
ಗೌರಿ ಲಂಕೇಶರ
ಲಂಕೇಶ್
ಜುಲೈ 19, 2006 ಬೆಲೆ ರೂ. 10/- ◆ ರಂಜನೆ ◆ ಬೋಧನೆ ◆ ಪ್ರಚೋದನೆ



ಬಳ್ಳಾರಿಯ 150 ಕೋಟಿ ಲಂಚ

ಅರ್ಕಾವತಿಯ ೨೦೦ ಎಕರೆ ಮಾಯ



ಕದ್ದೋರು ಯಾರು?

ಕೇಸು ಹಾಕಲು ಕುಮಾರನಿಗೇಕೆ ಭಯ?

ಕುರುಬರ ಗುರು ಯಾರು?





ಹಾಸನ: ರಕ್ತ ಕೇಳುತ್ತಿದೆ ಕೇಬಲ್ ವಾರ್

ಆಂಧ್ರ ಭೂಗಳ್ಳರ ಜೊತೆ ಹುಬ್ಬಳ್ಳಿ ಪೊಲೀಸ್



ಬೆಂಗಳೂರು ಲಾಯರ್-ಪೊಲೀಸ್ ಬೀದಿ ಜಗಳ

ಕಳೆದ ಮಳೆಗಾಲದಲ್ಲಿ ಪ್ರತಿ ವರ್ಷದಂತೆ ಆ ಇಬ್ಬರು ಪುಟ್ಟ ಅತಿಥಿಗಳು ಬಂದಿದ್ದರು. ಆದರೆ ಒಂದು ಅಚಾತುರ್ಯ ನಮಗೆ ಅರಿವಿಲ್ಲದೆ ನಡೆದು ಹೋಗಿತ್ತು. ಪ್ರೌಢಯಾಗಿ ಬೆಳೆದು ನಿಂತಿದ್ದ ಬಿಳಿ ದಾಸವಾಳದ ಗಿಡ ಹೂದೋಟದ ಅಂದಗೆಡಿಸುತ್ತದೆಂದು ಮಳೆಗಾಲದ ಆರಂಭದಲ್ಲಿ ಕಡಿದದ್ದರಿಂದ ನಮ್ಮ ಅತಿಥಿಗಳು ಆ ಗಿಡದ ಹುಡುಕಾಟದಲ್ಲಿದ್ದರು. ಕಳೆದ ವರ್ಷ ಆ ಗಿಡದಲ್ಲಿ ಅವರ ಪುಟ್ಟ ಮನೆಯಿತ್ತು.

ಈ ಅತಿಥಿಗಳು ಬೇರಾರೂ ಅಲ್ಲ 'ಸ್ಮಾಲ್ ಮಿನೋವೀಟ್' ಅಂತಲೋ 'ಫ್ಲವರ್ ಫಕರ್' ಅಂತಲೋ ಪಕ್ಷಿ ತಜ್ಞರಿಂದ ಗುರುತಿಸಲ್ಪಡುವ, ಸ್ಥಳೀಯರಿಂದ 'ಪ್ರಾಟಿಟ್ಟೆ'ಯೆಂದು ಕರೆಸಿಕೊಳ್ಳುವ ಪುಟ್ಟ ಸುಂದರ ಹಕ್ಕಿಗಳು. ಕಡುನೀಲಿ ಬಣ್ಣದ ಮಿಂಚುವ ಮೈಯುಳ್ಳ, ದೇಹದ ಅರ್ಧದಷ್ಟಿರುವ ಬಾಗಿದ ಕೊಕ್ಕಿರುವ ಗಂಡು ನೋಡಲು ಚಂದ. ಮಾಸಲು ಬೂದುಬಣ್ಣದ ಹೆಣ್ಣು ಚಿಂವ್‌ಗುಡುತ್ತಾ ದಿನವಿಡೀ ಹೂವಿಂದ ಹೂವಿಗೆ ಹಾರುವುದೇ ಅದರ ಆಕರ್ಷಣೆ.

ಪ್ರತಿವರ್ಷ ಆ ಜೋಡಿ ಆ ಬಿಳಿ ದಾಸವಾಳದ ಗಿಡದಲ್ಲಿ ಗೂಡು ಕಟ್ಟಿ ಎರಡೆರಡು ಬಾರಿ ಮೊಟ್ಟೆಯಿಟ್ಟು ಕಡಿಮೆಯೆಂದರೂ ಒಂದು ಜತೆ ಪುಟ್ಟ ಹಕ್ಕಿಗಳನ್ನು ಪ್ರಕೃತಿಗೆ ಅರ್ಪಿಸಿ, ಮುಂಗಾರು ಮೈದೋರುವ ಮೊದಲು ಅದೆಲ್ಲೋ ಮಾಯವಾಗಿಬಿಡುತ್ತಿದ್ದವು.

ಈ ಬಾರಿ ಬಂದಾಗ ಅದೇ ಗಿಡವನ್ನು ಮತ್ತೆ ಮತ್ತೆ ಹುಡುಕುತ್ತಿದ್ದವು. ಹಾಗೆ ಎರಡು ದಿನ ಚಿಂವ್‌ಗುಡುತ್ತಾ ಹಾರಾಡಿದ ಪುಟ್ಟ ಜೋಡಿಗೆ ತಮ್ಮ ಮನೆಯ ಸೈಟು ಮಾಯವಾಗಿರುವುದು ಮನದಟ್ಟಾಗಿರಬೇಕು. ಮತ್ತೆ ಬರಲಿಲ್ಲ. ಬೇರೆ ಯಾವುದೋ ಗಿಡವನ್ನು ಅರಸಿ ಹೋಗಿರಬೇಕು. ಯಾಕೋ ಅರ್ಥವಾಗದ ಬೇಸರ. ಎರಡು ಮೂರು ವರ್ಷಗಳಿಂದ ಅಲ್ಲಿ ನಡೆದು ಬರುತ್ತಿದ್ದ ಪುಟ್ಟ ಸಂಸಾರವೊಂದರ ಸೃಷ್ಟಿ ಕ್ರಿಯೆಗೆ ನಾವು ಅಡ್ಡಿಪಡಿಸಿದೆವೇನೋ ಎನ್ನುವ ಅಪರಾಧಿ ಭಾವ.



ಪ್ರಗತಿಯ ಕನ್ನಡಕದೊಳಗೆ ಆ ಪ್ರಾಣಿಗಳ ಚಿತ್ರ

ಮತ್ತೆ ಆಷಾಡದ ಮಳೆ ಧೋ ಎಂದು ಸುರಿಯುವಾಗ ಗುಡ್ಡದಿಂದ ಇಳಿದು ಬರುವ ತೊರೆಗಳಲ್ಲಿ ಮಿನುಗುವ ಮೀನಿನ ಪುಟ್ಟ ಮರಿಗಳು ನೆನಪಾಗುತ್ತವೆ. ಮುಂಗಾರಿನ ಮೊದಲ ಜಡಿ ಮಳೆ ಸುರಿದು ಕೆನ್ನೀರು ನದಿಯಲ್ಲಿ ಹರಿಯುವಾಗ ಅದೆಲ್ಲಿಂದಲೋ ವಯಸ್ಕ ಮೀನುಗಳು ಕೆನ್ನೀರಿಯಲ್ಲಿ ಈಜಿ ಮೇಲೇರಿ ಬರುತ್ತವೆ. ಊರಿನ ಜನಕ್ಕೆ 'ಉಬೆರು ಹತ್ತುವ' ಈ ಮೀನುಗಳ ಬೇಟೆ ಒಂದು ಉತ್ಸಾಹದ ಕಾರ್ಯಕ್ರಮ. ಪಾಪ ಅವರಿಗೆ, ತಾವೊಂದು ಭವಿಷ್ಯದ ಜನಾಂಗದ ಸೃಷ್ಟಿಗೆ ಕೊಡಲಿ ಏಟು ಹಾಕುತ್ತಿದ್ದೇವೆ ಎನ್ನುವುದು ಗೊತ್ತಿರುವುದಿಲ್ಲ. ರುಚಿಯಾದ ಗರ್ಭಿಣಿ ಮೀನಿನ ಸಾರಿನ ವಾಸನೆಗೆ ಈ ಭಾವುಕ ಜಗತ್ತು ಮರೆಯಾಗುತ್ತದೆ. ಆ ನತದೃಷ್ಟ ಮೀನುಗಳು ಮೊಟ್ಟೆಯಿಡುವುದಕ್ಕೆ ತಾವು ಹುಟ್ಟಿದ ಜಾಗವನ್ನೇ ಹುಡುಕಿ ಹೊರಟದ್ದವು.

ಸಣ್ಣವರಿದ್ದಾಗ, ಆಷಾಡ ಕಳೆದು ನಾಗರ ಪಂಚಮಿಯ ಹೊತ್ತಿಗೆ ಮೋಡಗಳೆಡೆಯಿಂದ ಹದವಾಗಿ ಬಿಸಿಲು ಇಣುಕುವಾಗ, ಇನ್ನೇನು ಬತ್ತಿ ಹೋಗಲಿರುವ ಪುಟ್ಟ ತೊರೆಗಳಲ್ಲಿ ಮಿನುಗುವ 'ಒಟೆತರು', 'ಕೈಲಕಡೆ'ಗಳೆಂಬ ಪುಟ್ಟ ಸುಂದರ ಮೀನು ಮರಿಗಳನ್ನು ಹಿಡಿದು ಹಳೆಯ ಗಾಜಿನ ಬಾಟಲುಗಳಲ್ಲಿ ಒಂದೆರಡು ದಿನ ಇಟ್ಟು ಹಿರಿಯರಿಂದ ಬೈಸಿಕೊಂಡು; ಕುಡಿಯುವ ನೀರಿನ ಬಾವಿಗೆ ಬಿಡುತ್ತಿದ್ದುದು ಇನ್ನೂ ಮರೆತಿಲ್ಲ. ಆದರೆ ಈ ಪುಟ್ಟ ಜೀವಿಗಳು ಬೆಳೆದು ದೊಡ್ಡದಾಗಿ ಮರುವರ್ಷ ಮತ್ತೆ ಮಳೆ ಹೊಯ್ಯುವಾಗ ಕಟ್ಟೆ ಕಟ್ಟಿದ ಬಾವಿಯಿಂದ ಮೊಟ್ಟೆಯಿಡಲು ಹೊರ ಹೋಗಲಾಗದೆ ಹೊಟ್ಟೆ ಬಾತುಕೊಂಡು ಸಾಯುತ್ತಿದ್ದುದು ಯಾಕೆಂದು ಅರ್ಥವಾದದ್ದು ಬಹಳ ವರ್ಷಗಳ ನಂತರ.


ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ನಮ್ಮೂರಿನ ನದಿಗಳಲ್ಲೆಲ್ಲಾ ಮಿನಿ ಹೈಡಲ್ ಪ್ರಾಜೆಕ್ಟ್‌ಗಳೆಂಬ ಉದಾರೀಕರಣದ ಕೂಸುಗಳ ತೆಕ್ಕೆಗೆ ಸಿಕ್ಕು ಎರಡು ಮೂರು ಆಣೆಕಟ್ಟುಗಳನ್ನು ಹಾಕಿಸಿಕೊಳ್ಳುತ್ತಿರುವಾಗ ಯಾಕೋ ಬೇಡವೆಂದರೂ ಈ ಪುಟ್ಟ ಜೀ... ನೆನಪಾಗುತ್ತವೆ. ಮೊಟ್ಟೆಯಿಡಲು ಮೂಲಸ್ಥಾನಕ್ಕೆ ಬರ... ಅವುಗಳ ಚಡಪಡಿಕೆ ಪ್ರಗತಿಯ ನಶೆಯೇರಿಸಿ... ನಮಗೆ ಅರ್ಥವಾಗುವುದಾದರೂ ಹೇಗೆ?

ನಮ್ಮೂರಿಗೆ ಪವರ್ ಪ್ರಾಜೆಕ್ಟ್ ಬಂದಾಗ ... ಸಾಮಾಜಿಕ ಎಳೆಗಳಲ್ಲಿ ಅದೇನೋ ಬದಲಾವಣೆ ... ಅನ್ನಿಸುತ್ತಿದೆ. ದಶಕಗಳ ಹಿಂದೆ ಕೈಗಾ, ಕದ್ರಾ ಕೊಡಸ... ಇನ್ನೂ ಯೋಜನೆಗಳು ನಿರ್ಮಾಣ ಹಂತದ... ನಾವೊಂದು ಮೂರು ಜನ ಹುಚ್ಚು ಹುಡುಗರು ... ನಡಿಗೆಯಲ್ಲಿ 250 ಕ್ಕೂ ಹೆಚ್ಚು ದೂರ ನಡೆದು... ಅದೇ ಗುಂಗಿನಲ್ಲಿ ಬರೆದಿದ್ದ ಕತೆಯೊಂದರ ಪಾ... ಈಗ ನನ್ನೂರಿನಲ್ಲಿ ಜೀವಂತವಾಗಿ ಎದ್ದು ಬಂದಿರು... ಕಂಡಾಗ ಯಾಕೋ ವಿಷಾದ ಆವರಿಸಿಕೊಳ್ಳುತ್ತದೆ...

ಆದರೆ ಪ್ರಗತಿ, ಸ್ಪರ್ಧೆ ಇಂಥವನ್ನು ತಲೆ... ತುಂಬಿಕೊಂಡಿರುವ ನಮಗೆ ಈ ಸೂಕ್ಷ್ಮ ಬದಲಾವ... ಅರ್ಥವಾಗುವುದಿಲ್ಲ. ಇದು ಅರ್ಥವಾಗುವವರೆಗೆ ... ಪಾಟ್ಕರರ ನರ್ಮದಾ ಬಚಾವೋ; ಬುಡಕ... ಜನಾಂಗದವರನ್ನು ಅರಣ್ಯಗಳಿಂದ ಒಕ್ಕಲೆಬ್ಬಿಸಬಾ... ಎನ್ನುವವರ ಕಾಳಜಿ ಅರ್ಥವಾಗುವುದಿಲ್ಲ. ಎಲ್ಲಾ ಹ... ನಂತರವೂ ಪ್ರಕೃತಿ ತನ್ನದೇ ಕಾರ್ಯತಂತ್ರ ಹೊ... ಎನ್ನುವುದನ್ನು ನಾವು ಮರೆಯುತ್ತೇವೆ.

ಪ್ರಕೃತಿಯೆದುರು ಪುರುಷಸಿಂಹರಾಗುವುದಕ್ಕಿಂತ ಮಗುವಾಗುವುದು ಹೆಚ್ಚು ಜಾಣತನದ ಆಯ್ಕೆ... ಸಮತೋಲನಕ್ಕೆ ಬೇಕಾದುದನ್ನು ಪ್ರಕೃತಿ ಮಾಡು... ಇರುತ್ತದೆ. ನಾಶವಾಗುವವನು ಮನುಷ್ಯ ಮಾತ್ರ.

-ಜಿತು ನಿಡ್ಲೆ, ಬೆಳ್ತಂ...



ಆಗ ಅವರೊಳಗೊಂದು ವಿಶಾಲ ಕಡಲು
ನೂರಾರು ನದಿಗಳಿಗೆ ಆಹ್ವಾನವೀಯುವ
ಒಡಲು
ಮೈದಡವಿ ಜೋಜೋ ಹಾಡುವ ಮಡಿಲು

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ಕಾವೇರಿ ಬಾರೆ....
ಭೇದವಿರದ ಆಪ್ತ ಸಮ್ಮೋಹನ ಕರೆ

ಅವರ ಮಡಿಲಲ್ಲಿ ನಿಶ್ಚಿಂತ ವಿಶ್ರಾಂತಿ
ಎಲ್ಲರೆದೆಗೂ ಹಬ್ಬಿ ಹರಿವ ಪ್ರೀತಿ
ಅಮ್ಮನೆದೆಯಲ್ಲಿ ಮಲಗಿದಂತದೇ ಶಾಂತಿ

ಈಗ ಅವರೊಳಗೊಂದು ಕುಬ್ಜಕೆರೆ
ವಿಸ್ತಾರಗಳಿಲ್ಲದೇ ಕೂಡಿಟ್ಟ ಬರೀ ನೀರೇ!
ಇಷ್ಟು ತುಂಬಿದ ಮಳೆ ನೀರೇ ಹೊರೆ


ಯಾರಿಗೂ ಯಾವ ಆಹ್ವಾನವಿಲ್ಲ
ಪ್ರೀತಿ ತುಂಬಿದ ಕರೆಯಿಲ್ಲ
ಬರುವೆವೆಂದರೂ ಆಪ್ತ ಆಮಂತ್ರಣವಿಲ್ಲ

ಗಂಗೆ ಗೌರಿ ತುಂಗೆ ಕಾವೇರಿ
ನಿಂತಲ್ಲೇ ನಿಂತಿದ್ದಾರೆ ಪ್ರೀತಿಗೆ ಬಾಯಾರಿ
ಕಡಲಂತ ಒಡಲವರಿದೇನಾದರೆಂಬ ಅಚ್ಚರಿ

ಆಗ ಈಗಿನ ನಡುವೆ
ಒಂದು ನಿಗೂಢ ಕಾಲುವೆ
ಕಡಲು ಹೀಗೆ ಕೆರೆಯಾದ ಬಗೆಗಿಲ್ಲಿ
ಗುಪ್ತಗಾಮಿನಿಯೊಡಲಲ್ಲಿ
ಯಾವ ಸಾಕ್ಷಿಯೂ ಇಲ್ಲ
ಖಾಲಿ ಸತ್ಯಕ್ಕಿಲ್ಲಿ ಬೆಲೆಯಿಲ್ಲ!

-ರೂಪ ಹಾಸನ

ಕನಕಪುರದಲ್ಲಿ ರಜನೀಕಾಂತ್ ಬಾವಿ!



ಕನಕಪುರ ತಾಲ್ಲೂಕಿನ ನೇರಳೆಹಟ್ಟಿ ಗ್ರಾಮಕ್ಕೂ ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್‌ಗೂ ಎತ್ತಣಿಂದೆತ್ತ ಸಂಬಂಧ ಎಂದು ನೀವು ಹುಬ್ಬೇರಿಸಬಹುದು. ಆದರೆ ಸಂಬಂಧ ಇದೆ, ಅಷ್ಟೇ ಅಲ್ಲ ಅದಕ್ಕೊಂದು ಸಾಕ್ಷಿಯೂ ಇದೆ.

ಕನಕಪುರದ ತಮಿಳುನಾಡು ಗಡಿ ಭಾಗದಲ್ಲಿರುವ ಹುಣಸನಹಳ್ಳಿಯ ಪಕ್ಕದ ಈ ನೇರಳೆಹಟ್ಟಿ ರಜನೀಕಾಂತ್‌ರವರ ತಾಯಿ ರಾಂಬಾಯಮ್ಮನವರ ತವರೂರು. ಬಹುತೇಕ ಮರಾಠಿ ಕುಟುಂಬಗಳು ಹಾಗೂ ದಲಿತರಿರುವರ ಈ ಗ್ರಾಮದಲ್ಲಿ ಬಾಲ್ಯದ ರಜನೀಕಾಂತ್ ರಜೆ ದಿನಗಳನ್ನು ಕಳೆದಿದ್ದೂ ಉಂಟು.

ಆದರೆ ಆಮೇಲೆ ಅವರು ಬೆಂಗಳೂರಿನಲ್ಲಿ ಬೆಳೆದು, ಬಿಟಿಎಸ್ ಬಸ್ ಕಂಡಕ್ಟರ್ ಆಗಿ, ಪುಟ್ಟಣ್ಣ ಕಣಗಾಲ್‌ರವರ 'ಕಥಾ ಸಂಗಮ'ದ ಮೂಲಕ ಚಿತ್ರಲೋಕಕ್ಕೆ ಎಂಟ್ರಿ ಪಡೆದು, ತಮಿಳಿನಲ್ಲಿ ಮೊದಲು ವಿಲನ್ ಆಗಿ, ಆಮೇಲೆ ಸೂಪರ್‌ಸ್ಟಾರ್ ಆ... ಎಲ್ಲರಿಗೂ ಗೊತ್ತಿರುವ ವಿಚಾರ.

ಆದರೆ ಬಹುತೇಕರಿಗೆ ಗೊತ್ತಿಲ್ಲದಿರುವುದೇನೆಂದರೆ ಅವರ ತಾಯಿಯ ತವರೂ... ನೇರಳೆಹಟ್ಟಿಯೊಂದಿಗೆ ಅವರು 80 ರ ದಶಕದಲ್ಲೂ ಸಂಬಂಧ ಹೊಂದಿ... ಎಂಬುದು.

ಸ್ಥಳೀಯರ ಪ್ರಕಾರ 80 ರ ದಶಕದ ಆರಂಭದಲ್ಲಿ ನೇರಳೆಹಟ್ಟಿಯಲ್ಲಿ ಕುಡಿಯ... ನೀರೇ ಇಲ್ಲದಂತಾಗಿತ್ತು, ಆಗ ಅವರು ಸರ್ಕಾರದ ಸಹಾಯವನ್ನು ಕೋ... ಬದಲಾಗಿ ರಜನೀಕಾಂತರ ನೆರವು ಕೇಳಿದರು. ಕೂಡಲೇ ಗ್ರಾಮಸ್ಥರ ಸಹಾ... ಬಂದ ರಜನೀಕಾಂತ್ ತಮ್ಮ ತಾಯಿಯ ನೆನಪಿನಾರ್ಥ ಒಂದು ಬಾವಿ ತೋ... ಗ್ರಾಮದ ಜನರಿಗೆ ಕುಡಿಯುವ ನೀರು ಒದಗಿಸಿದರು.

ದುರಾದೃಷ್ಟವಶಾತ್ ಈ ಬಾವಿಯ ನೀರು ಇವತ್ತು ಯಾರಿಗೂ ಬೇಡವಾ... ಅದರಲ್ಲಿ ಪಾಚಿ ಕಟ್ಟಿ ಗಬ್ಬುನಾಥ ಹೊಡೆಯುತ್ತಿದೆ. ಆದರೆ ರಜನೀಕಾಂತ್‌ರ... ತಮ್ಮ ತಾಯಿಯ ತವರೂರಿನ ಜನರಿಗೆ ನೆರವಾಗಿದ್ದನ್ನು ಮರೆಯಲಾದೀತೆ.

ಇವತ್ತು ರಜನೀಕಾಂತರು ಚೆನ್ನೈನಲ್ಲಿ ಬಡವರಿಗಾಗಿ ದೊಡ್ಡ ಮದುವೆ ಮಂ... ಕಟ್ಟಿಸಿರಬಹುದು, ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿರಬಹುದು.... ... ಅವರ ಈ ಔದಾರ್ಯದ ಮೊದಲ ಕೊಡುಗೆ ಕನಕಪುರದ ನೇರಳೆಹಟ್ಟಿಯಲ್ಲಿದೆ...

ತಾಯಿ ರಾಂಬಾಯಮ್ಮನಿಗೆ ತಕ್ಕ ಮಗ ರಜನೀಕಾಂತ್ ಏನ್ನೋಣವೇ?

ಭೂಮಿಯ ಮೇಲಿನ ಇಡೀ ಜನಸಂಖ್ಯೆಯನ್ನು ಈಗಿನ ಶೇಕಡವಾರು ಪ್ರಮಾಣವನ್ನು ಕಾಪಾಡಿಕೊಂಡು ನೂರು ಜನರಿರುವ ಒಂದು ಹಳ್ಳಿಯಾಗಿ ಕರಗಿಸಿದರೆ ಆ ಹಳ್ಳಿಯ ಚಿತ್ರಣ ಹೀಗಿರುತ್ತೆ:

ಆ ಹಳ್ಳಿಯಲ್ಲಿ

57 ಏಷಿಯಾ ಖಂಡದವರು

21 ಯುರೋಪಿಯನ್ನರು

8 ಆಫ್ರಿಕನ್ನರು ಇದ್ದು ಕೇವಲ

14 ಜನ ಪಶ್ಚಿಮಾರ್ಧ ಗೋಳದ ಉತ್ತರ ಮತ್ತು ದಕ್ಷಿಣ ಪ್ರದೇಶಗಳಿಂದ ಬಂದವರಾಗಿರುತ್ತಾರೆ.

ಹಾಗೆಯೇ ಅವರಲ್ಲಿ

52 ಮಹಿಳೆಯರು ಮತ್ತು

48 ಪುರುಷರಿದ್ದು, ಅವರುಗಳಲ್ಲಿ

70 ಜನ ಬಿಳಿಯರಾಗಿರದೇ

30 ಜನ ಬಿಳಿಯರಾಗಿರುತ್ತಾರೆ.

ಇದೆಲ್ಲದಕ್ಕಿಂತ ಮುಖ್ಯವಾಗಿ ಆ ನೂರು ಜನರಲ್ಲಿ


6 ಜನ ಮಾತ್ರ ಜಗತ್ತಿನ 59 ಐಶ್ವರ್ಯದ ಒಡೆಯರಾಗಿದ್ದು ಅವರೆಲ್ಲರೂ ಅಮೆರಿಕನ್ನರಾಗಿರುತ್ತಾರೆ! ಅಂದ ಹಾಗೆ ಆ ಹಳ್ಳಿಯ

80 ಜನ ಕೊಳಗೇರಿಗಳಲ್ಲಿ ವಾಸಿಸುತ್ತಿದ್ದು

70 ಜನ ಅನಕ್ಷರಸ್ಥರಾಗಿರುತ್ತಾರೆ ಮತ್ತು

50 ಜನ ಪೌಷ್ಟಿಕ ಆಹಾರವಿಲ್ಲದೆ ಬದುಕುತ್ತಿರುತ್ತಾರೆ. ಈ ನೂರು ಜನರಲ್ಲಿ ಕೇವಲ ಒಬ್ಬ ಮಾತ್ರ ಕಾಲೇಜು ಶಿಕ್ಷಣ ಪಡೆದು ಆ ಹಳ್ಳಿಯಲ್ಲಿ ಕೇವಲ ಒಂದು ಕಂಪ್ಯೂಟರ್ ಇರುತ್ತದೆ.

ನೀವೆಷ್ಟು ಅದೃಷ್ಟಶಾಲಿಗಳು?



ಜಗತ್ತನ್ನು ಹೀಗೆ Shrink ಮಾಡಿ ನೋಡಿದಾಗ ಇಲ್ಲಿನ ಸಹಬಾಳ್ವೆ, ಸೌಹಾರ್ದತೆಯ ಅವಶ್ಯಕತೆ ಅರ್ಥವಾಗುತ್ತದೆ.

ಅನಾರೋಗ್ಯ, ಅಸಮಾನತೆ, ಅನಕ್ಷರತೆ ಮತ್ತು ಬಡತನ ತುಂಬಿರುವ ಈ ಜಗತ್ತಿನಲ್ಲಿ ನೀವೆಷ್ಟು ಅದೃಷ್ಟವಂತರು ಎಂದು ಅರಿಯಲು ಇಲ್ಲಿ ಒಂದಿಷ್ಟು ಸಂಖ್ಯೆಗಳನ್ನು ನೀಡಿದ್ದೇವೆ, ಗಮನಿಸಿ.

* ಇವತ್ತು ಬೆಳಗ್ಗೆ ನೀವು ಆರೋಗ್ಯವಂತರಾಗಿ ಎಚ್ಚರಗೊಂಡಿದ್ದರೆ, ಈ ವಾ... ಅಂತ್ಯಗೊಳ್ಳುವುದರೊಳಗೆ ಕೊನೆಯುಸಿರೆಳೆಯುವ ಹತ್ತು ಲಕ್ಷ ಜನರಿಗಿಂತ ನೀ... ಅದೃಷ್ಟಶಾಲಿಗಳು.

* ನಿಮ್ಮ ಜೀವನದಲ್ಲಿ ನೀವು ಎಂದೂ ಯುದ್ಧದ ಕಠೋರತೆ, ಜೈಲುವಾಸ, ಹಿ... ಮತ್ತು ಹಸಿವು.... ಇವ್ಯಾವುಗಳನ್ನೂ ಅನುಭವಿಸಿಲ್ಲದಿದ್ದರೆ ಈ ಜಗತ್ತಿನ 50 ಕೋ... ಜನರಿಗಿಂತ ನೀವು ಉತ್ತಮ ಜೀವನ ನಡೆಸುತ್ತಿದ್ದೀರಿ.

* ನಿಮ್ಮ ತಲೆ ಮೇಲೊಂದು ಸೂರು, ಮಲಗಲು ಮಂಚ, ದೇಹದ ಮೇ... ಬಟ್ಟೆ ಇದ್ದು ನೀವು ಒಂದು ರೆಫ್ರಿಜರೇಟರ್‌ನ ಒಡೆಯರಾಗಿದ್ದರೆ, ಈ ಜಗತ್ತಿನ ಶೇ ... ರಷ್ಟು ಜನರಿಗಿಂತ ನೀವು ಶ್ರೀಮಂತರಾಗಿದ್ದೀರಿ.

* ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಒಂದಿಷ್ಟು ಹಣ, ಜೇಬಿನಲ್ಲಿ ಒಂದಿಷ್ಟು ರೂ... ಮನೆಯ ಮೂಲೆಯಲ್ಲಿ ಒಂದಿಷ್ಟು ಚಿಲ್ಲರೆ ಇದ್ದರೆ, ಈ ಜಗತ್ತಿನ ಶೇ 8 ರಷ... ಐಶ್ವರ್ಯವಂತರಲ್ಲಿ ನೀವೂ ಒಬ್ಬರಾಗಿರುತ್ತೀರಿ.

ಕೊನೆಯದಾಗಿ ಈ ಟಿಪ್ಪಣಿಯನ್ನು ಓದಬಲ್ಲವರಾಗಿರುವ ನೀವು ಈ ಭೂ... ಮೇಲಿರುವ 200 ಕೋಟಿ ಅನಕ್ಷರಸ್ಥರಿಗಿಂತ ಭಾಗ್ಯವಂತರಾಗಿದ್ದೀರಿ.

ಸತ್ಯ

'ಸತ್ಯದ ಹಾದಿ ಮಸಣದೆಡೆಗೆ' ಎಂಬ ಮಾತಿದೆ. ಸತ್ಯ ಮಾನವರ ಹುಚ್ಚೂ ಹೌದು. ಸತ್ಯವನ್ನು ಹೆಗಲಿಗೇರಿಸಿಕೊಂಡು ಹೊರಟವರಿಗೆ ಜಯ ದೊರಕಿದರೂ ಅದು ಕಷ್ಟದ ಹಾದಿಯೇ ಆಗಿರುತ್ತದೆ. ಆ ದಾರಿಯಲ್ಲಿ ಈಡಿಪಸ್ ಇದ್ದಾನೆ; ನಾವೂ ಇದ್ದೇವೆ. ಸತ್ಯದ ಸ್ಪಷ್ಟತೆ ನಮ್ಮನ್ನು ಬೆತ್ತಲೆಗೊಳಿಸುತ್ತದೆ. ಆದರೆ ಬೆತ್ತಲೆಯಾಗುವ ಧೈರ್ಯ ಎಲ್ಲರಿಗೂ ಇರುವುದಿಲ್ಲ.

ಧಾರವಾಡದ ರಾಮಚಂದ್ರ ಎಸ್. ಕುಲಕರ್ಣಿಯವರು ಸಂಗ್ರಹಿಸಿ ಕಳಿಸಿರುವ ಸತ್ಯದ ಬಗೆಗಿನ ಸೂಕ್ತಿಗಳನ್ನು ಈ ಸಲ ಪ್ರಕಟಿಸುತ್ತಿದ್ದೇವೆ. ಅವರಿಗೆ ಧನ್ಯವಾದಗಳು.




-ಮೂರ್ತಿ

ಅನುಭವಕ್ಕಿಂತ ಹಿರಿದಾದ ಸತ್ಯ ಇಲ್ಲ -ಮಾಸ್ತಿ

ಒಂದು ಕೊಲೆಯ ಸುತ್ತ...

ಹದಿನೆಂಟು ವರ್ಷದವಳಾಗಿದ್ದ ಆ ಹುಡುಗಿಯ ಜೀವನ ಆಗ ತಾನೇ ಅರಳಲಾರಂಭಿಸಿತ್ತು, ಬಡತನದಲ್ಲೇ ಬೆಳೆದಿದ್ದ ಆಕೆಯ ಕನಸುಗಳನ್ನು ನನಸಾಗಿಸಬಲ್ಲ ದತ್ತು ಅಪ್ಪ ಆಕೆಗೆ ಸಿಕ್ಕಿದ್ದರು. ಅವಳು ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದ, ಅವಳು ಮುನಿಸಿಕೊಂಡರೆ ಬೇಸರಪಡುತ್ತಿದ್ದ, ಅವಳಿಗೆ ತನ್ನ ಐಶ್ವರ್ಯದಿಂದ ರೆಕ್ಕೆಪುಕ್ಕಗಳನ್ನು ಕಟ್ಟಿ ಹಾರಬಲ್ಲಂತಹ ಹುಡುಗಿಯನ್ನಾಗಿಸಬೇಕೆಂದು ಆಶಿಸಿದ್ದ ಅಪ್ಪ ಆಕೆಗೆ ಸಿಕ್ಕಿದ್ದರು.

ಆಕೆ ಅನಾಥ ಯುವತಿ. ಈತ ಅರವತ್ತರ ಪ್ರಾಯದ ಏಕಾಂಗಿ. ಅವರಿಬ್ಬರು ಹೇಗೋ ಅಪ್ಪ-ಮಗಳಾಗಿದ್ದರು. ಅವಳಿಗಾಗಿ ಆತ ಕೊಡಿಸಿದ ಬಟ್ಟೆಗಳಿಗೆ, ಹೊತ್ತೊತ್ತಿನ ಊಟದ ಡಬ್ಬಗಳಿಗೆ, ನೀಡಿದ ಪ್ರೋತ್ಸಾಹದ ಮಾತುಗಳಿಗೆ, ಹೆತ್ತ ತಾಯಿಯಂತೆ ಹೃದಯದಲ್ಲಿ ಕಂಡ ಕನಸುಗಳಿಗೆ ಲೆಕ್ಕವಿಲ್ಲ. "ಜೀವನವಿಡೀ ಏಕಾಂಗಿಯಾದ ನನ್ನಲ್ಲೂ ತಾಯಿತನ, ತಂದೆತನ ಇದೆ ಅಂತ ಗೊತ್ತಾಗಿದ್ದೇ ಈ ಹುಡುಗಿ ನನ್ನ ಮಗಳಾಗಿ ಬಂದಾಗ" ಎನ್ನುತ್ತಿದ್ದರು ಅವರು.



ವಯಸ್ಸಿಗೆ ಸಹಜವಾಗಿಯೇ ಆ ಹುಡುಗಿ ಒಬ್ಬನನ್ನು ಪ್ರೀತಿಸಿದಳು. ಆ ಹುಡುಗ ಅಷ್ಟು ಸರಿಯಲ್ಲ ಅಂತ ಗೊತ್ತಾದಾಗ ತಂದೆ ಅವಳಿಗೆ ತಿಳಿ ಹೇಳಿದರು. ಕ್ರಮೇಣ ಅದು ಅವಳ ಅನುಭವಕ್ಕೂ ಬಂತು. ಒಂದು ಸಂಜೆ ಆ ಹುಡುಗ ಕರೆದಾಗ, "ಅಪ್ಪ, ಇನ್ನು ಮುಂದೆ ನಾನು ಅವನನ್ನು ನೋಡಲ್ಲ ಅಂತ ಅವನಿಗೆ ಹೇಳಿಬರುತ್ತೇನೆ" ಎಂದು ಹೊರಟಳು. "ಹೋಗಿ ಬಾ, ಮಗು" ಎಂದು ಕಳುಹಿಸಿದ ತಂದೆ ಆಕೆ ವಾಪಸ್ಸು ಬರುವುದಕ್ಕಾಗಿ ಕಾದು ಕೂತರು. ಅವತ್ತು ರಾತ್ರಿ ಆಕೆ ಹಿಂದಿರುಗಲಿಲ್ಲ, ಮರುದಿನವೂ ಕೂಡ. ತಂದೆ ಪೊಲೀಸರಿಗೆ ದೂರು ನೀಡಿದರು. ತನ್ನ ಮಗಳಿಗೆ ಗೊತ್ತಿದ್ದವರನ್ನೆಲ್ಲ ಭೇಟಿ ಆಗಿ ಅವಳು ಎಲ್ಲಿರಬಹುದೆಂದು ಹುಡುಕಾಡಿದರು.

ಹನ್ನೆರಡು ದಿನಗಳ ನಂತರ ಆಕೆ ಸಿಕ್ಕಿದಳು. ಬನ್ನೇರುಘಟ್ಟದ ಹತ್ತಿರದ ಒಂದು ಹಾಳುಬಾವಿಯಲ್ಲಿ ಹೆಣವಾಗಿ. ಹನ್ನೆರಡು ದಿನಗಳ ಹಿಂದೆಯೇ ಆ ಹುಡುಗಿಯನ್ನು ಕೊಂದು ಬಾವಿಗೆ ಎಸೆಯಲಾಗಿತ್ತು.

ಅವಳ ದೇಹ ಕಂಡು ತಂದೆ ದುಃಖದಲ್ಲಿ ಮುಳುಗಿದರು. ತನ್ನ ಮಗಳನ್ನು ಕೊಂದವರಿಗೆ ಶಿಕ್ಷೆ ಆಗಲೇಬೇಕೆಂದು ಶಪಥ ಮಾಡಿದರು. ಪೊಲೀಸರು ಕೊಲೆ ಮೊಕದ್ದಮೆಯನ್ನು ದಾಖಲಿಸಿಕೊಂಡರು. ಅವಳ 'ಪ್ರಿಯಕರ' ಮತ್ತು ಆತ ಅವಳನ್ನು ಕರೆದುಕೊಂಡು ಹೋಗಿದ್ದ ರೆಸಾರ್ಟ್‌ನ ಮ್ಯಾನೇಜರ್ ಜೊತೆಗೂಡಿ ಅವಳನ್ನು ಕೊಂದಿದ್ದರು ಎಂಬುದು ಸ್ಪಷ್ಟವಾಗಿತ್ತು. ಅವರಿಬ್ಬರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಯಿತು.

ಕೊಲೆ ಕೇಸ್ ಕುರಿತಂತೆ ಆ ಹುಡುಗಿಯ ತಂದೆ ಏರಿಯಾದ ಪೊಲೀಸರಿಂದ ಹಿಡಿದು 'ಖ್ಯಾತ' ಪೊಲೀಸ್ ಅಧಿಕಾರಿಗಳನ್ನು ಖುದ್ದು ಕಂಡು ವಿವರಿಸಿದರು; ನ್ಯಾಯಕ್ಕಾಗಿ ಬೇಡಿದರು. ಹಾಗೆಯೇ ಸರ್ಕಾರದ ವಕೀಲರನ್ನೂ, ಕಾನೂನು ಇಲಾಖೆಯ ಹಿರಿಯರನ್ನೂ ಮಾತನಾಡಿಸಿದರು.

ಎಲ್ಲರೂ ಅನುಕಂಪ ತೋರಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಅಂತೂ ತನ್ನ ಎಲ್ಲ ಶ್ರಮವಹಿಸಿ ಅವರ ಮಗಳಿಗೆ ನ್ಯಾಯ ಒದಗಿಸುವುದಾಗಿ ಹೇಳಿದರು. ಆತ ವಕೀಲನಾಗಿದ್ದರೂ ಮಾನವೀಯತೆ ಹೊಂದಿರುವ ವ್ಯಕ್ತಿ ಎಂದೇ ತಂದೆ ನಂಬಿದ್ದರು.

ಆದರೆ ಅವರು ನಂಬಿದ್ದೆಲ್ಲದಕ್ಕೂ, ಅವರ ಮಗಳಿಗಾದದ್ದೇ ಆಯಿತು: ಇಡೀ ವ್ಯವಸ್ಥೆ ಅವರ ನಂಬಿಕೆಗಳನ್ನೇ ಕೊಂದಿತು. ಕೊಲೆಯಾದ ಆ ಹುಡುಗಿಯ ದೇಹದ ಮೇಲೆ ಹನ್ನೆರಡು ದಿನಗಳಿದ್ದ ಬಟ್ಟೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಅವು ಅಚ್ಚ ಹೊಸದಾಗಿದ್ದವು; ಆಗ ತಾನೇ ಅಂಗಡಿಯೊಂದರಿಂದ ಖರೀದಿಸಿ ತಂದಂತೆ.

ಮಗಳನ್ನು ಕಳೆದುಕೊಂಡ ದುಃಖ, ನ್ಯಾಯಕ್ಕಾಗಿ ಅಲೆದಾಡಿದ ದಣಿವು, ಆರೋಪಿಗಳ ಪರವಾಗಿ ವಾದಿಸುತ್ತಿದ್ದ ವಕೀಲನ ಪ್ರಶ್ನೆ, ಮುಜುಗರದಿಂದಾಗುವ ಕಳವಳ...

ಕಂಡಹಾಗೆ



ಎಲ್ಲ ಸೇರಿಕೊಂಡು ತನ್ನ ಮಗಳು ಕೊನೆ ದಿನ ಧರಿಸಿದ್ದ ವಸ್ತ್ರಗಳನ್ನು ಸ್ಪಷ್ಟವಾಗಿ ಗುರುತಿಸುವಾಗ ತಂದೆ ನ್ಯಾಯಾಧೀಶರ ಮುಂದೆ ಗೊಂದಲಗೊಂಡರು.

ಕೇಸ್ ಖುಲಾಸೆ ಆಯಿತು. ಆಕೆಯನ್ನು ಕೊಂದಿದ್ದವರು ಆರೋಪ ಮುಕ್ತರಾಗಿ ಹೊರನಡೆದರು, ತಮ್ಮ ಜೀವನವನ್ನು ಎಂದಿನಂತೆ ಮುಂದುವರಿಸಲು...

ಆದರೆ ಆ ಹುಡುಗಿ... ಪ್ರೀತಿ, ಮದುವೆ, ಜೀವನ ಎಂದೆಲ್ಲ ಕನಸು ಕಂಡಿದ್ದ ಆ ಹುಡುಗಿ ಸತ್ತಿದ್ದಳು. ಅವಳ ಸಾವಿಗೆ ಕಾರಣರಾದವರು ಶಿಕ್ಷೆಗೆ ಒಳಗಾಗಬೇಕೆಂದು ಹಲವು ವರ್ಷಗಳ ಕಾಲ ಹೋರಾಡಿದ್ದ ಅವಳ ತಂದೆ ಹೈರಾಣಾಗಿದ್ದರು.

ಸಾಯಬಾರದ ವಯಸ್ಸಿನಲ್ಲಿ ಸತ್ತ ಮಗಳ ಬಗ್ಗೆ ಆ ತಂದೆಯಲ್ಲಿ ಕೊನೆಗೂ ಉಳಿದದ್ದು ಆಕೆಯನ್ನು ಕೊಂದವರಿಗೆ ತಕ್ಕ ಶಿಕ್ಷೆ ಆಯಿತು ಎಂಬ ಸಮಾಧಾನವಲ್ಲ... ಪೊಲೀಸರು, ಕಾನೂನು ಇಲಾಖೆಯವರು ಆರೋಪಿಗಳಿಂದ ಅಮೇಧ್ಯವನ್ನು ತಿಂದು ಇಡೀ ಕೇಸ್‌ಅನ್ನು ಹಳ್ಳ ಹಿಡಿಸಿದರಲ್ಲ ಎಂಬ ನೋವು ಅವರನ್ನು ಇವತ್ತಿಗೂ ಕಾಡುತ್ತಿದೆ. ಅಸಹಾಯಕತೆ, ನೋವು, ನಿರಾಶೆ ಅವರ ಜೀವನದ ಪ್ರತಿ ಕ್ಷಣವನ್ನೂ ತುಂಬಿದೆ...

ಒಂದು ಹಂತದಲ್ಲಿ ಈ ನೋವು ಮತ್ತು ಅಸಮಾಧಾನ ಯಾವ ಹಂತ ತಲುಪಿತೆಂದರೆ ಅವರು ಕೇಸನ್ನು ತನಿಖೆ ಮಾಡಿದ ಪೊಲೀಸರ ಮುಂದೆ ನಿಂತು ಹೀಗೆ ಹೇಳಿದರು: "ನನ್ನ ಮಗಳನ್ನು ಕೊಂದವರು ನಿರಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡುವಂತೆ ಮಾಡಿದ್ದೀರಿ. ಆದರೆ ನನ್ನ ಮಗಳು ಕೊಲೆಯಾಗಿದ್ದು ವಾಸ್ತವ. ಆರೋಪಿಗಳು ಅವಳನ್ನು ಕೊಲೆ ಮಾಡಿಲ್ಲ ಎನ್ನುವುದಾದರೆ ನಾನೇ ನನ್ನ ಮಗಳನ್ನು ಕೊಂದ ದುಷ್ಟ ಎಂದು ಹೇಳಿ ನನ್ನನ್ನೇ ಗಲ್ಲಿಗೇರಿಸಿ. ಆಗಲಾದರೂ ನನ್ನ ಮಗಳ ಸಾವಿಗೆ ಅರ್ಥ ಬಂದೀತು." ಅವರು ಹೀಗೆ ಹೇಳಿದ್ದಕ್ಕೆ ಕಾರಣ ವ್ಯವಸ್ಥೆಯ ಮುಂದೆ ಎಷ್ಟೇ ಹೋರಾಡಿದರೂ ನ್ಯಾಯ ದಕ್ಕದೆ ಇದ್ದಿದ್ದರ ಬಗ್ಗೆ ಹತಾಶೆ.

ಅಂದಹಾಗೆ, ಇದೆಲ್ಲ ಯಾವುದೋ ಸಿನಿಮಾ ಅಥವಾ ಕಾದಂಬರಿಯ ಕಥೆಯಲ್ಲ, ನಮ್ಮ ಸುವರ್ಣ ಕರ್ನಾಟಕ, ಅದರಲ್ಲೂ ಅಂದದೂರು ಬೆಂಗಳೂರಿನಲ್ಲಿ ನಿಜವಾಗಲೂ ಸಂಭವಿಸಿದ ದುರಂತದ ಕತೆ.

ಆ ಹುಡುಗಿಯ ಹೆಸರು ಗಾಯತ್ರಿ. ಅವಳ ತಂದೆಯ ಹೆಸರು ಬಾಲಾಜಿ. ಬಾಲಾಜಿಯವರು ನಮ್ಮ ಪತ್ರಿಕೆಯ ಓದುಗರಿಗೆ ಪರಿಚಿತ. ಅಪ್ಪನ ನಿಕಟ ಒಡನಾಡಿಗಳಲ್ಲಿ ಒಬ್ಬರಾಗಿದ್ದ ಬಾಲಾಜಿ 'ಆಟ' ಎಂಬ ಕ್ರೀಡಾ ಅಂಕಣದಿಂದ ಜಾಣ-ಜಾಣೆಯರಿಗೆ ಆಪ್ತರಾಗಿದ್ದವರು.

ಮೊನ್ನೆ ಬಾಲಾಜಿಯವರನ್ನು ನೋಡಲು ಅವರ ಮನೆಗೆ ಹೋಗಿದ್ದಾಗ ಗಾಯತ್ರಿ ಕೊಲೆ ಪ್ರಕರಣದಲ್ಲಿ ನಡೆದದ್ದೆಲ್ಲವೂ ನೆನಪಾಯಿತು. "ಜೆಸಿಕಾ ಲಾಲ್ ಕೇಸನ್ನು ನ್ಯಾಯಾಲಯ ಮರುವಿಚಾರಣೆಗೆ ಒಳಪಡಿಸಿರುವುದು ಒಳ್ಳೆಯ ಬೆಳವಣಿಗೆ" ಅಂದರು ಬಾಲಾಜಿ. "ನಿಜ. ಆದರೆ ಆಕೆಯ ಕೇಸ್ ರಾಷ್ಟ್ರದ ಮಾಧ್ಯಮಗಳ ಗಮನ ಸೆಳೆದಿತ್ತು. ಆದರೆ ಗಾಯತ್ರಿಯಂತಹ ಸಾವಿರಾರು ಹುಡುಗಿಯರ ಕೊಲೆ ಪ್ರಕರಣಗಳು ಯಾವ ಮರುವಿಚಾರಣೆಗೂ ಒಳಪಡುವುದೇ ಇಲ್ಲವಲ್ಲ? ಭ್ರಷ್ಟಗೊಂಡಿರುವ ಪೊಲೀಸ್ ಮತ್ತು ಕಾನೂನು ವ್ಯವಸ್ಥೆ ಇರುವವರೆಗೂ ನಿಮಗಾಗಲಿ, ಗಾಯತ್ರಿಗಾಗಲಿ ನ್ಯಾಯ ಅನ್ನುವುದು ಕಷ್ಟ" ಅಂದೆ.

"ಇಡೀ ವ್ಯವಸ್ಥೆ ಬರೀ ಭ್ರಷ್ಟಗೊಂಡಿಲ್ಲ, ಗೌರಿ. ಸೈತಾನನನ್ನೇ ಅವಮಾನಿಸುವಷ್ಟು ಅಮಾನುಷವಾಗಿದೆ. ಇದರ ಅರಿವಾಗಿಯೇ ನಾನು ನನ್ನ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲಿ ಎಂಬುದರ ಆಶಯವನ್ನೂ ಕೈಬಿಟ್ಟೆ. ನನಗುಳಿದಿರುವುದು ಅವಳ ನೆನಪುಗಳು ಮಾತ್ರ....." ಎಂದು ನಿಟ್ಟುಸಿರಿಟ್ಟರು ಬಾಲಾಜಿ.

-ಗೌರಿ ಲಂಕೇಶ್

ಬಿದರಕೆರೆಯಲ್ಲಿ 'ಪಿ. ಲಂಕೇಶ್ ಬಯಲು ರಂಗ ಮಂದಿರ'

ನಮ್ಮ 'ಬಯಲು ಸೀಮೆಯ ಕಟ್ಟೆಪುರಾಣ' ಖ್ಯಾತಿಯ ಚಂದ್ರೇಗೌಡರ ಹಳ್ಳಿ ಬಿದರಕೆರೆಯಲ್ಲಿ (ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು) ಇದೇ ಜುಲೈ 3ನೇ ತಾರೀಖು ಬೆಳಗ್ಗೆ ಒಂದು ಚಿಕ್ಕ-ಚೊಕ್ಕ ಕಾರ್ಯಕ್ರಮ ನಡೆಯಿತು. ಊರ ಮಧ್ಯೆ ಇರುವ ಪುಟ್ಟ ಮೈದಾನದ ಒಂದು ಕಡೆ ಸಂಸದ ಅಂಬರೀಷ್‌ರವರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ರಂಗಮಂದಿರದ ಶಿಲಾನ್ಯಾಸ ಕಾರ್ಯಕ್ರಮವದು. ರಂಗ ಮಂದಿರದ ಹೆಸರು 'ಪಿ. ಲಂಕೇಶ್ ಬಯಲು ರಂಗ ಮಂದಿರ.'

ಬಯಲು ರಂಗಮಂದಿರ ತಲೆ ಎತ್ತಲಿರುವ ಜಾಗದಲ್ಲಿ ಈ ಹಿಂದೆ ಒಂದು ಸಣ್ಣ ಶಾಲಾ ಕಟ್ಟಡವಿತ್ತು. ಅದು ಹಳೆಯದಾಗಿದ್ದರಿಂದ ಈಗ ಅದರ ಹತ್ತಿರವೇ ಹೊಸ ಶಾಲಾ ಕಟ್ಟಡ ಎದ್ದಿದೆ. ಚಿಕ್ಕವರಿದ್ದಾಗಿನಿಂದಲೇ ನಾಟಕದ ಗೀಳು ಹಚ್ಚಿಕೊಂಡಿರುವ, ಈಗ ಸ್ವತಃ ನಾಟಕಗಳನ್ನು ಬರೆದು ಅವುಗಳಲ್ಲಿ ಅಭಿನಯಿಸಿರುವ ನಮ್ಮ ಚಂದ್ರೇಗೌಡರಿಗೆ ತಮ್ಮ ಬಿದರಕೆರೆಯಲ್ಲೂ ಒಂದು ರಂಗಮಂದಿರ ಇರಬೇಕು ಎಂಬ ಆಶಯವಿತ್ತು. ಇದನ್ನು ತಮ್ಮ ಹಳ್ಳಿಯವರೊಂದಿಗೆ ಚರ್ಚಿಸಿದಾಗ ಎಲ್ಲರೂ ಸಮ್ಮತಿಸಿ ಹಳೇ ಶಾಲಾ ಕಟ್ಟಡವನ್ನು ಕೆಡವಿ ಅದರ ಜಾಗದಲ್ಲಿ ರಂಗಮಂದಿರ ನಿರ್ಮಿಸುವುದಾಗಿ ನಿರ್ಧರಿಸಿದರು.

ಆದರೆ ರಂಗಮಂದಿರ ನಿರ್ಮಾಣಕ್ಕೆ ಹಣ ಎಲ್ಲಿಂದ ತರುವುದು? ಈ ಪ್ರಶ್ನೆ ಎದುರಾದಾಗ ಚಂದ್ರೇಗೌಡರ ನೆನಪಿಗೆ ಬಂದದ್ದೇ ಮಂಡ್ಯದ ಸಂಸದ ಅಂಬರೀಷ್. ಆಗ ಗೌಡರು "ಅಂಬರೀಷ್‌ಗೆ ಒಂದು ಫೋನ್ ಮಾಡಿದ್ವ" ಎಂದು ನನಗೆ ಹೇಳಿದರು. ಈ ಯೋಜನೆ ಬಗ್ಗೆ ಚಂದ್ರೇಗೌಡರು ವಿವರಿಸಿದಾಗ ಅಂಬರೀಷ್ 'ಯೆಸ್' ಅಂದರು. ಆದರೆ ರಂಗಮಂದಿರಕ್ಕೆ ಯಾರ ಹೆಸರಿಡಬೇಕು ಎಂದು ಯೋಚಿಸಿದ ನಮ್ಮ ಗೌಡರು ಮತ್ತೆ ತಮ್ಮ ಊರ ಹಿರಿಯರೊಂದಿಗೆ, ರಂಗಾಸಕ್ತರೊಂದಿಗೆ ಚರ್ಚಿಸಿ ಪಿ. ಲಂಕೇಶರ ಹೆಸರನ್ನೇ ಇಡುವುದಾಗಿ ನಿರ್ಧರಿಸಿದರು.

ಇದರ ಶಿಲಾನ್ಯಾಸ ಕಾರ್ಯಕ್ರಮ ಸರಳವಾಗಿದ್ದರೆ ಉತ್ತಮ ಎಂದು ನಿರ್ಧರಿಸುವುದಕ್ಕೂ, ಒಂದು ಕಾರಣವಿತ್ತು, ಅದೇ ಹಣಕಾಸಿನ ಕಾರಣ. ರಂಗಮಂದಿರದ ನಿರ್ಮಾಣ ಮುಗಿದ ನಂತರ ಸ್ಥಳೀಯ ಸಂಸದ, ಶಾಸಕ, ಸಂಬಂಧಿಸಿದವರನ್ನೆಲ್ಲ ಕರೆದು ಅದ್ದೂರಿಯಾಗಿ ಉದ್ಘಾಟಿಸಬಹುದು. ಆದರೆ ಶುರುವಾಗುವಾಗಲೇ ದೊಡ್ಡ ಕಾರ್ಯಕ್ರಮ ನಡೆಸಿ ಹಣ ವೆಚ್ಚ ಮಾಡುವ ಬದಲು ಸರಳವಾಗಿ ನಡೆಸಿದರೆ ಹಣ ಉಳಿಸಬಹುದು ಎಂಬ ಚಿಂತನೆಯೇ ಪ್ರಮುಖವಾಗಿತ್ತು, ಹಾಗೆಯೇ ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಬದಲಾಗಿ ಬಿದರಕೆರೆಯ ನಾಟಕ ಕಲಾವಿದರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದರೆ ಚೆನ್ನ ಎಂದು ನಿರ್ಧರಿಸಿ, ಶಿಲಾನ್ಯಾಸವನ್ನು ನೆರವೇರಿಸಬೇಕು ಎಂದು ನನ್ನನ್ನು ಆಹ್ವಾನಿಸಿದರು.



ಬಿದರಕೆರೆಯ 'ಪಿ.ಲಂಕೇಶ್ ಬಯಲು ರಂಗಮಂದಿರ ಶಿಲಾನ್ಯಾಸದ ಸಂದರ್ಭದಲ್ಲಿ ಗೌರಿ ಲಂಕೇಶ್, ಬಿ.ಚಂದ್ರೇಗೌಡ ಹಾಗೂ ಬಿದರಕೆರೆಯ ಜನ

ಈ ರಂಗಮಂದಿರದ ನಿರ್ಮಾಣದ ಹಿಂದೆ ಚಂದ್ರೇಗೌಡರ ಆಸಕ್ತಿಯ ಜೊತೆಗೆ ಬಿದರಕೆರೆಯ ಇತಿಹಾಸವೂ ಪಾತ್ರ ವಹಿಸಿದೆ. ಚಂದ್ರೇಗೌಡರೇ ಹೇಳುವಂತೆ "ಹಿಂದೊಮ್ಮೆ ನಮ್ಮ ಊರಿನ ಎರಡು ಬಣಗಳ ನಡುವೆ ಜಗಳ ಏರ್ಪಟ್ಟಾಗ ಅದನ್ನು ಎಲ್ಲರೂ ಬಗೆಹರಿಸಿದ್ದು ತೋಳ್ಬಲದ ಮೂಲಕವಲ್ಲ; ಬದಲಾಗಿ ಎರಡೂ ಬಣಗಳು ಎರಡು ನಾಟಕಗಳನ್ನಾಡಿ ಯಾರು ಚೆನ್ನಾಗಿ ಮಾಡಿದರು ಎಂಬುದರ ಮೂಲಕ."

ಈ ಗ್ರಾಮದ ಜನರಿಗೆ ನಾಟಕಗಳ ಬಗ್ಗೆ ಎಷ್ಟು ಆಸಕ್ತಿ ಎಂದರೆ ಬಿದರಕೆರೆಯಲ್ಲಿ ರಾಮಾಯಣ, ಮಹಾಭಾರತ ಸೇರಿದಂತೆ ಪುರಾಣಗಳ ಹಲವಾರು ಪ್ರಕರಣಗಳು ನಾಟಕಗಳಾಗಿ ಮೂಡಿಬಂದು ರಂಜಿಸಿವೆ. ಅವುಗಳಲ್ಲಿ ಊರಿನ ಬಹಳಷ್ಟು ಮಂದಿ ಭಾಗವಹಿಸಿ ಚಪ್ಪಾಳೆ ಗಿಟ್ಟಿಸಿದ್ದಾರೆ.

ಆದರೂ ಈ ಊರಿನಲ್ಲಿ ಒಂದು ರಂಗಮಂದಿರ ಇರಲಿಲ್ಲ. ಕಳೆದ ವರ್ಷ ಹತ್ತಿರದ ಊರೊಂದರಲ್ಲಿ ನಡೆಯುತ್ತಿದ್ದ ನಾಟಕವನ್ನು ನೋಡಲು ಸಣ್ಣ ಟೆಂಪೋ ಒಂದನ್ನು ಏರಿದ ಬಿದರಕೆರೆಯ ಎಂಟು ಜನರು ಅಪಘಾತದಲ್ಲಿ ತೀರಿಕೊಂಡಿದ್ದರು. "ನಮ್ಮ ಊರಿನಲ್ಲೇ ಒಂದು ರಂಗಮಂದಿರವಿದ್ದಿದ್ದರೆ ಆ ದುರಂತ ಸಂಭವಿಸುತ್ತಿರಲಿಲ್ಲ" ಎಂಬ ದುಃಖ ಚಂದ್ರೇಗೌಡರದ್ದಾಗಿತ್ತು. ಈಗ ಅವರೆಲ್ಲರ ಆಶಯ 'ಪಿ. ಲಂಕೇಶ್ ಬಯಲು ರಂಗ ಮಂದಿರ'ದ ಮೂಲಕ ನನಸಾಗಿದೆ.

ಅದರ ಶಿಲಾನ್ಯಾಸವನ್ನು ಮಾಡುತ್ತಿದ್ದಾಗ "ಒಂದು ಆರೋಗ್ಯವಂತ ಗ್ರಾಮಕ್ಕೆ ಶಾಲೆ ಹಾಗೂ ಆಸ್ಪತ್ರೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಒಂದು ರಂಗಮಂದಿರ" ಎಂದು ಅಪ್ಪ ಹೇಳಿದ್ದರ ನೆನಪಾಯಿತು.

ತಮ್ಮ ಊರಿನ ರಂಗಮಂದಿರಕ್ಕೆ ಅಪ್ಪನ ಹೆಸರು ಇಟ್ಟಿರುವುದಕ್ಕೆ ಮತ್ತು ಅದರ ಶಿಲಾನ್ಯಾಸಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ಬಿದರಕೆರೆ ಗ್ರಾಮದ ಜನತೆಗೆ ನನ್ನ ಧನ್ಯವಾದಗಳು.

-ಜಿ.ಎಲ್.



ದಲಿತರಿಗೆ ದೋಖಾ!

ಬಿಲ್ಡರ್ ಪೂರ್ವಂಕರನಿಗೆ ಸರ್ಕಾರದ ಸೆಲ್ಯೂಟ್!



ಸದ್ಯ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿ ಸಾವಿರ ಫ್ಲಾಟುಗಳ 'ಪೂರ್ವಂಕರ ಪನೋರಮಾ' ಎಂಬ ಟೌನ್‌ಶಿಪ್ ತಲೆ ಎತ್ತುತ್ತಿದೆ. ಕಮ್ಮಿಯೆಂದರೂ ಅದು ಐನೂರು ಕೋಟಿಯ ಪ್ರಾಜೆಕ್ಟು. ಇಷ್ಟೆಲ್ಲಾ ಬಂಡವಾಳ ಹಾಕಿ ಟೌನ್‌ಶಿಪ್ ಎಬ್ಬಿಸಿದ ಖದೀಮ ಪೂರ್ವಂಕರನಿಗೆ ಅದೇ ಕಾಳೇನ ಅಗ್ರಹಾರದ ನಿರ್ಗತಿಕ ದಲಿತ ಕುಟುಂಬವೊಂದನ್ನು ಇನ್ನಿಲ್ಲದಂತೆ ಹೊಸಕಿ ಹಾಕುವ ದುರಾಶೆ. ದುರಂತವೆಂದರೆ ಪೊಲೀಸು, ಕಾನೂನು, ದಲಿತ ನೇತಾರರು, ಕಂದಾಯ ಇಲಾಖೆ ಎಲ್ಲವೂ ಈ ನಿರ್ಗತಿಕರ ಪಾಲಿಗೆ ಸತ್ತಂತಾಗಿವೆ.

ಮುಂಬಯಿಯ ಕುಖ್ಯಾತ ಬಿಲ್ಡರ್ ರವಿ ಪೂರ್ವಂಕರನ ಅಟ್ಟಹಾಸಕ್ಕೆ ಇದು ಸಣ್ಣ ನಿದರ್ಶನವಷ್ಟೇ. ಬೆಂಗಳೂರಿನ ಅಷ್ಟೂ ದಿಕ್ಕುಗಳಲ್ಲಿ ಪೂರ್ವ ರಾಯಲ್, ಪೂರ್ವ ಪಾರ್ಕ್, ಪೂರ್ವಂಕರ ಅಪಾರ್ಟ್‌ಮೆಂಟ್ಸ್ ಇತ್ಯಾದಿ ಥರಹೇವಾರಿ ಹೆಸರುಗಳಲ್ಲಿ ಲಂಗು ಲಗಾಮಿಲ್ಲದೇ ಟೌನ್‌ಶಿಪ್ಪುಗಳನ್ನು ಎಬ್ಬಿಸುತ್ತಿರುವ ರವಿ ಪೂರ್ವಂಕರನ ಕ್ರೌರ್ಯಕ್ಕೆ ಬಲಿಯಾದ ನಿರ್ಗತಿಕ ದಲಿತ ಕುಟುಂಬವೊಂದರ ಕತೆಯಿದು.

ಸದ್ಯ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿ ಸಾವಿರ ಫ್ಲಾಟುಗಳ 'ಪೂರ್ವಂಕರ ಪನೋರಮಾ' ಎಂಬ ಟೌನ್‌ಶಿಪ್ ತಲೆ ಎತ್ತುತ್ತಿದೆ. ಕಮ್ಮಿಯೆಂದರೂ ಅದು ಐನೂರು ಕೋಟಿಯ ಪ್ರಾಜೆಕ್ಟು. ಇಷ್ಟೆಲ್ಲಾ ಬಂಡವಾಳ ಹಾಕಿ ಟೌನ್‌ಶಿಪ್ ಎಬ್ಬಿಸಿದ ಖದೀಮ ಪೂರ್ವಂಕರನಿಗೆ ಅದೇ ಕಾಳೇನ ಅಗ್ರಹಾರದ ನಿರ್ಗತಿಕ ದಲಿತ ಕುಟುಂಬವೊಂದನ್ನು ಇನ್ನಿಲ್ಲದಂತೆ ಹೊಸಕಿ ಹಾಕುವ ದುರಾಶೆ. ದುರಂತವೆಂದರೆ ಪೊಲೀಸು, ಕಾನೂನು, ದಲಿತ ನೇತಾರರು, ಕಂದಾಯ ಇಲಾಖೆ ಎಲ್ಲವೂ ಈ ನಿರ್ಗತಿಕರ ಪಾಲಿಗೆ ಸತ್ತಂತಾಗಿವೆ. ಬನ್ನೇರುಘಟ್ಟ ಪೊಲೀಸರು ಪೂರ್ವಂಕರನ ಬಿಸ್ಕೀಟು ತಿಂದು ಬಾಲ ಅಲ್ಲಾಡಿಸುತ್ತಿದ್ದರೆ, ಬೆಂಗಳೂರು ದಕ್ಷಿಣ ತಾಲ್ಲೂಕು ಕಂದಾಯ ಉಪಕಮಿಷನರ್ ನಾಗರಾಜುವಿಗೆ ತಾನೊಬ್ಬ ಸರ್ಕಾರಿ ಅಧಿಕಾರಿ ಎಂಬುದನ್ನೇ ಬಿಲ್ಡರ್ ಪೂರ್ವಂಕರನ ದುಡ್ಡು ಮರೆಸಿಬಿಟ್ಟಿದೆ. ಅಷ್ಟಕ್ಕೂ ಕಾಳೇನ ಅಗ್ರಹಾರದ ದಲಿತ ಮುನಿಸ್ವಾಮಿಯ ಕುಟುಂಬಕ್ಕೆ ಪೂರ್ವಂಕರ ವಂಚಿಸಿದ್ದು ಕೇವಲ ಹದಿನಾಲ್ಕು ಕೋಟಿ ರೂಪಾಯಿಗಳು!

ಆದರ ಬದಲು ಯಾರೋ ಪೋರ್ಕಿಗೆ ಕ್ವಾರ್ಟರ್ ರಮ್ಮು, ಪ್ಲೇಟ್ ಬಿರಿಯಾನಿ ಕೊಟ್ಟು ಜೇಬಲ್ಲಿ ಇನ್ನೂರು ರೂಪಾಯಿಯಿಟ್ಟರೆ ಬೆಂಗಳೂರಲ್ಲಿ ಯಾರ ತಲೆಯನ್ನೂ ತೆಗಿಯುವುದು ಸುಲಭ!

ಇದು ಬಿಲ್ಡರ್ ಬಂಟರ ಧಿಮಾಕು. ಯಾರೋ ದಿಕ್ಕಿಲ್ಲದ ದಲಿತನಿಗೆ ಹದಿನಾಲ್ಕು ಕೋಟಿ ಕೊಡುವ ಬದಲು ಇನ್ಯಾರೋ ಮುಂಬಯಿ ಪಾತಕಿಗೆ ಹತ್ತು ಲಕ್ಷ ಕೊಟ್ಟು, ಕೇಸು ಹಾಕಿದವನನ್ನೇ ಖಲಾಸ್ ಮಾಡಬಹುದಲ್ಲ? ಪೊಲೀಸು, ಕಾನೂನು, ರೌಡಿಗಳನ್ನೆಲ್ಲ ಸಂಬಾಳಿಸುವ ಬಿಲ್ಡರ್‌ಗಳಿಗೆ ಕಾಳೇನ ಅಗ್ರಹಾರದ ದಲಿತ ಮುನಿಸ್ವಾಮಿಯ ಮಕ್ಕಳು ಯಾವ ಲೆಕ್ಕ? ಇಂಥದ್ದೇ ಭೀತಿಯಲ್ಲಿ ಬಳಲುತ್ತಿದೆ ಕಾಳೇನ ಅಗ್ರಹಾರದ ಆ ದಲಿತ ಕುಟುಂಬ.

ಈ ದೇಶದ ದಲಿತರು ನಕ್ಸಲೀಯರಾಗದಿರಲಿ ಎಂದೇ ಸರ್ಕಾರ ಭೂ ಸುಧಾರಣೆ ಕಾಯ್ದೆ ತಂತು. ಗೇಣಿ ಶಾಸನ ಬಂತು. ಉಳುವವನೇ ಭೂ ಒಡೆಯನೆಂದೂ ಘೋಷಿಸಿತ್ತು. ಇದೆಲ್ಲಕ್ಕೂ ಪೂರಕವೆಂಬಂತೆ 1979 ರಲ್ಲಿ **prohibition of transfer of certain lands act** ಬಂತು. ಈ ಹಿಂದೆ ಗ್ರಾಮ ಪಂಚಾಯ್ತಿಗಳಲ್ಲಿ ಕೋಟಿ-ತಳವಾರಿಕೆ ಮಾಡಿಕೊಂಡಿದ್ದ ದಲಿತರಿಗೆಂದು ಏನೆಲ್ಲಾ ಇನಾಮ್ತಿ ಜಮೀನು ಕೊಟ್ಟಿದ್ದರೋ ಅದನ್ನು ಯಾರಿಗೂ ಮಾರುವಂತಿಲ್ಲ ಮತ್ತು ಬೇರೆ ಯಾರೇ ಕೊಂಡರೂ ಅದು ಊರ್ಜಿತವಲ್ಲ, ಇದು ಕಾನೂನು. ಇದೇ ಕಾನೂನಿನ ಪ್ರಕಾರ ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿ ಕಾಳೇನ ಅಗ್ರಹಾರದ ಕಾಳ ಮತ್ತು ರಾಮ ಎಂಬಿಬ್ಬರು ದಲಿತ ಸಹೋದರರಿಗೆ ಒಟ್ಟು ನಾಲ್ಕೆಕರೆ ಇಪ್ಪತ್ನಾಲ್ಕು ಗುಂಟೆ ಭೂಮಿಯನ್ನು ಸರ್ಕಾರ 1979 ರ ಸೆಪ್ಟೆಂಬರ್ ಹತ್ತರಂದು ಮಂಜೂರು ಮಾಡಿದೆ. ಅದು ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ದೇವಸ್ಥಾನದಿಂದ 1 ಕಿ.ಮೀ. ದೂರದ ಕಾಳೇನ ಅಗ್ರಹಾರದ ಸರ್ವೆ ನಂಬರ್ ಇಪ್ಪತ್ತೆಂಟರಲ್ಲಿದೆ.

ಈ ಪೈಕಿ ಎರಡೆಕರೆಯನ್ನು ಅದ್ಯಾವುದೋ ಕಾಲಕ್ಕೆ ಕಾಳನ ಎರಡನೇ ಹೆಂಡತಿಯ ಮಗ ಮುನಿಯ ಎಂಬಾತ ತಮಿಳುನಾಡಿನ ಸಂಜುಂಡ ಮೊದಲಿಯಾರ್‌ಗೆ ಮಾರಿಕೊಂಡ. ಉಳಿದ ಎರಡೆಕರೆ ಇಪ್ಪತ್ನಾಲ್ಕು ಗುಂಟೆಯಲ್ಲಿ ಕಾಳಪ್ಪನ ಮಗ ಮುನಿಸ್ವಾಮಿ ಅರ್ಧವನ್ನೂ, ಅದೇ





ಬದುಕು ಕಳೆದುಕೊಂಡವರೆದುರಿಗೆ ಪೂರ್ವಂಕರನ ಬೃಹತ್ ಬಂಗಲೆಗಳು

ಕಾಳಪ್ಪನ ತಮ್ಮ ರಾಮಯ್ಯನ ಪತ್ನಿ ಯಲ್ಲಮ್ಮ ಇನ್ನರ್ಧವನ್ನೂ ಹಂಚಿಕೊಂಡರು.

ರಾ. ಸೋಮನಾಥ್

ಆದರೆ ಕಾಯ್ದೆಗೆ ವಿರುದ್ಧವಾಗಿ ಯಲ್ಲಮ್ಮನಿಂದ ಪುಡಾರಿ ಜಿ.ಆರ್. ನಂಜುಂಡಪ್ಪ ಪುಡಿಗಾಸಿಗೆ ಎರಡೆಕರೆಯನ್ನು ತನ್ನ ಮಗಳಾದ ಜಯಮ್ಮನ ಹೆಸರಿನಲ್ಲಿ ಖರೀದಿಸಿಬಿಟ್ಟ. ಹಾಗೆ ಖರೀದಿಸಿದ ಎರಡೆಕರೆಯಲ್ಲಿ ಕಾಳನ ಮಗ ಮುನಿಸ್ವಾಮಿಗೆ ಸೇರಬೇಕಿದ್ದ ಹದಿನೇಳು ಗುಂಟೆಯನ್ನೂ ಪುಡಾರಿ ನಂಜುಂಡಪ್ಪ ಆಕ್ರಮಿಸಿಕೊಂಡ. ಕ್ರಮೇಣ ಅದು ನಂಜುಂಡಪ್ಪನ ಮಗಳು ಜಯಮ್ಮನ ಮೂಲಕ ಮೆಜೆಸ್ಟಿಕ್‌ನ ಜನಾರ್ದನ್ ಸಿಲ್ಕ್ ಹೌಸ್‌ನ ಮಾಲೀಕರಲ್ಲೊಬ್ಬನಾದ ಬಿ. ನಂಜುಂಡಯ್ಯನ ಪಾಲಾಯಿತು. ಈತನ ತಮ್ಮನ ಹೆಂಡತಿಯೇ ಎಸ್.ಪದ್ಮಾವತಿ. ಈಕೆಯ ಗಂಡ ಬಿ. ಷಡಕ್ಷರಿ. ಈಕೆ ಜಿ.ಆರ್. ನಂಜುಂಡಯ್ಯನ ಮೂಲಕ ಈ ಸುತ್ತಮುತ್ತಲ ಇನ್ನಷ್ಟು ದಲಿತರ ಜಮೀನನ್ನು ಇದೇ ರೀತಿ ಕಬಳಿಸಿ ಒಟ್ಟು ಹನ್ನೊಂದು ಎಕರೆಯನ್ನು ಸೇರಿಸಿ ಮುಂಬಯಿಯ ಪೂರ್ವಂಕರ ಪ್ರಾಜೆಕ್ಟ್ ಪ್ರೈ. ಲಿ. ಸಂಸ್ಥೆಯ ಜೊತೆ ಜಂಟಿ ಪಾಲುದಾರಿಕೆಯ ಮೇಲೆ 2003 ರಲ್ಲಿ ಟೌನ್‌ಶಿಪ್ ನಿರ್ಮಾಣಕ್ಕಿಳಿದಾಗಲೇ ದಲಿತ ಮುನಿಸ್ವಾಮಿಯ ಮಕ್ಕಳಿಗೆ ಜ್ಞಾನೋದಯವಾಯಿತು.

ಪೂರ್ವಂಕರ ಪ್ರಾಜೆಕ್ಟ್‌ನ ಹನ್ನೊಂದೆಕರೆಯ ಕಾಂಪೌಂಡಿನಲ್ಲಿ ಕಾಳನ ಮಗ ಮುನಿಸ್ವಾಮಿ ಮತ್ತು ಆತನ ಚಿಕ್ಕಮ್ಮ ಯಲ್ಲಮ್ಮರ ಸೊತ್ತಾದ ಒಂದೂ ಮುಕ್ಕಾಲೆಕರೆ ಜಮೀನು ಸೇರಿಹೋಗಿತ್ತು. ಈ ಹೊತ್ತಿಗಾಗಲೇ ಮುನಿಸ್ವಾಮಿ ತೀರಿಕೊಂಡಿದ್ದ. ಆತನ ಮಕ್ಕಳಾದ ರಾಮಯ್ಯ, ಲಕ್ಷ್ಮಯ್ಯ, ಯಲ್ಲಪ್ಪ, ಲಕ್ಷ್ಮಯ್ಯನ ಮಕ್ಕಳಾದ ನಾಗರಾಜು, ಸಂಪತ್, ವೆಂಕಟೇಶ್ ಮುಂತಾದವರೆಲ್ಲ ಅಕ್ಷರಶಃ ಬೀದಿಗೆ ಬಿದ್ದಂತಾದರು.

ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಹೋದರೆ ಕೋರ್ಟಲ್ಲಿ ನೋಡಿಕೊಳ್ಳಿ ಎಂಬ ಸಿದ್ಧ ಉತ್ತರ ರೆಡಿಯಾಗಿತ್ತು. ನೋಡು ನೋಡುತ್ತಲೇ ಬುಲ್ಡೋಜರುಗಳು ಬಂದವು. ನೂರಾರು ಮಂದಿ ಕಟ್ಟಡ ಕಾರ್ಮಿಕರು, ಮೇಸ್ತ್ರಿಗಳು ಮತ್ತು ಪೂರ್ವಂಕರ ಕರೆತಂದಿದ್ದ ಕೆಲ ಮುಂಬಯಿ ರೌಡಿಗಳು ನಿಂತು ರಾತ್ರೋರಾತ್ರಿ ಬಿಲ್ಡಿಂಗ್ ಏಳಿಸಿಬಿಟ್ಟರು. ಹಕೀಕತ್ತೇನೆಂದರೆ ಯಾವ ಯಲ್ಲಮ್ಮನಿಂದ ಜಯಮ್ಮ ಭೂಮಿ ಖರೀದಿಸಿದ್ದಳೋ ಅದನ್ನು 1979 ರಲ್ಲೇ ಸರ್ಕಾರ ಅನೂರ್ಜಿತಗೊಳಿಸಿದೆ. ಅದನ್ನು ವಾಪಸ್ಸು ಯಲ್ಲಮ್ಮ ಮತ್ತು ಕಾಳನ ಮಗ ಮುನಿಸ್ವಾಮಿಗೆ ಕೊಡಿಸಿ ಅವರ ಹೆಸರಿಗೇ ಖಾತೆ ಮಾಡಿಕೊಟ್ಟಿದೆ. ಹೀಗಿದ್ದೂ ಜಯಮ್ಮನಿಂದ ಅದನ್ನು ಪದ್ಮಾವತಿ ಖರೀದಿಸಿ ಬಿಲ್ಡರ್ ಪೂರ್ವಂಕರನಿಗೆ ಮಾರಲು ಹೇಗೆ ಸಾಧ್ಯ?

ಇನ್ನೂ ದುರಂತವೆಂದರೆ ಇಲ್ಲಿಗೆ ವರ್ಷದ ಹಿಂದೆಯೇ ಮುನಿಸ್ವಾಮಿಯ ಮಕ್ಕಳು ಬೆಂಗಳೂರು ನಗರ ಜಿಲ್ಲೆಯ ಉಪ ಕಮಿಷನರ್ ಬಿ. ನಾಗರಾಜರ ಕೋರ್ಟಿನಲ್ಲಿ ಕೇಸು ಹಾಕಿದ್ದಾರೆ. ಯಾರೇ ಉಪಕಮಿಷನರ್ ಪಿಟಿಸಿಎಲ್ ಕಾಯ್ದೆ ಪ್ರಕಾರ ದಲಿತರ ಭೂಮಿಯನ್ನು ಬಿಡಿಸಿ ಕೊಡತಕ್ಕದ್ದು. ಈತನಕ ಮುನಿಸ್ವಾಮಿಯ ಮಕ್ಕಳು ಕಮ್ಮಿಯೆಂದರೂ ಎಂಟು ಬಾರಿ ಕೇಸಿಗೆ ಬಂದಿದ್ದಾದರೂ ಉಪಕಮಿಷನರ್ ನಾಗರಾಜ್ ಮಾತ್ರ ಕೋರ್ಟಿಗೇ ಬರುತ್ತಿಲ್ಲ!

ಪೂರ್ವಂಕರನ ಭೂಕಬಳಿಕೆಯ ಕೇಸು ಇದ್ದಾಗಲೆಲ್ಲ ಉಪ ಕಮಿಷನರ್ ನಾಗರಾಜು ಚಕ್ಕರ್ ಹಾಕುತ್ತಿದ್ದರೆ, ಇತ್ತ ಪೂರ್ವಂಕರನ ಕಡೆಯ ಯಾರನ್ನಾದರೂ ಕಂಡು ನ್ಯಾಯ ಕೇಳೋಣವೆಂದರೆ ಬಡ ದಲಿತರನ್ನು ಅವರದೇ ಭೂಮಿಯೊಳಕ್ಕೆ ಪೂರ್ವಂಕರನ ವಾಚ್‌ಮನ್‌ಗಳು ಬಿಡುತ್ತಿಲ್ಲ, ಪೊಲೀಸರಂತೂ ಠಾಣೆಯೊಳಕ್ಕೇ ಸೇರಿಸುತ್ತಿಲ್ಲ. ಮುನಿಸ್ವಾಮಿಯ ಮಕ್ಕಳ ಒಟ್ಟೂ 43560 ಚದುರ ಅಡಿ ಜಮೀನು ಪೂರ್ವಂಕರನ ಪಾಲಾಗಿದೆ. ತಲಾ ಚದುರ ಅಡಿಗೆ ಮಾರುಕಟ್ಟೆ ದರವೇ ಎರಡೂವರೆ ಸಾವಿರ ರೂಪಾಯಿಗಳಷ್ಟಿದೆ. ಆ ಪ್ರಕಾರವೇ ಲೆಕ್ಕ ಹಾಕಿದರೆ ಅದು ಒಟ್ಟೂ ಹದಿನಾಲ್ಕು ಕೋಟಿಯ ಸೊತ್ತಾಗುತ್ತದೆ. ಆ ದುಡ್ಡು ಬೀದಿಗೆ ಬಿದ್ದ ದಲಿತರ ಪಾಲಾದರೆ ಕನಿಷ್ಠ ಆ ಕುಟುಂಬಕ್ಕಾದರೂ ಆಸರೆ ಸಿಕ್ಕಂತಾಗುತ್ತದೆ.

ಆದರೆ ಬಿಲ್ಡರ್ ರವಿ ಪೂರ್ವಂಕರನ ಕೂದಲು ಕೂಡ ಕೊಂಕದಂತೆ ನೋಡಿಕೊಳ್ಳಲು ಸಾಕ್ಷಾತ್ ಮಾಜಿ ಮಂತ್ರಿ ಆರ್.ವಿ. ದೇಶಪಾಂಡೆಯೇ ಟೊಂಕಕಟ್ಟಿ ನಿಂತುಬಿಟ್ಟಿದ್ದಾನೆ. ದಲಿತರ ಪರವಾಗಿ ತಾನೇ ರೂಪಿಸಿದ ಕಾಯ್ದೆಯ ಬಗ್ಗೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಕಿಂಚಿತ್ತೂ ಗೌರವವಿಲ್ಲ. ದಲಿತರು ನಕ್ಸಲೀಯರಾಗದೇ ಇನ್ನೇನು?

ಫೋರ್ಜರಿ ಸುರೇಶನ ಅಟ್ಟಹಾಸ

ತಾನು ಕಬಳಿಸಿದ ಭೂಮಿಗೆ ಯಾರೇ ನ್ಯಾಯ ಕೇಳಿದರೂ ಅಂಥವರಲ್ಲೇ ಒಬ್ಬನನ್ನು ಬುಟ್ಟಿಗೆ ಹಾಕಿಕೊಂಡು ಮಿಕ್ಕವರ ವಿರುದ್ಧ ಛೂ ಬಿಡುವುದು ಬಿಲ್ಡರ್ ಪೂರ್ವಂಕರನ ಹಳೇ ಟೆಕ್ನಿಕ್ಕು. ಸದ್ಯ ಆತನ ಎಂಜಲು ತಿಂದು ಮುನಿಸ್ವಾಮಿಯ ಮಕ್ಕಳ ಮೇಲೆ ಪುಂಡಾಟಿಕೆಗೆ ನಿಂತವನು ಇದೇ ಕಾಳೇನ ಅಗ್ರಹಾರದ ಸುರೇಶ.



420 ಸುರೇಶ

ಪ್ರಾರಂಭದಲ್ಲಿ ಈತನೂ ಮುನಿಸ್ವಾಮಿಯ ಮಕ್ಕಳ ಜೊತೆಗೇ ಪೂರ್ವಂಕರನ ವಿರುದ್ಧ ಬಡಿದಾಟಕ್ಕಿಳಿದಿದ್ದ. ಅಷ್ಟಕ್ಕೂ ಈ ಸುರೇಶ ಕೂಡ ಮುನಿಸ್ವಾಮಿಗೆ ಮೊಮ್ಮಗನೇ. ಮುನಿಸ್ವಾಮಿಯ ಮಗ ಮುನಿವೆಂಕಟಪ್ಪನೇ ಈತನ ತಂದೆ. ಆರಂಭದಲ್ಲಿ ತನಗೆ ಬೇಕಾದ ಲೋಕಲ್ ಲಾಯರ್ ಒಬ್ಬನನ್ನು ಗೊತ್ತು ಮಾಡಿ 'ನಾನೇ ಕೇಸ್ ಫೈಟ್ ಮಾಡ್ತೀನಿ' ಎಂದು ಮಿಕ್ಕೆಲ್ಲರನ್ನು ನಂಬಿಸಿದ್ದ. ಇದು ಗೊತ್ತಾಗಿದ್ದೇ ದಲಿತರನ್ನು ವಂಚಿಸಿ ಪೂರ್ವಂಕರನಿಗೆ ಭೂಮಿ ಕೊಡಿಸಿದ್ದ ಪದ್ಮಾವತಿ ಹುಷಾರಾದಳು ಮತ್ತು ಪೂರ್ವಂಕರನ ಮ್ಯಾನೇಜರ್ ನಾನಿ ಚೋಕ್ಸಿ ಎಂಬಾತ ಸೇರಿಕೊಂಡು ಈತನನ್ನೇ ಬುಟ್ಟಿಗೆ ಹಾಕಿಕೊಂಡರು. ಕೇಸು ಹಾಕಿದ್ದ ಮುನಿಸ್ವಾಮಿಯ ಮಕ್ಕಳ ಫೋರ್ಜರಿ ಸಹಿ ಹಾಕಿ ರಾಜಿಯಾದಂತೆ ಬೋಗಸ್ ದಾಖಲೆ ಸೃಷ್ಟಿಸಿ ಸುರೇಶ ಅದನ್ನು ಪದ್ಮಾವತಿಯ ಕೈಗಿತ್ತು ಹದಿನೈದು ಲಕ್ಷ ಗುಂಜಿಕೊಂಡ.



ಎಸ್. ಪದ್ಮಾವತಿ

ಹದಿನಾಲ್ಕು ಕೋಟಿ ಬರುವಲ್ಲಿ ಕೇವಲ ಹದಿನೈದು ಲಕ್ಷಕ್ಕೆ ಸುರೇಶ ತಮ್ಮವರ ಬೆನ್ನಿಗೆ ಇರಿದಿದ್ದ. ಇದು ಗೊತ್ತಾಗಿದ್ದೇ ನ್ಯಾಯ ಕೋರಿ ಕೋರ್ಟ್ ಕಟಕಟೆ ಹತ್ತಿದ್ದ ಮುನಿಸ್ವಾಮಿಯ ಇತರೇ ಮೊಮ್ಮಕ್ಕಳು ಸುರೇಶನ ವಿರುದ್ಧ ತಿರುಗಿಬಿದ್ದರು. ಇದನ್ನು ಮೊದಲೇ ನಿರೀಕ್ಷಿಸಿದ್ದ ಪಾಖಂಡಿ ಸುರೇಶ "ಹೌದು ನಾನು ದುಡ್ಡು ತಗೊಂಡಿರೋದು ನಿಜ, ಫೋರ್ಜರಿ ಮಾಡಿರೋದೂ ನಿಜ, ಏನ್ಮಾಡಿಕೊಳ್ತೀರೋ ಮಾಡ್ಕೊಳ್ಳಿ. ನೀವು ಮುಂದುವರಿದ್ರೆ ಪೂರ್ವಂಕರ ನಿಮ್ಮ ತಲೆ ತೆಗೀತಾನೆ" ಎಂದು ಲಕ್ಷ್ಮಯ್ಯನ ಮಗ ನಾಗರಾಜು ಮತ್ತು ಸಂಪತ್ತರಿಗೆ ಧಮಕಿ ಹಾಕಿದ್ದಾನೆ.

ಇವರಿಂದ ನಮಗೆ ರಕ್ಷಣೆ ಕೊಡಿ ಎಂದು ಬನ್ನೇರುಘಟ್ಟ ಪೊಲೀಸರಿಗೆ ಮೊರೆ ಹೋದರೆ ಪೊಲೀಸರೇ ಪೂರ್ವಂಕರನ ವಕಾಲತ್ತು ವಹಿಸಿ ಮುನಿಸ್ವಾಮಿಯ ಮೊಮ್ಮಕ್ಕಳನ್ನು ಗದರಿಸುತ್ತಾರೆ. ಎಂಜಲು ಕಾಸಿಗೆ ಪೊಲೀಸರೂ ಒಂದೇ ರಕ್ತ ಸಂಬಂಧಿಗಳೂ ಒಂದೇ. ಮುನಿಸ್ವಾಮಿಯ ಮೊಮ್ಮಕ್ಕಳ ಕಣ್ಣೀರಿಗೆ ಮರುಗುವವರೇ ಇಲ್ಲ!

ಅರ್ಕಾವತಿ ಲೇಔಟ್ 900 ಎಕರೆ ಮಂಗಮಾಯ!


ಅರ್ಕಾವತಿ ಲೇಔಟ್ ಪ್ರದೇಶ

ಮಾಜಿ ಪ್ರಧಾನಿ ದೇವೇಗೌಡರು ತಮ್ಮ 'ಅಜಾತಶತ್ರು' ಎಸ್.ಎಂ. ಕೃಷ್ಣರ ದರ್ಬಾರಿನ 'ಕರ್ಮಕಾಂಡ'ಗಳೆಂದು ಪಟ್ಟಿ ಮಾಡಿದ ಐಟಂ ಸಾಂಗ್‌ಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ಈ ಅರ್ಕಾವತಿ ಯೋಜನೆಯೂ ಸಾಕಷ್ಟು ಸುದ್ದಿ ಮಾಡಿತ್ತು. ಇವತ್ತಿನ 'ನೈಸ್' ಕಂಪನಿಯ ಅಶೋಕ್ ಖೇಣಿಯ ವಿರುದ್ಧ ನಡೆಯುತ್ತಿರುವ ಭಾರಿ ಗದಾಪ್ರಹಾರದಷ್ಟೇ ತೀಕ್ಷ್ಣವಾದ ಟೀಕಾಸ್ತ್ರಗಳನ್ನು ಅಂದು ಗೌಡರು ಮತ್ತು ಅವರ ಆಸ್ಥಾನ ಶಿಷ್ಯ ಚಕ್ರಪಾಣಿ ಅರ್ಕಾವತಿ ಬಡಾವಣೆ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆ ವಿರುದ್ಧವೂ ಯಥೇಚ್ಛವಾಗಿ ಪ್ರಯೋಗಿಸಿ ಸುದ್ದಿ ಮಾಡಿದ್ದರು.

2002 ರ ಅಕ್ಟೋಬರ್‌ನಲ್ಲಿ ಅಂದಿನ ಬಿಡಿಎ ಕಮಿಷನರ್ ಜೈಕರ್ ಜೆರೋಮ್ ಚಾಲನೆ ನೀಡಿದ ಅರ್ಕಾವತಿ ಲೇಔಟ್ ನಿರ್ಮಾಣದಿಂದ ಬೆಂಗಳೂರಿನ ನಿವೇಶನಾಕಾಂಕ್ಷಿ ನಾಗರಿಕರಿಗೆ 20 ಸಾವಿರ ಸೈಟುಗಳ ವಿತರಣೆಯಾಗಬೇಕಿತ್ತು. ಈ 20 ಸಾವಿರ ಸೈಟುಗಳಿಗೋಸ್ಕರ 2 ಲಕ್ಷದ 37 ಸಾವಿರದ 307 ಜನರು ಅರ್ಜಿಗಳನ್ನು ಗುಜರಾಯಿಸಿದ್ದರು. ಇಷ್ಟೊಂದು ಭಾರಿ ಸಂಖ್ಯೆಯ ಅರ್ಜಿಗಳೊಂದಿಗೆ ಸಂದಾಯವಾದ ಮುಂಗಡ ಠೇವಣಿ ಮೊತ್ತವೇ 954.27 ಕೋಟಿ ರೂ.ಗಳಷ್ಟಾಗಿತ್ತು.

ಅಂದು 20 ಸಾವಿರ ಸೈಟು! ಇಂದು ಬರೀ 8 ಸಾವಿರ!!

ಘೋಷಿತ 20 ಸಾವಿರ ಸೈಟು ನಿರ್ಮಾಣಕ್ಕೆ 2002-03 ರ ಅವಧಿಯಲ್ಲಿ ಬಿಡಿಎ ವತಿಯಿಂದ ಸುಮಾರು 3 ಸಾವಿರ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ (preliminary notification) ಹೊರಡಿಸಲಾಗಿತ್ತು.

ದಾಸರಹಳ್ಳಿ ಮತ್ತು ನಾಗವಾರ ಗ್ರಾಮ ಠಾಣಾ ಸರಹದ್ದಿಗೆ ಸೇರಿದ ಈ ಜಮೀನುಗಳ ಪೈಕಿ ಕಾನೂನು ವ್ಯಾಜ್ಯಗಳಿದ್ದ ಮತ್ತು ಲೇಔಟ್ ನಿರ್ಮಾಣಕ್ಕೆ ಅಸಮರ್ಪಕವೆಂದು ಕಂಡುಬಂದ ಸುಮಾರು 147 ಎಕರೆ ಜಮೀನನ್ನು ಆವತ್ತೇ ಡಿನೋಟಿಫೈ ಮಾಡಲಾಗಿತ್ತು. ಅಂತಿಮವಾಗಿ ಒಟ್ಟು 2750 ಎಕರೆ ಪ್ರದೇಶವನ್ನು ಅಂತಿಮ ಅಧಿಸೂಚನೆ (ಫೈನಲ್ ನೋಟಿಫಿಕೇಷನ್)ಯನ್ನು ಜಾರಿಗೊಳಿಸಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.


ಜೆರೋಮ್


ಶಂಕರಲಿಂಗೇಗೌಡ

ಈ 147 ಎಕರೆ ಡಿನೋಟಿಫೈ ಮಾಡಿದ್ದನ್ನೇ 'ಶತಮಾನದ ಹಗರಣ'ವೆಂದು ಭಾರಿ ಪ್ರಚಾರ ಮಾಡುತ್ತ ಬಂದ ದೇವೇಗೌಡರ ಅನುಯಾಯಿಗಳು ಅಂದು ಜಮೀನು ಕಳೆದುಕೊಂಡ ರೈತರ ಹೆಸರಲ್ಲಿ ಹೈಕೋರ್ಟ್ ಕಟ್ಟೆ ಏರಿದ್ದರು. ಮೊದಲ ತೀರ್ಪಿತ್ತ ಜಸ್ಟೀಸ್ ಗೋಪಾಲಗೌಡರ ಏಕಸದಸ್ಯ ಪೀಠ ಈ ರಿಟ್ ಅರ್ಜಿಗಳನ್ನು ಪುರಸ್ಕರಿಸಿ, ಇಡೀ ಅರ್ಕಾವತಿ ಲೇಔಟ್ ಯೋಜನೆಯೇ ಅಕ್ರಮ ಹಾಗೂ ಕಾನೂನುಬಾಹಿರವಾದ ಪಾಪದ ಕಾರ್ಯಾಚರಣೆ ಎಂದು ಶಾಪ ಹಾಕಿ ರದ್ದುಗೊಳಿಸಿಬಿಟ್ಟಿತ್ತು, ಅಷ್ಟೇ ಅಲ್ಲ, ಇಡೀ ಯೋಜನೆಗೆ ಸಕ್ರಿಯ ಕುಮ್ಮಕ್ಕಿತ್ತಿದ್ದ ಅಂದಿನ ಎಸ್.ಎಂ. ಕೃಷ್ಣರನ್ನು ಹೆಸರಿಸಿ ಈ ವಿಷಯದಲ್ಲಿ ಅವರು ಕೈಗೊಂಡ ತೀರ್ಮಾನಗಳೆಲ್ಲ ಅನುಚಿತವೆಂದೂ, ಅಧಿಕಾರ ದುರುಪಯೋಗದ ನಿದರ್ಶನವೆಂದೂ ಉಗ್ರವಾಗಿ ಖಂಡಿಸಿ ಛೀಮಾರಿ ಹಾಕಿತ್ತು.

ಮುಂದೆ ಈ ಏಕಸದಸ್ಯ ಪೀಠದ ತೀರ್ಪಿನ ವಿರುದ್ಧ ಬಿಡಿಎ ಅಪೀಲನ್ನು ಪುರಸ್ಕರಿಸಿದ ಡಿವಿಜನ್ ಬೆಂಚ್‌ನ ಮುಖ್ಯ ನ್ಯಾಯಮೂರ್ತಿ ಸೋಂಧಿ ಮತ್ತು ನ್ಯಾಯಮೂರ್ತಿ ಕುಮಾರ್‌ರವರುಗಳು ಜಸ್ಟೀಸ್ ಗೋಪಾಲಗೌಡರ ತೀರ್ಪನ್ನು ಅಕ್ಷರಶಃ ತಿರಸ್ಕರಿಸಿ, ಅರ್ಕಾವತಿ ಲೇಔಟ್ ನಿರ್ಮಾಣ ಕಾರ್ಯಾಚರಣೆಯನ್ನು ಅಬಾಧಿತವಾಗಿ ಮುಂದುವರೆಸಿಕೊಂಡು ಹೋಗುವುದೆಂದು ಸಾರಿ, ಅದಕ್ಕಿದ್ದ ಎಲ್ಲ ಅಡೆತಡೆಗಳನ್ನು ಕಿತ್ತೆಸೆದರು. ಹೀಗೆ ಮೊದಲ ತೀರ್ಪಿನಿಂದ ವಿಜಯೋತ್ಸವ ಆಚರಿಸಿದ್ದ ದೇವೇಗೌಡರ ಶಿಷ್ಯಮಂಡಳಿ ಅದೇ ಹೈಕೋರ್ಟಿನ ದ್ವಿಸದಸ್ಯ ಪೀಠದ ತೀರ್ಪಿನಿಂದ ಕಂಗಾಲಾಗಿಬಿಟ್ಟಿತು. ಅಷ್ಟರಲ್ಲಿ ಧರಂಸಿಂಗ್ ನಾಯಕತ್ವದ ಸಮ್ಮಿಶ್ರ ಸರ್ಕಾರದ ಐಲು-ಪೈಲು ದರ್ಬಾರು ಜಾರಿಗೆ ಬಂದಿತ್ತು, ಹಾಗಾಗಿ ಮತ್ತೆ ಕೋರ್ಟು, ಕಚೇರಿಗಳಲ್ಲಿ ಕಿತ್ತಾಡುವ ಬದಲು ತಮ್ಮ ಕೈಗೊಂಬೆ ಅಧಿಕಾರಿಗಳನ್ನು ಬಿಡಿಎ, ಅರ್ಬನ್ ಡೆವಲಪ್‌ಮೆಂಟ್ ಹಾಗೂ ಕಂದಾಯ ಇಲಾಖೆಗಳಲ್ಲಿ ಪ್ರತಿಷ್ಠಾಪಿಸಿ ಸದ್ದಿಲ್ಲದ ಕಾರ್ಯಾಚರಣೆ ಶುರುವಿಟ್ಟುಕೊಂಡರು.

ತತ್ಪರಿಣಾಮವಾಗಿ ಇಂದು ಧರಂಸಿಂಗ್ ಸ್ಥಾನದಲ್ಲಿ ಸ್ವತಃ ಗೌಡರ ಸುಪುತ್ರ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿ ಕಂಗೊಳಿಸುತ್ತಿರುವ ಅವಧಿಯಲ್ಲಿ ಮೊನ್ನೆ ಅವರ ಗೃಹ ಕಚೇರಿ ಕೃಷ್ಣಾದಲ್ಲಿಯೇ ಅರ್ಕಾವತಿ ಬಡಾವಣೆಯೆಂಬ ಒಂದು ಕಾಲದ ಪಾಪದ ಕೂಸನ್ನು ಮತ್ತೆ ತೊಟ್ಟಿಲಿಗೆ ಹಾಕಿ ತೂಗಿ, ಉದ್ಘಾಟನೆ ನೆರವೇರಿಸಲಾಯಿತು. ಕುಮಾರಸ್ವಾಮಿಯ ಅಮೃತ ಹಸ್ತದಿಂದಲೇ ಸಾಂಕೇತಿಕವಾಗಿ ಒಂದಷ್ಟು ಮಂದಿ ಅರ್ಜಿದಾರರಿಗೆ ಸೈಟು ಹಕ್ಕುಪತ್ರಗಳನ್ನೂ ವಿತರಿಸಿ ಹಬ್ಬ ಆಚರಿಸಲಾಯ್ತು.


ಆದರೇನು ಗೊತ್ತೆ? ಅಂದಿನ ಕೃಷ್ಣ ಸರ್ಕಾರದ ಕಾಲದಲ್ಲಿ ಘೋಷಿಸಲ್ಪಟ್ಟಿದ್ದ 20 ಸಾವಿರ ಸೈಟುಗಳ ಸುಂದರವಾದ ಕನಸನ್ನು ವ್ಯವಸ್ಥಿತವಾಗಿ ಭಗ್ನಗೊಳಿಸಿದ ಕುಮಾರಸ್ವಾಮಿಯ ಅಭಿವೃದ್ಧಿ ರಂಗ ಸರ್ಕಾರ ಈಗ ಕೊಡಮಾಡಲು ಹೊರಟಿದ್ದು ಕೇವಲ 8 ಸಾವಿರ ಸೈಟುಗಳನ್ನು ಮಾತ್ರವೇ! ಅಂದರೆ 2750 ಎಕರೆ ಭೂಸ್ವಾಧೀನದ ಮೂಲಕ ಸಂದಾಯವಾಗಬೇಕಿದ್ದ 20 ಸಾವಿರ ಸೈಟುಗಳ ಬದಲು ಕೇವಲ 8 ಸಾವಿರ ಸೈಟುಗಳು ಮಾತ್ರ ಲಭಿಸಿವೆ. ಇದರರ್ಥ ಇಷ್ಟೇ: ಸುಮಾರು 1 ಸಾವಿರ ಎಕರೆಗಳಷ್ಟು ಸ್ವಾಧೀನಪಡಿಸಿಕೊಂಡ ಜಮೀನು ಚಮತ್ಕಾರಿಕ ರೀತಿಯಲ್ಲಿ ಮಂಗಮಾಯವಾಗಿಬಿಟ್ಟಿದೆ!


ರೆಡ್ಡಿ ವೀರಣ್ಣ, ಶಾಸ್ತ್ರಿ ಮತ್ತು ಪೈಗಳ ಕಂತ್ರಾಟು


ಕಳೆದ 30 ವರ್ಷಗಳಿಂದ ಬೆಂಗಳೂರು ಮಹಾನಗರದ ಆಸುಪಾಸಿನಲ್ಲಿ ಖಾಲಿ ಜಮೀನನ್ನು ವ್ಯವಸ್ಥಿತವಾಗಿ ಕಬಳಿಸುತ್ತಾ ಬಂದಿರುವ ಲೇಔಟ್ ಖದೀಮರುಗಳಾದ ಕಂಟ್ರಾಕ್ಟರ್ ರೆಡ್ಡಿ ವೀರಣ್ಣ, ದಯಾನಂದ ಪೈ ಹಾಗೂ ಸಿನಿಮಾ ಜಗತ್ತಿಗೂ ಹತ್ತಿರದವರಾದ ಸಿ.ವಿ.ಎಲ್. ಶಾಸ್ತ್ರಿ ಎಂಬ ತ್ರಿಮೂರ್ತಿಗಳ ಕೈವಾಡವೇ ಈ ಇಡೀ ಅರ್ಕಾವತಿ ರಾದ್ಧಾಂತದ ಹಿಂದೆ ಚುರುಕಾಗಿ ಕೆಲಸ ಮಾಡಿತ್ತು.

ಬಿಡಿಎ ನೋಟಿಫೈ ಮಾಡಿದ್ದ 2750 ಎಕರೆಗಳ ಪೈಕಿ ಸುಮಾರು 900ರ ರಿಂದ ಸಾವಿರ ಎಕರೆಗಳಷ್ಟು ಅಮೂಲ್ಯ ಬೆಲೆಯುಳ್ಳ ಜಮೀನನ್ನು ಡಿನೋಟಿಫೈ ಮಾಡುವಂತೆ ಅಂದು ಎಸ್.ಎಂ. ಕೃಷ್ಣರ ಮೇಲೆ ಭಾರಿ ರಾಜಕೀಯ ಒತ್ತಡ ಹೇರಿದ್ದ ಈ ಬ್ರೋಕರ್‌ಗಳ ಪ್ರಯತ್ನ ಕಮಿಷನರ್ ಜೆರೋಮ್‌ರ ಗಟ್ಟಿ ನಿಲುವಿನಿಂದಾಗಿ ನಿಷ್ಫಲಗೊಂಡಿತ್ತು.

ಮುಂದೆ ದೇವೇಗೌಡರೇ ಸೂತ್ರಧಾರರಾಗಿದ್ದ ಧರಂಸಿಂಗ್ ಸರ್ಕಾರವೆಂಬ ಬೊಂಬೆಯಾಟದ ಅವಧಿಯಲ್ಲಿ ಈ ಲೇಔಟ್ ತ್ರಿಮೂರ್ತಿಗಳು ಮಾಡಿದ ಮೊದಲ ಕೆಲಸ ಬಿಡಿಎ ಕಮಿಷನರ್ ಹುದ್ದೆಯಿಂದ ಜೈಕರ್ ಜೆರೋಮ್‌ರನ್ನು ಅನಾಮತ್ತಾಗಿ ತೊಲಗಿಸಿ ವಿದ್ಯಾಶಂಕರ್ ಎಂಬ ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ 'ಕಾಮಧೇನು'ವನ್ನು ಕಮಿಷನರ್ ಪದವಿಯಲ್ಲಿ ಪ್ರತಿಷ್ಠಾಪಿಸಿದ್ದು. ತದನಂತರ ನಡೆದಿರುವುದೆಲ್ಲವೂ ಎಲ್ಲೂ ರಾಜ್ಯ ಸರ್ಕಾರದ ಗೆಜೆಟ್ ಅಥವಾ ಇನ್ನಾವುದೇ ಅಧಿಕೃತ ಪ್ರಕಟಣೆಯಲ್ಲಿ ಗೋಚರಿಸದ ಮಾಂತ್ರಿಕ ಕಾರ್ಯಾಚರಣೆ! ಸುಮಾರು 900 ಎಕರೆಗಳಷ್ಟು ಅಧಿಸೂಚಿತ ಜಮೀನನ್ನು - ಅಂದರೆ ಫೈನಲ್ ನೋಟಿಫಿಕೇಷನ್ ಆದ ಪ್ರದೇಶವನ್ನು-ಅಧಿಕೃತವಾಗಿ ಡಿನೋಟಿಫೈ ಎಂದು ಘೋಷಿಸುವ ಫಜೀತಿಯನ್ನೇ ಕುಮಾರಸ್ವಾಮಿಯ ಸರ್ಕಾರ ಮೈಮೇಲೆಳೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ ಅಧಿಸೂಚನೆಯ ನಂತರದ ಪ್ರಕ್ರಿಯೆಗಳಾದ ಅವಾರ್ಡ್ ಪಾಸು ಮಾಡುವ ಮತ್ತು ಪೊಸೆಷನ್ ತೆಗೆದುಕೊಳ್ಳುವ ಮಹತ್ವದ ಘಟ್ಟವನ್ನೇ ಕೈಬಿಟ್ಟಿದ್ದಾರೆ.







ಇಂತಹ ಚಾಣಾಕ್ಷ ತಂತ್ರಗಾರಿಕೆಯಿಂದಾಗಿ ಅಂದು ಜೆರೋಮ್ ಸೂಚಿಸಿದ್ದ 2750 ಎಕರೆಗಳ ಪೈಕಿ ಸುಮಾರು 900 ಎಕರೆಗಳು ಅರ್ಕಾವತಿ ಬಡಾವಣೆಯ ಅಂತಿಮ ನೀಲನಕ್ಷೆಯಿಂದ ಸದ್ದುಗದ್ದಲವಿಲ್ಲದೇ ಕಣ್ಮರೆಯಾಗಿಬಿಟ್ಟಿವೆ. ತತ್ಪರಿಣಾಮವಾಗಿ ಮೊನ್ನೆ ಹೊಸ ಬಿಡಿಎ ಕಮಿಷನರ್ ಶಂಕರಲಿಂಗೇಗೌಡರು ಬ್ಯಾಂಡು-ಬಾಜಾ-ಭಜಂತ್ರಿಗಳೊಂದಿಗೆ ಭಾರಿ ಸಡಗರದ ಮೂಲಕ ಕುಮಾರಸ್ವಾಮಿಯ ಕೈಯಲ್ಲಿ ನಿವೇಶನ ವಿತರಣೆ ಸಮಾರಂಭ ಜರುಗಿಸಿದಾಗ 20 ಸಾವಿರ ಸೈಟುಗಳ ಬದಲು ಕೇವಲ 8 ಸಾವಿರ ಸೈಟುಗಳು ಮಾತ್ರ ಸಾರ್ವಜನಿಕರ ಕೈಗೆಟುಕುವಂತಾಗಿದೆ.

ಸದನದಲ್ಲಿ ಮಂಡಿಸಿದ 'ಮುಗ್ಧ' ಉತ್ತರ!

ರಾಜ್ಯ ವಿಧಾನ ಪರಿಷತ್ತಿನಲ್ಲಿ ಮೊನ್ನೆ ಗುರುವಾರ ಜುಲೈ 6 ರಂದು ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಉತ್ತರವನ್ನು ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಎಂಬ ಅಮಾಯಕ ಮಂತ್ರಿಯ ಮೂಲಕ ಓದಿಸಲಾಯ್ತು. ಅವರ ಪ್ರಕಾರ "ಅರ್ಕಾವತಿ ಬಡಾವಣೆಗೆಂದು ಅಧಿಸೂಚನೆ ಹೊರಡಿಸಲಾಗಿದ್ದ ಜಮೀನಿನ ಪೈಕಿ ಹೈಕೋರ್ಟ್ ಆದೇಶದ ಪ್ರಕಾರ ಕೇವಲ 147 ಎಕರೆಗಳನ್ನು ಮಾತ್ರ ಡಿನೋಟಿಫೈ ಮಾಡಲಾಗಿದೆ" ಎಂದು. ಈ ಉತ್ತರವೇ ಸತ್ಯವಾಗಿದ್ದಲ್ಲಿ ಅಂದು ಜೆರೋಮ್ ಸ್ವಾಧೀನಪಡಿಸಿಕೊಳ್ಳಲು ಹೊರಟಿದ್ದ 2750 ಎಕರೆಗಳ ಪೈಕಿ ಕನಿಷ್ಠ 2600 ಎಕರೆಗಳ ಪ್ರದೇಶ ಜಮೀನು ಬಿಡಿಎಗೆ ಲಭ್ಯವಾಗಬೇಕಿತ್ತು, ಅಂದರೆ 30x40 ವಿಸ್ತೀರ್ಣದ ಕನಿಷ್ಠ 18 ರಿಂದ 19 ಸಾವಿರ ಸೈಟುಗಳು ಅರ್ಜಿದಾರ ನಾಗರಿಕರಿಗೆ ನ್ಯಾಯಬೆಲೆಯಲ್ಲಿ ಲಭಿಸಬೇಕಿತ್ತು. ಆದರೆ ಲ್ಯಾಂಡ್ ಬ್ರೋಕರ್‌ಗಳ ಕೈಚಳಕ ಹಾಗೂ ಹಾಲಿ ಸಮ್ಮಿಶ್ರ ಸರ್ಕಾರದ ಅಧಿಪತಿಗಳ ಅನುಗ್ರಹದಿಂದಾಗಿ 900 ಎಕರೆಗಳಷ್ಟು ಜಮೀನು ಮಂಗಮಾಯವಾಗಿರುವುದರಿಂದ ಸಾರ್ವಜನಿಕ ವಿತರಣೆಗೆ 12 ಸಾವಿರ ಸೈಟುಗಳ ನಷ್ಟವುಂಟಾಗುವಂತಾಯ್ತು.

ನೈಸ್ ಯೋಜನೆಯನ್ನು ಶತಮಾನದ ಕರ್ಮಕಾಂಡ ಎಂದು ವಿಧಾನಮಂಡಲದಲ್ಲೂ, ಪತ್ರಿಕಾ ಜಾಹೀರಾತಿನಲ್ಲೂ ಬಿಂಬಿಸುವಲ್ಲಿ ಯಶಸ್ವಿಯಾಗಿರುವ ದೇವೇಗೌಡ-ಕುಮಾರಸ್ವಾಮಿ ಜೋಡಿಗೆ ಈ ಅರ್ಕಾವತಿಯಲ್ಲಿ ಸದ್ದಿಲ್ಲದೇ ಅದೃಶ್ಯಗೊಳಿಸಲ್ಪಟ್ಟ 900 ಎಕರೆಗಳ ಪಹಿಪಾಟು ಪಾಪದ ಕೃತ್ಯವೆಂದು ಗೋಚರಿಸುತ್ತಿಲ್ಲ ಯಾಕೆ?

ಪದ್ಮನಾಭನಗರದ ಅತಿಗಣ್ಯ ನಿವಾಸಿ ಮಾಜಿ ಪ್ರಧಾನಿ ದೇವೇಗೌಡರ ಖಾಸಗಿ ಬಂಗಲೆಯ ಸುತ್ತಮುತ್ತ ಎಡತಾಕುತ್ತಲೇ ಬಂದಿರುವ ಈ ರೆಡ್ಡಿ ವೀರಣ್ಣ ಶಾಸ್ತ್ರಿ ದಯಾನಂದ ಪೈಗಳ ಕುಟಿಲ ಕಾರಸ್ಥಾನಕ್ಕೆ ಕೊನೆಯೇ ಇಲ್ಲವೇ? ಅಂದು ಅರ್ಕಾವತಿ ಬಡಾವಣೆ ನಿರ್ಮಾಣದ ಟೆಂಡರ್ ಕರೆಯುವಾಗ ಅತ್ಯಂತ ವೈಜ್ಞಾನಿಕ ಮಾನದಂಡಗಳನ್ನೇ ಬಳಸಿ ಗುತ್ತಿಗೆ ವಿಧಾನ ರೂಪಿಸಿದ್ದ ಜೈಕರ್ ಜೆರೋಮ್ ಮೇಲೆ ಭ್ರಷ್ಟಾಚಾರದ ಗೂಬೆ ಕೂರಿಸಿ ಆ ಪ್ರಕ್ರಿಯೆಗೆ ತೊಡರುಗಾಲು ಹಾಕಿದ್ದ ಲ್ಯಾಂಡ್ ಬ್ರೋಕರ್‌ಗಳೇ ಇವತ್ತು ಮೇಲುಗೈ ಸಾಧಿಸಿದ್ದಾರೆ.


ದೂರದ ಕೆಜಿಎಫ್‌ನಲ್ಲಿರುವ BEML ಕಂಪನಿಯ ನೌಕರರ ಸಹಕಾರ ಸಂಘಕ್ಕೆ ಬೆಂಗಳೂರಿನಲ್ಲಿ ಲೇಔಟ್ ಮಾಡಿಸಲು ಹೊರಟ ಸಿ.ವಿ.ಎಲ್. ಶಾಸ್ತ್ರಿಯಂತಹ ನಯವಂಚಕರ ಪಿತೂರಿಗೆ ಇವತ್ತು ಅರ್ಕಾವತಿ ಬಡಾವಣೆ ಬಲಿಪಶುವಾಗಿಬಿಟ್ಟಿದೆ.

ತಮ್ಮ ಸುಪುತ್ರ ಕುಮಾರಸ್ವಾಮಿಯ ಅಧಿಕಾರಾವಧಿಯಲ್ಲೇ ನಡೆದಿರುವ ಈ 900 ಎಕರೆ ಕರ್ಮಕಾಂಡದ ಬಗ್ಗೆ ದೇವೇಗೌಡರು ಏನು ಹೇಳುತ್ತಾರೆ?

-ರವೀಂದ್ರ ರೇಶ್ಮೆ

ಡಿನೋಟಿಫಿಕೇಶನ್ ಎಂಬ ಕರಾಮತ್ತು

ಸಾಮಾನ್ಯವಾಗಿ ಪ್ರದೇಶವೊಂದನ್ನು ಸರಕಾರ ನೋಟಿಫೈ ಮಾಡಿ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಗೊತ್ತಾದಾಗ ಕುಖ್ಯಾತ ಭೂ ದಲ್ಲಾಳಿಗಳು ಚುರುಕುಗೊಳ್ಳುತ್ತಾರೆ. ಆ ಪ್ರದೇಶಗಳಲ್ಲಿ ಬಡ ರೈತರಿಂದ ಅಗ್ಗದ ದರಕ್ಕೆ ಭೂಮಿಗಳನ್ನು ಕೊಳ್ಳುತ್ತಾರೆ ಅಥವಾ ಜಿಪಿಎ ಬರೆಸಿಕೊಳ್ಳುತ್ತಾರೆ. ಸರಕಾರ ನೋಟಿಫೈ ಮಾಡಿದ ನಂತರ ತಮ್ಮ ಪ್ರಭಾವ ಬೀರಿ ತಮ್ಮ ಜಮೀನುಗಳನ್ನು ಡಿನೋಟಿಫೈ ಮಾಡಿಸಿಕೊಳ್ಳುತ್ತಾರೆ. ಹೀಗೆ ಮಾಡಿಸಿಕೊಂಡ ನಂತರ ಅವರ ಭೂಮಿಯ ಬೆಲೆ ಗಗನಕ್ಕೇರುತ್ತದೆ. ಯಾವ ಭೂಮಿಯನ್ನು ಎಕರೆಗೆ ಒಂದು ಲಕ್ಷಕ್ಕೆ ಬಡವರಿಂದ ಕೊಂಡಿರುತ್ತಾರೋ ಅದೇ ಭೂಮಿ ಎಕರೆಗೆ ನಾಲ್ಕೈದು ಕೋಟಿ ಬೆಲೆ ಬಾಳುತ್ತದೆ.



ಆದರೆ ಹೀಗೆ ಡಿನೋಟಿಫೈ ಮಾಡಲು ಲಂಚ ನೀಡಬೇಕಾಗುತ್ತದೆ. ಅರ್ಕಾವತಿ ಲೇಔಟ್‌ನಲ್ಲಿನ ಪ್ರದೇಶಗಳನ್ನು ಡಿನೋಟಿಫೈ ಮಾಡಿಸಲು ಈಗ 'ಅಧಿಕೃತವಾಗಿ' ನಿಗದಿಯಾಗಿರುವ 'ರೇಟ್' ಎಕರೆಗೆ ಕಡಿಮೆಯೆಂದರೂ ಹತ್ತು ಲಕ್ಷ ರೂಪಾಯಿಗಳು.

ಕುಮಾರಸ್ವಾಮಿಯವರ ಸರ್ಕಾರ ರೆಡ್ಡಿ ವೀರಣ್ಣ ದಯಾನಂದ ಪೈ ಮತ್ತು ಸಿವಿಎಲ್ ಶಾಸ್ತ್ರಿ ಸೇರಿದಂತೆ ಇತರ ಭೂ ದಲ್ಲಾಳಿಗಳಿಗೆ ಸೇರಿದ್ದ 900 ಎಕರೆ ಜಮೀನನ್ನು ಡಿನೋಟಿಫೈ ಮಾಡಿದೆ ಅಂದರೆ ಅದರಿಂದ ಬಂದಿರಬಹುದಾದ ಕಮಾಯಿ ಎಷ್ಟು?


ಉತ್ತರ ಸಿಂಪಲ್ : 15 ಲಕ್ಷ X 900 ಎಕರೆ=1,35,00,00,0000

(135 ಕೋಟಿ ರೂಪಾಯಿಗಳು)

ಇದು ಕರ್ಮಕಾಂಡವಲ್ಲವೇ ದೇವೇಗೌಡಾಜೀ?!

-ಬಿ.ಎಲ್

ದೇವರ್‍ಯಲ್ಲ ಕಾಯ್ಲ ವಾಸಿ ಮಾಡಿದ್ರೆ ಆಸುಪತ್ರೆ ಯಾಕಬೇಕು



ಬಿರದಿಯಾಡುತ್ತಿದ್ದ ತುಂತುರು ಮಳೆ, ಮತ್ತು ಆಗಾಗ್ಗೆ ಮೋಡ ಬಚ್ಚಿಕೊಂಡು ಹೊಳವಾಗಿ ಮನಸ್ಸಿಗೆ ಖುಷಿ ನೀಡುತ್ತಿದ್ದಂತಹ ಸಮಯದಲ್ಲಿ ಪಕ್ಕದೂರಿನಿಂದ ಯಾವುದೋ ಮದುವೆಯ ಓಲಗದ ಸದ್ದು ಕೇಳಿತು. ಆಗ ಜುಮ್ಮಿ,

"ಪ್ರೇಮನ ಮದಿವಾಯ್ತಂತೆ?" ಎಂದಳು.

"ಗಂಡ್ಯಾವೂರುದು?" ಎಂದ ಸೀರ.

"ಅದ್ಯಾವೂರಪ್ಪ, ಅಂತೂ ಅವುಳು ಮದಿವಾದ್ಲತ್ತಗೆ."

"ಅವುರವ್ವ ಚೋಳಸಂದ್ರುದೋಳಲವೆ?" ಎಂದ ಕಾಳಮಾವ.

"ಊ ಚೋಳ್ಸಂದ್ರುದೋಳೆಯ. ಅವುಳ ಜೊತೆ ಹುಟ್ಟಿರೋರ್‍ಯೆಲ್ಲ ಭದ್ರಾವತಿಗೋಗಿ ಸೇರಿಕಂಡ್ರು. ಇದೊಂದುದಿಗಿಯ ಇಲ್ಲೆ ಕೊಟ್ಟು ಮದುವೆ ಮಾಡಿದ್ರು" ಎಂದ ಸೀರ.

"ಆ ಹುಡುಗಿ ಭಾಳ ಕಷ್ಟ ಪಡತು ಕಂಡ್ಳ. ಪಾಪ ಹೆರಗೆ ಟೇಮಲ್ಲಿ ಆ ಹುಡುಗಿ ಕೈ ಕಾಲ್ಯೆಲ್ಲ ಊದಿ ಕಂಡಿದ್ವೊ. ನಾನು ಅವುಳು ಬದುಕಕುಲ್ಲ ಅಂತ ತಿಳ ಕಂಡಿದ್ದೆ. ಆದ್ರು ಒಂದೆಣ್ಣು ಮಗ ಹೆತ್ಲು" ಎಂದ ಕಾಳಮಾವ.

"ಆ ಹುಡುಗಿನೆ ಅಲವೆ ಪ್ರೇಮ?" ಎಂದ ಸೀರ.

"ಥೂ ನಿಮ್ಮನಿಕಾದೋರ. ಯಾವ ಪ್ರೇಮನ ಸುದ್ದಿನೊ ನೀವು ಮಾತಾಡ್ತಯಿರದು?" ಎಂದ ಉಗ್ರಿ.

"ಅದೆ ಬೀದಿಮನೆ ಚಿಕ್ಕೇಗೌಡನ ಮಗಳಲವೇನ್ಲ?"

"ಏ ಸಿನುಮಾನಟಿ ಪ್ರೇಮನ ಸುದ್ದಿ ಕಣೊ ಜುಮ್ಮಿ ಹೇಳಿದ್ದು. ಅವುಳು ಕೊಡಗಿನುದಿಗಿ. ಕಡಿಗೂ ಕೊಡಗಿನ ಕಡೆ ಹುಡುಗುನ್ನೆ ಮದಿವಾದ್ಲು" ಎಂದ ಉಗ್ರಿ.

"ಆಗ್ಲಿ ಬುಡು. ಏನು ನೀನು ಮದಿವಾಗಬೇಕು ಅಂತ ಇದ್ಯ?" ಎಂದ ಸೀರ.

"ಸೀರ ಮಾವ ನನ್ನ ಸುದ್ದಿ ಇರ್ಲಿ, ಮದ್ಲು ನಿನ್ನುಡುಗನಿಗೆ ಮದುವೆ ಮಾಡೋ" ಎಂದ ಉಗ್ರಿ.

"ಅದ್ಯಾಕ್ಲ ಅಂಕೇಳ್ತಿ ಅವುನೇನು ನಿನ್ನಿಡಕಳಕೆ ಬಂದಿದ್ನೆ?"

"ನನ್ನಿಡಕಳದೋಗ್ಲಿ, ಮನಿಗೆ ಬಂದ ಹೆಣ್ಣುಮಕ್ಕಳ ಗಬಕ್ಕಂತ ಹಿಡಕತ್ತನಂತಲ್ಲಾ ಕತಿಯೇನು?" ಎಂದು ಉಗ್ರಿ ಗಂಭೀರವಾಗಿ ಆಪಾದಿಸಿದ್ದರಿಂದ ಸೀರ ಸುಮ್ಮನಾದ.

"ನಿನಿಗ್ಯಾರ್ಲ ಹೇಳಿದೋರು?" ಎಂದಳು ಜುಮ್ಮಿ.

"ಯಾರೊ ಹೇಳಿದ್ರು ಕಣೆ. ಪಾಪ ಆ ಹುಡುಗಿ ಸೀರಣ್ಣನ ಘುನಿಗೋಗಿತ್ತಂತೆ, ಆಗ ಇವುನು ಮಗ ಪುಡಸವಿಲ್ಲ ಏಕದಂ ಬಂದು ಆ ಹುಡುಗಿಯ ಹಿಡಕಂಡನಂತೆ. ಆದು ಕ್ಲಸರಿಗಂಡು ಓಡಿಬುಟ್ಟದೆ. ಸುದ್ದಿ ಏನಾರ ಊರಮುಂದಕೆ ಬಂದ್ರೆ ದೊಡ್ಡ ಜಗಳವೆ ಆಯ್ತದೆ" ಎಂದ ಉಗ್ರಿ. ಇದಕ್ಕೇನು ಕೇರ್ ಮಾಡದ ಸೀರ,

"ನೋಡ್ಳ ಇವತ್ತು ಗಂಡುಸು ಹೆಂಗಸಿಡಕಳದೇನು ಅಂತ ದ್ವಡ್ಡ ಮಾತಲ್ಲ. ಹೆಂಗಸು ಗಂಡುಸ್ನೆ ಹಿಡಕಳಂಗಾಗ್ಯವುಳೆ" ಎಂದ.

"ಅದ್ಯಾರಪ್ಪ ಅಂಥೋರು?" ಎಂದಳು ಜುಮ್ಮಿ.

"ಜಯಮಾಲ ಕೇರಳಕ್ಕೋಗಿ ಅವುನ್ಯಾರೊ ಅಯ್ಯಪ್ಪಾ ಅನ್ನೋನ್ನ ಹಿಡಕಳಕ್ಕೋಗಿದ್ಲಂತೆ ಗೊತ್ತೆ ನಿನಿಗೆ?"

"ಅಂಗಂತ ನಿನಿಗೆ ಜಯಮಾಲ ಬಂದೇಳಿದ್ಲೆ?"

"ಹೇಳದೇನು, ಪೇಪುಲ್ಯಲ್ಲ ಬತ್ತಾ ಅದಂತೆ ಕಂಡ್ಳೆ. ಅವುಳು ತಪ್ಪಾಯ್ತು ಅಂತ ಅಂದಿದ್ದಳಂತೆ. ಅದಕಿಂತ್ಲ ಬೇಕೆ ಸಾಕ್ಸಿ?"

"ಸೀರ ಮಾವ ಜಯಮಾಲ ಹಿಡಕಂಡಿದ್ದು ಅಯ್ಯಪ್ಪ ಅನ್ನೊ ಮನುಸುನ್ನಲ್ಲ ಕಣೊ. ಶಬರಿಮಲಿ ಗೋಗಿದ್ದಾಗ ಅಯ್ಯಪ್ಪ ಸ್ವಾಮಿ ದೇವರ ಮುಟ್ಟಿದಲಂತೆ. ಅದ ಹಿಂಗೆ ತಿರಗಿಸಿಗಂಡಿದ್ದಿರಲ್ಲಾ, ಏನು ಜನವೊ ನೀವು?"

"ನನಿಗೇನು ಗೊತ್ಲ. ಗೇಟಿಂತ ಅಂಗಂತ ಮಾತಾಡ್ತಿದ್ರು. ಪೇಪುಲ್ಲೆ ಕೊಟ್ಟವುರೆ ಅಂದ ಮ್ಯಾಲೆ ನಂಬದೆಯಿರಕ್ಯಾದತೆ? ಅಲ್ಲಿಂದ ಪೊಲೀಸ್‌ನೋರು ಬಂದಿದ್ರು ಅನ್ನದು ಸುಳ್ಳೇ?"

"ಸೀರೇಳದು ನಿಜವೇನ್ಲ?" ಎಂದ ಕಾಳಮಾವ.

"ಅದಂಗಲ್ಲ ಕಣಮಾವ, ಈ ಜಯಮಾಲ ಪ್ರಭಾಕರ ಅಂತ ಇದ್ನಲ್ಲ ಅವುನ್ನ ಮದಿವಾಗಿದ್ಲು. ಅವುನು ಮದ್ಲೆ ಹೈಲುಪೈಲು ಗಿರಾಕಿಯಲವೆ, ಬಾಕ್ಸಿಂಗ್ ಮಾಡುವಾಗ ಯಾರಿಗೊ ವದ್ದು ಕಾಲ ಗಾಯ ಮಾಡಿಕಂಡ, ಗಾಯ ವಾಸಿಯಾಗಲಿಲ್ಲ, ಅದ್ಕೆ ಪಾಪ ಇವುಳು ಅಯ್ಯಪ್ಪಸ್ವಾಮಿ ಗುಡಿಗೋಗಿ ಪೂಜೆ ಮಾಡಿಸಿಗಂಡು ದೇವರ ಪಾದ ಮುಟ್ಟಿ ಬಂದ್ಲಂತೆ."

"ಅವುನ ಗಾಯ ವಾಸಿಯಾಯ್ತೆ?"

"ಇಲ್ಲ ಪಾಪ ಅದರಲ್ಲೇ ಹೋದ."


"ದೇವರಿಗೆ ಹರಕೆ ಕಟಗಳದ್ರಿಂದ ಗಾಯ ವಾಸಿ ಯಾಗದಾದ್ರೆ ಆಸುಪತ್ರೆ ಯಾಕಬೇಕೊ?" ಎಂದುಕೊಂಡು ವಾಟಿಸ್ಸೆ ಹಾಜರಾದ.

"ಆಸುಪತ್ರೆನೂ ಇರಬೇಕು, ದೇವರೂ ಇರಬೇಕು ಕಂಡ್ಳ."

"ನಾನು ಅಬ್‌ಜಕ್ಸನ್ ಮಾಡ್ತಯಿಲ್ಲ ದ್ವಡಪ್ಪ, ಆದ್ರೆ ನಮ್ಮ ಜಯಮಾಲ ಅಯ್ಯಪ್ಪನ ಮುಟ್ಟಿದ್ಲು ಅಂತ ಕೇರಳದಿಂದ ಪೊಲೀಸ್‌ನೋರು ಬಂದಿದ್ರು ಅಂದ್ರೆ, ಇಟೀಸ್ ಸೇಮ್ ಟು ಅವುರ್ ಜುಮ್ಮಕ್ಕ ಕಮ್ಯುನಿಟಿ."

"ಆ ದೇವರಿಗೆ ಹೆಂಗಸರ ಕಂಡ್ರೆ ಆಗದಿಲ ವಂತಲ್ಲಾ?"

"ಹೆಂಗಸರ ಕಂಡ್ರೆ ಆಗದಿಲ್ಲ ಅಂದ್ರೆ ಅದು ಕೋಜಾ ದೇವರೆ ಇರಬೇಕು. ಯಾಕೆ ಅಂದ್ರೆ ಕೋಜಾಗಳಿಗೆ ಕೇವಲ ಗಂಡುಸುರು ಮಾತ್ರ ಇಷ್ಟ. ಹೆಂಗಸರ ಕಂಡ್ರೆ ಆಗದಿಲ್ಲ."



"ದೇವರು ಅಂದಮ್ಯಾಲೆ ಯಲ್ಲಾರ್‍ನು ಭಾವುಣುಸ ಬೇಕಪ್ಪ."

"ಯಾವುದಾರ ದೇವುರು ಬಂದು ನನಿಗೆ ಹೆಂಗಸರ ಕಂಡ್ರೇ ಆಗದಿಲ್ಲ ಅಂತ ಹೇಳಿದ್ದತೆ ದ್ವಡಪ್ಪ? ಯಲ್ಲಾ ಈ ಪೂಜಾರಿ ಫೆಲೊಗಳು ಮಾಡಿರೊ ಅನಾಹುತಗಳು."

"ಇವುರುತಾನೆ ಅಲ್ಯಲ್ಲ ಯಾಕೋಗಬೇಕೊ? ಅಯ್ಯಪ್ಪಸ್ವಾಮಿ ಏನು ಆಯುರ್ವೇದಿ ದಾಗುಟ್ರೆ" ಎಂದ ಉಗ್ರಿ.

"ನಾನು ಎಷ್ಟು ಬಾರಿ ಅಂತ ಹೇಳನೊ ಉಗ್ರಿ. ಮನುಸುರ ಕಾಯ್ಲೆಗೂ ದೇವರಿಗೂ ಸಮಂಧವೇಯಿಲ್ಲ. ದೇವರಿಗೆ ಆರ್ಟ್ ಆಪರೇಷನ್ ಗೊತ್ತಿಲ್ಲ. ಏಡ್ಸ್ ಕಾಯ್ಲ ಉಸಾರು ಮಾಡದು ಗೊತ್ತಿಲ್ಲ. ಒಂಥರಾ ನಮ್ಮ ದೊಡಪ್ಪಿದ್ದಂಗೆ" ಎಂದು ವಾಟಿಸ್ಸೆ ಹೇಳುತ್ತಿದ್ದಂತೆ ರೇಗಿದ ಕಾಳಮಾವ,

"ನನಿಗೊತ್ತಿರೊವೊಟವುಸ್ಕಿ ನಿನಿಗೊತ್ತವೇನ್ಲ?"

"ನೀನು ಮಾಡಿಕಳೊ ಒಂದವುಸ್ತಿ ಗೊತ್ತು ದ್ವಡಪ್ಪ."

"ಯಾವುದ್ಲ?" ಎಂದಳು ಜುಮ್ಮಿ.

"ನಮ್ಮ ದ್ವಡಪ್ಪನಿಗೆ ಕೈಕಾಲಲ್ಲಿ ಗಾಯಾದ್ರೆ ವತ್ತರಲೆ ಎದ್ದು ಉಚ್ಚೆ ಹೂದುಬುಡೋನಂತೆ. ಆ ಗಾಯ ವಣಗಿಬುಡತಿದ್ವೊ. ಈಗ್ಲು ಅದೇ ಮೆಡಿಸಿನ್ನು ನಮ್ಮ ದ್ವಡಪ್ಪುಂದು" ಎಂದು ನಕ್ಕ ವಾಟಿಸ್ಸೆ.

"ಅಂಗರೆ ಆ ಪ್ರಭಾಕರನಿಗೂ ಹೇಳಬೇಕಾಗಿತ್ತು ಕಂಡ್ಳ. ಪಾಪ ಕಾಲಗಾಯದಲ್ಲೇ ಸತ್ತನಂತೆ" ಎಂದು ಜುಮ್ಮಿ ಮರುಗಿದಳು.

"ಅವುನು ಸತ್ತು ಯಾವ ಕಾಲಾಯ್ತು. ಇದ್ದಕ್ಕಿದ್ದಂಗೆ ನಮ್ಮ ಚಿಕ್ಕಣ್ಣಾರ ಗುರುಗಳು ಸತ್ತರಲ್ಲ ಹೇಳು?"

"ಯಾವ ಗುರುಗಳೊ?"

"ಅದೇ ಬರೇಂದ್ರ ಕೇಶವ ತಾರಕಾನಂದ ಪೂರಿ ಅಂತ ಒಂದು ಮಳದುದ್ದ ಹೆಸರಿಟಗಂಡಿದ್ರಲ್ಲ ಅವುರು ತೀರೋದ್ರಂತೆ ಕಣ್ರೊ. ರಿಯಲಿ ತುಂಬಲಾರದ ನಷ್ಟ."

"ಯಾತಕ್ಕೆ ತುಂಬಲಾರದ ನಷ್ಟವೊ?"

"ಕನ್ನಡ ಕಾವ್ಯಕ್ಕೆ ಕಣೊ. ಪುಣ್ಯಾತ್ಮ ಏನು ಕವನ ಬರಿತಿದ್ದ ಅಂದ್ರೆ, ಇನ್ನೊಂದು ಸ್ವಲಪ ದಿನ ಇದ್ದದ್ರು ಅಂದ್ರೆ ಆ ಪೇಜಾವರ ಶ್ರೀನು ಮೀರಿಸಿಬುಡೋರು."

"ಪೇಜಾವರ ಕವನ ಬರದನೆ?"

"ಮಾತಾಡೇ ಇಷ್ಟೊಂದು ಅನಾಹುತ ಮಾಡ್ತನೆ. ಇನ್ನು ಬರದಿದ್ರೆ ವಿಶ್ವೇಶ್ವರ ಭಟ್ಟನ್ನ ಮೀರಿಸಿಬುಡೋನೇನಪ್ಪ."

"ಇಸ್ವೇಸ್ವರ ಭಟ್ಟ ಅಂದ್ರೆ ಅವುನ್ಯಾರ್ಲ?"

"ಅವುನು ನಿನಿಗೊತ್ತಿಲ್ಲ ಕಣಕ್ಕ. ವಳ್ಳೆ ಇವುನು, ವಿಶ್ವೇಶ್ವರ ಅಂದ್ರೆ ಯಾರೇಳು?"

"ಇನ್ನಾರು ಈಸ್ವರ?"

"ಆ ಈಶ್ವರನಿಗೇ ಅಡಿಗೆ ಮಾಡೋರು ಇದ್ರಂತೆ. ಆ ಮನೆತನದೋರಿಗೆ ವಿಶ್ವೇಶ್ವರನ ಭಟ್ಟ ಅನ್ನೊ ಹೆಸುರು ಬತ್ತಂತೆ."

"ಆಹಹ, ಸುಳ್ಳ ಹಿಂಗೂ ಹೇಳ್ತರೇನ್ಲ?"

"ಅಲ್ಲಾ ಕಣೊ ವಾಟಿಸ್ಸೆ ಈಶ್ವರ ಗ್ಯಡ್ಡೆ ಗೆಣಸು ತಿನ್ನೋನು. ಕೈಲಿ ತ್ರಿಶೂಲ ಇದ್ದಿದ್ರಿಂದ ಬೇಟೆ ಆಡಿ ಮಾಂಸನ್ನು ತಿನ್ನತಿದ್ನೇನೊ. ಅಂಥೋನಿಗೆ ಭಟ್ರದ್ರು ಅಂತ ಬೂರಿ ಬುಡತಾಯಿದ್ದಿಯಲ್ಲಾ ನಿನಿಗೇನೇಳನ?"

"ಹಾಕ್ಲಾಸುಕ್ಯಂದೆ ಕಣೊ, ಆಕ್ಟುವಲಿ ಸಾಮಾನ್ಯವಾಗಿ ಭಟ್ರು ಭೂರಿ ಬುಡತರಲವೆ? ಅಂಗೆ ನಾನೂ ಬುಟ್ರೇನೂ."


"?!"

–ಬಿ. ಚಂದ್ರೇಗೌಡ

Zero Hour ಮುನ್ನಿ



1. ಹೆಣ್ಮಕ್ಕಳು ಅಯ್ಯಪ್ಪನನ್ನು ಟಚ್ ಮಾಡ ಬಾರದು ಎಂದು ಅರ್ಚಕರೇಕೆ ಹೇಳು ತ್ತಾರೆ?
   - a) ಅಯ್ಯಪ್ಪ ಪುಳಕಗೊಳ್ಳದಿರಲೆಂದು.
   - b) ಅರ್ಚಕರು ಮಾತ್ರ ಅಯ್ಯಪ್ಪನಿಗೆ ಟಚಿಂಗ್ ಟಚಿಂಗ್ ಮಾಡಬಹುದಂತೆ.
   - c) ಅಯ್ಯಪ್ಪ ಮುಟ್ಟಿದರೆ ಮುನಿ (Touch me not) ಗಿಡದಂತಿರಬಹುದೇನೊ?
   - d) ಕೆಲಸಗೇಡಿಗಳ ಕಾರುಬಾರು.
2. ರಾಯಚೂರಿನ ಒಪೆಕ್ ಆಸ್ಪತ್ರೇಲಿ ಮಲ ಗಿರುವ ಸುಶಮೀಂದ್ರ ತೀರ್ಥರು ಹೊಸ ಉತ್ತರಾಧಿಕಾರಿ ಸುಶೀಲೇಂದ್ರಾಚಾರ್ಯರಿಗೆ 'ಸುಯತೀಂದ್ರ ತೀರ್ಥ' ಎಂದು ಕಿವಿಯಲ್ಲಿ ಗುಟ್ಟಾಗಿ ಉಸುರಿ ಪುನರ್ ನಾಮಕರಣ ಮಾಡಿದರಂತೆ. ಏನಿದೆಲ್ಲ?
   - a) ಒಪೆಕ್ ರಾಷ್ಟ್ರಗಳು ಕಟ್ಟಿಸಿರುವ ಆ ಆಸ್ಪತ್ರೆ ಸೇರಿ ಮಲಿನನಾದೆ ಎಂದು ಭಾವಿಸಿ ರಬೇಕು.
   - b) ನಾಮಕರಣ ಮಾಡುವಾಗ ಕಿವಿಯಲ್ಲಿ ಗುಟ್ಟಾಗಿ ಮಂತ್ರಾಲಯದ ಆಸ್ತಿ ಎಷ್ಟೆಂದು ಉಸುರಿರಬೇಕು.
   - c) ಮಂತ್ರಾಲಯ ಸ್ವಾಮಿಗಳ ಕಿವಿ ಕಚ್ಚುವ ಚಾಳಿಯದು.
   - d) ಏನ್ರೀ ಇವ್ರು, ಸುಶಮೀಂದ್ರ, ಸುಶೀಲೇಂದ್ರ, ಸುಯತೀಂದ್ರ, etc, etc...
3. ಗೌಡರ ವಿರುದ್ಧ ಹೋರಾಡುವ ಏಕೈಕ ಅಜೆಂಡಾದ ಸಿದ್ದು ಈ ಸಾರಿ ಖಂಡಿತಾ ಕಾಂಗ್ರೆಸ್ ಸೇರ್ತಿದಾರಂತೆ. ನಿಮ್ಮ ಅಭಿಪ್ರಾಯ?
   - a) ತೋಳ ಬಂತು ತೋಳ ಕತೆಯಂಗಾಯ್ತು ಬಿಡಿ.
   - b) ರ್‍ಯಾಲಿ ರಾಜಕೀಯದಿಂದ ಸುಸ್ತು ಹೊಡೆದಿದ್ದಾರೆ.
   - c) ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಸಿದ್ಧು ಎಂಬಂತಾಗಿದೆ.
   - d) a) ಮತ್ತು c) ಸರಿ
   - e) a) b) c) ಸರಿ
4. ಹಂಪಿ ದರ್ಗಾ ಉರುಸಿನ ಮೇಲೆ ಚೆಡ್ಡಿಗಳಿಗೇಕೆ ಕಣ್ಣು?




   - a) ಚಿ.ಮೂ. ಎಂಬ some-ಶೋಧಕರ ಪ್ರಕಾರ ಆ ದರ್ಗಾದ ದೇವರು ಮೊದಲು ಈರಣ್ಣ ದೇವರಾಗಿದ್ದನಂತೆ.
   - b) ತುರುಸುತ್ತಲೇ ಇರುವ ಚೆಡ್ಡಿಗಳಿಗೆ ಉರುಸು ಕಂಡರೆ ಸಹಿಸೋಕಾಗುತ್ತಾ?
   - c) ಅಲ್ಲಿ ಗಲಾಟೆ ಎಬ್ಬಿಸಿ, ಆದಷ್ಟು ಬೇಗ ಚಿ.ಮೂ.ರನ್ನು ಪಂಪಾನದಿಗೆ ತಳ್ಳುತ್ತಾರೇನೊ....
   - d) ಪೇಜಾವರ, ಚಿ.ಮೂ. ಸೇರಿ 'ಉಪದೇಶ' ನೀಡಿದರೆ ಮಂಗ ಚೆಡ್ಡಿಗಳು ಸುಮ್ಮನಿ ದ್ದಾವೆಯೇ?
   - e) ಸಾಬರ ಮೇಲೆ ಸುಮ್ಮಸುಮ್ಮನೆ ಹಾರಾಡೋದು ಚೆಡ್ಡಿಗಳಿಗೆ hobby ಆಗಿಬಿಟ್ಟಿದೆ.
5. ಲೋಕಾಯುಕ್ತ ವೆಂಕಟಾಚಲರು ತಮ್ಮ ಮಗನ ಮೇಲಿನ ಯಾವ ಆರೋಪಕ್ಕೂ ಉತ್ತರಿಸದೇ ರೈಟ್ ಹೇಳಿದ್ದಾರಲ್ಲ?
   - a) ಡಾಲರ್ ಕಾಲೊನಿಯ ವೇದಾಚಲನ ಮನೆ ಕೈ ಬೀಸಿ ಕರೆಯಿತಂತೆ.
   - b) ಟೇಪ್ ಸಂಭಾಷಣೆ ಅವರ ಪ್ರಕಾರ ಸಾಕ್ಷಿ, ಆಧಾರ ಅಲ್ವಂತೆ.
   - c) 2 ನೇ ಅವಧಿಗೆ ಮುಂದವರಿಸದೇ ಇದ್ದುದಕ್ಕೆ ಫುಲ್ ಅಪ್‌ಸೆಟ್ ಆಗಿರಬೇಕು.
   - d) ರೇಡ್ ಶೋಗಳು ರೋಡ್ ಶೋಗಳಾಗಿ ದ್ದಕ್ಕೆ ಖುಷಿಗೊಂಡು ಮನೆಗೆ ಹೋದರಂತೆ.
   - e) ಏನಾದರೂ ಉತ್ತರ ಬರೀರಪ್ಪಾ; ವೆಂಕಟಾ ಚಲ ನೋಟಿಸ್ ಕಳಿಸ್ತಾರೆ ಎಚ್ಚರ!

ಉತ್ತರಗಳು : 1. d 2. d 3. e 4. d ಮತ್ತು e ಎರಡೂ ಸರಿ 5. e

ಸತ್ಯ ಕಾಲದ ಮಗಳು -ಸ್ಪ್ಯಾನಿಶ್ ಗಾದೆ

ಬ್ರೆಡ್ ಮತ್ತು ನೈದಿಲೆ



ಮೇ 18, 1988

ರಾಜಕೀಯದೊಂದಿಗೆ ಕವನ


ನಿನ್ನಲ್ಲಿ ಒಂದೇ ಒಂದು ನಾಣ್ಯವಿದ್ದರೆ ಅದರಲ್ಲಿ ಒಂದು ಚೂರು ಬ್ರೆಡ್ಡು ಮತ್ತು ಒಂದು ನೈದಿಲೆ ಹೂವು ಕೊಂಡು ಕೋ' ಎನ್ನುತ್ತಾರೆ ಚೈನಾದ ಜನ. ಮನುಷ್ಯ ಬ್ರೆಡ್ಡಿನಿಂದ ಮಾತ್ರ ಬದುಕುವುದಿಲ್ಲ ಎಂದ ಕ್ರಿಸ್ತ ಜೀವನದಲ್ಲಿ ಸಾರ್ಥಕ್ಯ ಪಡೆಯಲು ಆತ ಬದುಕುತ್ತಾನೆ ಎಂಬುದು ಅವನ ಇಂಗಿತ. ಈ ಸಾರ್ಥಕ್ಯ ಕಲೆಯಿಂದ, ಸಂಸ್ಕೃತಿಯಿಂದ, ತತ್ವದಿಂದ ಬಂದೀತೆಂದು ಚೀನಾದವರು ತಿಳಿದರು. ಆದರೆ ಅದಕ್ಕೆ ಬ್ರೆಡ್ ಕೂಡ ಬೇಕು.

ಕಲ್ಪಿಸಿಕೊಳ್ಳಬಲ್ಲಿರಾ? ನಾವು ಈ ದೇಶದಲ್ಲಿ ಅಧಿಕಾರಿಗಳನ್ನಾಗಿಸಲು ನಡೆಸುವ ಉನ್ನತ ಪರೀಕ್ಷೆಗಳು ರೂಪುಗೊಂಡದ್ದು ಚೈನಾದಲ್ಲಿ, ಐ.ಎ.ಎಸ್. ಪರೀಕ್ಷೆಗಳು, ಐ.ಪಿ.ಎಸ್. ಪರೀಕ್ಷೆಗಳು. ಅವನ್ನು ಪಾಸ್ ಮಾಡಿದವರು ಉತ್ತಮ ವ್ಯಕ್ತಿಗಳಾಗಿರುತ್ತಾರೆ, ಅವರು ಆಡಳಿತ ನಡೆಸಬಲ್ಲರು ಎಂದು ಚೀನಾದವರು ತಿಳಿದಿದ್ದರು. ಇತಿಹಾಸ, ರಾಜಕೀಯ, ತತ್ವ ಕುರಿತ ಪ್ರಬಂಧಗಳನ್ನು ಬರೆಯಬೇಕು; ಬರೆಯುವುದರಲ್ಲಿ ಬೇರೆಯವರನ್ನು ಮೀರಿಸಬೇಕು. ಅದು ಸಣ್ಣ ವಿಷಯ. ಕಲ್ಪಿಸಿಕೊಳ್ಳಬಲ್ಲಿರಾ ಎಂದು ಏಕೆ ಕೇಳಿದೆನೆಂದರೆ ಆ ಉನ್ನತ ಪರೀಕ್ಷೆಗಳಲ್ಲಿ ಕವನಗಳನ್ನು ರಚಿಸಬೇಕಿತ್ತು. ಅತ್ಯುತ್ತಮ ಕವನ ರಚಿಸಿದವನು ಮಾತ್ರ ತೇರ್ಗಡೆ ಹೊಂದುತ್ತಿದ್ದ. ಉತ್ತಮ ಕವಿ ಉತ್ತಮ ಆಡಳಿತಗಾರ ಎಂದು ಕೂಡ ಚೀನೀಯರು ತಿಳಿದಿದ್ದರು.



ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆಂದು ನಿಮಗೆ ಕುತೂಹಲವಿರಬಹುದು. ಮೊನ್ನೆ ಮೆ॥ರೇವಜೀತು ಹಗರಣದ ವಿರುದ್ಧ ಪ್ರತಿಭಟಿಸಲು ನಾವೆಲ್ಲ ಸೇರಿದ್ದೆವು.

ನಿಮಗೆ ನನ್ನ ಆತಂಕ ಊಹೆಗೂ ಸಿಕ್ಕಲಾರದು. ಮಳೆಯಿಂದ ನನಗೆ ಬೆಳಗಿನ ಜಾವ ನಾಲ್ಕಕ್ಕೆ ಎಚ್ಚರವಾಯಿತು. ಸುರಿಯುತ್ತಿರುವ ಮಳೆ. ಸುರಿದು ನಿಂತು ಹೋಗುತ್ತದೆ ಎಂದು ತಿಳಿದು ಸುಮ್ಮನೆ ಓದುತ್ತಾ ಕೂತೆ. ನಿಲ್ಲಲಿಲ್ಲ, ಗುಡುಗು, ಮಿಂಚು ಹೆಚ್ಚಾಯಿತು. ಆರಕ್ಕೆ ಬೆಳಗಾಗಬೇಕಾದ ಈ ದಿನಗಳಲ್ಲಿ ಆರೂವರೆಯಾದರೂ ಕತ್ತಲು ಮುಸುಕಿದೆ. ಏಳಾಯಿತು, ಎಂಟಾಯಿತು. ನಮ್ಮ ಪ್ರತಿಭಟನೆಯ ಸಭೆ ಹನ್ನೊಂದಕ್ಕೆ ಸೇರಬೇಕು. ಬೇಗ ಬೇಗ ಸಿದ್ಧವಾಗಿ ನಮ್ಮ ಕಚೇರಿಗೆ ಬಂದು ಕುಳಿತೆ. ಹತ್ತು ಗಂಟೆಯಾದರೂ ಮಳೆ ಜಿನುಗುತ್ತಲೇ ಇದೆ. ಅಕ್ಟೋಬರ್ 2ರ ಸಂಜೆ ಮಳೆ, ಗಾಳಿ ನಮ್ಮ ಕಾರ್ಯಕ್ರಮದೊಂದಿಗೆ ಚಕ್ಕಂದವಾಡಿದ್ದು ನಿಮ್ಮಲ್ಲಿ ಕೆಲವರಿಗೆ ನೆನಪಿರಬಹುದು. ಹೋದ ತಿಂಗಳು ಚಿತ್ರದುರ್ಗದಲ್ಲೂ ಹೀಗೇ ಆಯಿತು. ನಾನು ಚಿತ್ರದುರ್ಗಕ್ಕೆ ಭಾಷಣಕ್ಕೆಂದು ಹೋಗುತ್ತಿದ್ದದ್ದು ಅದೇ ಮೊದಲು. ಕುತೂಹಲದಿಂದ ಸೇರಿದ ಜನ, ಮಳೆ ಮತ್ತು ನನ್ನ ನಡುವಿನ ಸ್ಪರ್ಧೆ ನೋಡುತ್ತಾ ಚೆಲ್ಲಾಪಿಲ್ಲಿಯಾದ, ಮಳೆಯಲ್ಲಿ ನಡುಗುತ್ತಾ ನಿಂತ ಜನ.



ಹನ್ನೊಂದಕ್ಕೆ ಈ ಹಾಳು ರೇವಜೀತು ಪ್ರತಿಭಟನೆ. ಹತ್ತೂವರೆಗೆ ಸ್ವಲ್ಪ ಬೆಳಕು ಶುರುವಾಯಿತು. ನಾನು ಅನೇಕರಿಗೆ ತಿಳಿಸಿದ್ದೆ, ಕೆಲವು ಕರಪತ್ರ ಮಾಡಿ ಕಳಿಸಿದ್ದೆವು. "ಪತ್ರಿಕೆ"ಯಲ್ಲಿ ಬರೆದಿದ್ದೆವು. ರೇವಜೀತು ಜಾಗಕ್ಕೆ ಹೋದಾಗ ಮಳೆ ಇರಲಿಲ್ಲ, ಜನರೂ ಇರಲಿಲ್ಲ, ಹತ್ತು ಹದಿನೈದು ಜನ ಅತ್ತಿತ್ತ ನೋಡುವಷ್ಟರಲ್ಲಿ ತೇವದ ನೆಲ ತುಳಿಯುತ್ತ ಬಂದರು. ಅನೇಕರು, ನನಗೆ ಪರಿಚಯವಿಲ್ಲದ ಅನೇಕರು. ಅಲ್ಲಿ ನಮ್ಮ ಕನ್ನಡದ ಕವಿಗಳು, ಪ್ರಬಂಧಕಾರರು, ಕತೆಗಾರರು ಕಡಿಮೆ ಇದ್ದರು.

ಆದರೆ ಇಂಥ ಪ್ರತಿಭಟನೆಗೆ ಸರಿಯಾದ ಧ್ವನಿ, ಧೋರಣೆ ಕೊಡಬೇಕೆಂಬುದು ನನ್ನ ಆಶೆ. ನಾವೆಲ್ಲ ಆಳದಲ್ಲಿ ಸಿಟ್ಟುಗೊಂಡಿದ್ದೆವು. ನಮ್ಮ ಸುತ್ತ ನಡೆಯುತ್ತಿರುವ ರಾಜಕಾರಣಿಗಳ ದರೋಡೆಯಿಂದ ರೋಸಿ ಹೋಗಿದ್ದೆವು. ಆದರೆ ರೋಷ ಜನಕ್ಕೆ ಸರಿಯಾಗಿ ಮುಟ್ಟುವುದು ತಕ್ಕ ಧೋರಣೆ ತೆಗೆದುಕೊಂಡಾಗ. ಅದಕ್ಕೇ ನಾನು ಈ ಪ್ರಕ್ಷುಬ್ಧ ವಾತಾವರಣಕ್ಕೆ ಸ್ವಲ್ಪ ತಮಾಷೆ ಬೆರೆಸಿದೆ, ರವೀಂದ್ರ ರೇಷ್ಮೆ, ಕೇಶವಮೂರ್ತಿ, ಕೆ. ರಾಮದಾಸ್‌ರ ತೀವ್ರ ನುಡಿಗಳಿಗೆ ರಾಮಚಂದ್ರ ಶರ್ಮರ ಕವನ ಸೇರಿಸಿದ್ದೆವು. ಶರ್ಮ ಓದಿದ್ದು ರಷ್ಯನ್ ಕವಿ ಮಯಕೋವಸ್ಕಿಯ ಕವನ. ರೇವಜೀತು ಗೂಟೆ ಕೂತೊಡನೆ ಚಂಡಾಲ ಸರ್ಕಾರ ಸಮಿತಿ ರಚಿಸಿದ್ದು ನೋಡಿ ರಚಿಸಿದಂತಿದ್ದ ಕವನ.

ಅಲ್ಲದೆ ರಾಜಕೀಯ ಸಭೆ ನಾಯಕರೆಂಬ 'ಗಣ್ಯ'ರ, ಜನರೆಂಬ ಹಿಂಬಾಲಕರ ಸಭೆಯಾಗಬಾರದು. ನಾವು ಅಲ್ಲಿ ಸೇರಿದ್ದು ನಮ್ಮ ಕೆಲಸಕ್ಕಾಗಿ ಅಲ್ಲ; ಜನ ಸೇರಿದ್ದು ಕೂಡ ಅವರ ಕೆಲಸಕ್ಕಾಗಿ ಅಲ್ಲ, ಅಲ್ಲಿ ಜನ ಸೇರಿದ್ದಕ್ಕೆ ಕೃತಜ್ಞತೆ, ವಂದನೆ ಇರಕೂಡದು. ಎಲ್ಲರೂ ಗೆಳೆಯರಂತೆ. ಎಲ್ಲರಿಗೂ ಬಂದಿರುವ ಸಿಟ್ಟನ್ನು ಹೊಂದಿಸುವುದು, ಭಾಷಣ, ಕವನ, ಘೋಷಣೆ ಕ್ರಿಯೆಯ ಮೂಲಕ ರೂಪಿಸುವುದು ವ್ಯವಸ್ಥಾಪಕರ, ನಾಯಕರ ಕರ್ತವ್ಯ.

ನಾವು ದೊಡ್ಡ ಕ್ರಮ ತೆಗೆದುಕೊಳ್ಳಲಿಲ್ಲ, ಬಂಧಿತರಾಗಬಹುದಿತ್ತು, ರೇವಜೀತು ಜಾಗದಲ್ಲಿ ಕಟ್ಟಡ ಏಳಲು ಬಿಡುವುದಿಲ್ಲ ಎಂದು ಪಟ್ಟು ಹಿಡಿಯಬಹುದಿತ್ತು, ಹತ್ತಾರು ಸಲ ಈ ರಾಜಕೀಯ ಬಂಧನ ಕಂಡ ನನಗೆ ಇದೇನೂ ದೊಡ್ಡದಲ್ಲ, ಔಪಚಾರಿಕ ಕ್ರಿಯೆ ನನಗೆ ಅವತ್ತು ಇಷ್ಟವಾಗಲಿಲ್ಲ, ಅಲ್ಲದೆ ಕಟ್ಟಡ ಕಟ್ಟುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ ಮೇಲೆ ಆ ಮಾತನ್ನು ನಾವು ನಡೆಸಲೇಬೇಕು. ಹಾಗೆ ನಡೆಸಲು ಬೇಕಾದಂಥ ವಾತಾವರಣ ಮೊದಲು ಸೃಷ್ಟಿಸುತ್ತಾ ಹೋಗೋಣ. ಅವತ್ತು ಎರಡೂವರೆ ಗಂಟೆಯಲ್ಲಿ ಸಭೆ ಮುಗಿದಿತ್ತು,

ಅವತ್ತು ನನಗೆ ಅಪಾರ ಸಂತೋಷ. ಏನೋ ಒಂದನ್ನು ಮಾಡಿದ ಖುಷಿ. ಹಾಗೆಯೇ ನೋವು ಕೂಡ. ನಾನು ಗಮನಿಸಿಯೇ ಇರಲಿಲ್ಲ, ಬಡ ಪ್ರದೇಶಗಳ ಎರಡು ಗುಂಪು 'ಪಿ.ಲಂಕೇಶ್‌ರಿಗೆ ಜಯವಾಗಲಿ' ಎಂಬ ಬ್ಯಾನರ್ ಹಿಡಿದು ಬಂದಿದ್ದರಂತೆ. ಹಾಗೆಯೇ ನಾನು ಹೊರಡುವಾಗ ಅತೀ ಉತ್ಸಾಹದ ಹುಡುಗರು ನನ್ನನ್ನು ಸುತ್ತುವರಿದಿದ್ದಾಗ ಮೂರ್ಖನೊಬ್ಬ 'ಲಂಕೇಶರಿಗೆ' ಅಂದು 'ಜಯವಾಗಲಿ' ಎಂದು ಹೇಳಿಸಿದ. ನನ್ನ ಸಿಟ್ಟು ತೋರಿಕೆಯದಲ್ಲ, ಗುಂಪಿನಲ್ಲಿ ನಡೆಯುವ ಅವಿವೇಕದ ಕೆಲಸಗಳು ನಿಮ್ಮ ಬೇಡಿಕೆ, ಆಕ್ಷೇಪಣೆ ಯಾವುದರಿಂದಲೂ ನಿಲ್ಲುವುದಿಲ್ಲ,

ಹಾಗೆ ಹೆಸರು ಹೇಳಿ ಕೂಗುವುದು, ಬ್ಯಾನರ್ ಹಿಡಿದು ಬರುವುದು ತಪ್ಪು, ಅದು ನಮ್ಮ ಪ್ರಗತಿರಂಗದ ಸಭೆ. ಅದು ಎಲ್ಲರ ಸಭೆ, ಅದು ನನ್ನೊಂದಿಗೆ ಇರುವ ಎಲ್ಲಾ ಸಂಚಾಲಕರು ಹೊಣೆ ಹೊತ್ತ ಸಭೆ.

ನಮ್ಮ ಸಭೆಗಳು ಕೂಡ ವೈಚಾರಿಕವಾಗಿ, ಉಗ್ರವಾಗಿ, ತಮಾಷೆಯಾಗಿ ಒಟ್ಟನಲ್ಲಿ ನಮ್ಮೆಲ್ಲರ ಉದ್ಯೋಗ, ಹಾಬಿಗಳ ಭಾಗವಾಗಿ ಇರಲಿ.

ಅಲ್ಲಿ ಅಸತ್ಯ ಕಡಿಮೆ ಇರುತ್ತದೆ. ಫ್ಯಾಸಿಸಂ ಇರುವುದಿಲ್ಲ,

ಹುಡುಗಿ ಬೆಳದಿಂಗಳ ಬಾಲೆ ಆದರೆ, ಹುಡುಗ?

ಎಂ. ನಿಸರ್ಗ, ದಾವಣಗೆರೆ
ಜಯಮಾಲಾ ಮುಟ್ಟಿದ್ದಕ್ಕೆ ಅಯ್ಯಪ್ಪ ವಿಗ್ರಹ ಅಪವಿತ್ರ ಆಗಿದೆಯಂತಲ್ಲ?
* ಅದು ಹುಂಡಿ ಕದ್ದವರ ಕಿರುಚಾಟ ಕಣ್ರೀ.

ಆರ್.ಎನ್. ಸತ್ಯನಾರಾಯಣರಾವ್, ಬೆಂಗಳೂರು
ಜಯಮಾಲಾ ದೇವರಿಗೆ ತಪ್ಪೊಪ್ಪಿಗೆ Fax ಕಳಿಸಿದಳಂತೆ?
* ಪ್ರತ್ಯುತ್ತರವಾಗಿ ERROR ಅಂತ ಬಂತಂತೆ.



ರಾಂಚಂದ್ರ ಕೊಪ್ಪಲು, ಅರಳಾಪುರ
'ಹುಳಿಮಾವಿನ ಮರ' ಓದಿದ ಇಲ್ಲೊಬ್ಬರು 'ಸಿಹಿ ಮಾವಿನ ಮರ' ಪುಸ್ತಕ ಬರೆಯೋಕೆ ಶುರು ಮಾಡಿದ್ದಾರಲ್ರೀ?
* ನವಿಲನ್ನು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂಗೆ ಆಗಬಾರದು ಅಷ್ಟೇ.

ಪಿ.ಸುರೇಶ್, ಅರಕೆರೆ
ಪಾರದರ್ಶಕ ನಗೆ ಹೇಗಿರುತ್ತೆ?
* ಶೋಭಾ ಕರಂದ್ಲಾಜೆಯ closeup ನಗೆ ತರಹ ಇರುತ್ತೆ ಅಂತಾರೆ ಯಡ್ಡಿ!

ಕೆ.ವಿ.ಶಿವಕುಮಾರ್, ಕಾಳೀಹುಂಡಿ
ಕಣ್ಣಾಮುಚ್ಚಾಲೆಯಾಟದಲ್ಲಿ ಇದುವರೆಗೆ ಎಷ್ಟು ಮಂದಿ ಔಟ್ ಆಗಿದ್ದಾರೆ?
* ಲಂಕೇಶರೊಂದಿಗೆ 20× X, ನಮ್ಮೊಂದಿಗೆ 6× X!

ಜಿ.ಡಿ.ಎಲ್. ನಾರಾಯಣ್, ದೊಡ್ಡಬಳ್ಳಾಪುರ
ಹೆಣ್ಣನ್ನು ಹೂವಿಗೆ ಹೋಲಿಸುತ್ತಾರಲ್ಲ?
* ಮುಳ್ಳು ಜೊತೆಯಲ್ಲೇ ಇರುತ್ತಲ್ಲ....



ಕೆ.ಶ್ರೀನಿವಾಸ್, ಮಂಡ್ಯ
ಕುಮಾರಸ್ವಾಮಿ ಏತಿ ಅಂದ್ರೆ, ಯಡಿಯೂರಪ್ಪ ಪ್ರೇತಿ ಅಂತಾರಲ್ಲ ಯಾಕೆ?
* ಡೈವೋರ್ಸ್‌ಗೆ ತಯಾರಾಗುತ್ತಿರುವುದರಿಂದ.

ಕೆ.ಪ್ರಾಣೇಶ್ ರಾವ್, ಹಗರಿಬೊಮ್ಮನಹಳ್ಳಿ
ವೆಂಕಟಾಚಲರ ಅವಧಿ ಮುಂದುವರೆಸದಿರಲು ಕಾರಣವೇನು?
* ಊರಿಗೊಬ್ಬಳೇ ಪದ್ಮಾವತಿ?

ಪಿ.ಎನ್. ಶ್ರೀವತ್ಸ, ಬೆಂಗಳೂರು
ಸೀರೆಗೆ ಸೆರಗೆಂಬುದು ಇಲ್ಲದಿದ್ದರೇ ಚೆನ್ನಿತ್ತಲ್ಲವೇ?
* ನಿಮ್‌ದೊಳ್ಳೆ; ಕಣ್ಣಿಗೆ ರಪ್ಪೆ ಯಾಕೆ ಅಂದಂಗಾಯ್ತು.

ಆ.ರಾ. ಮಂಜುನಾಥ್, ಗೆದರೆ
ವಿಲನ್ ಮಾಡಿದ್ರೆ ರೇಪ್ ಅಂತಾರ್ರೆ, ಹೀರೋನೇ ಮಾಡಿದ್ರೆ?
* ಸೇಫು.

ಬಸವರಾಜ್ ಬೆಸ್ತರ್, ಹರಪನಹಳ್ಳಿ
ಸಂದರ್ಶನವೊಂದರಲ್ಲಿ ಎಂ.ಪಿ. ಪ್ರಕಾಶ್ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಕತೆಗಳನ್ನೇ ಹೇಳಿದರಲ್ಲ?
* ತಂಬೂರಿ ದಾಸಯ್ಯರ ಲಕ್ಷಣವೇ ಅದಲ್ಲವೇ.

ಎನ್.ವಿ.ಹಾಲಪ್ಪ, ಶಿವಮೊಗ್ಗ
Soil son ದೇವೇಗೌಡರು Oil son ಜೆ.ಎಚ್. ಪಟೇಲರ ಪುತ್ರ ಮಹಿಮಾಗೆ ಮಂತ್ರಿ ಮಾಡದೆ ಕೈ ಕೊಟ್ಟಿದ್ದು ಸರಿನಾ?
* ಮಹಿಮಾ spoil ಆಗಬಾರದೆಂಬ ಕಾಳಜಿ ಅಂತೆ ಕಣ್ರೀ.


> **ಎಂ.ಎಸ್. ಪಾರ್ವತಿ, ಕುಮಟಾ**
> ಹುಡುಗಿ ಬೆಳದಿಂಗಳ ಬಾಲೆ ಆದರೆ, ಹುಡುಗ?
> * ಅಮಾವಾಸ್ಯೆ ರಾತ್ರಿಲಿ ಹೊಳೆಯೋ ಮಿಂಚು ಅಂದುಕೊ.
>
> **ಬಹುಮಾನಿತ ಪ್ರಶ್ನೆ**

ಛೀ ತುಂಟಿ!

ಸಂತಾನಹರಣ ಚಿಕಿತ್ಸಾ ಶಿಬಿರಕ್ಕೆ ಬಂದ ಆ ಅಜ್ಜ 'ಡಾಕ್ಟರ್, ನನಗೂ ಚಿಕಿತ್ಸೆ ಮಾಡಿಬಿಡಿ!' ಅಂದರು.

'ಈ ವಯಸ್ಸಿನಲ್ಲಿ ಅದೆಲ್ಲ ನಿಮಗೆ ಯಾಕೆ ಯಜಮಾನರೆ?' ಡಾಕ್ಟರ್ ಕೇಳಿದರು.

'ಹಾಗಲ್ಲ ಸಾರ್, ನಮ್ಮ ಊರಿನ ತರುಣರೆಲ್ಲ ಕಟ್ ಮಾಡಿಸಿಕೊಂಡು ಬಿಟ್ಟಿದ್ದಾರೆ. ಊರಿನಲ್ಲಿ ನಾಳೆ ಏನಾದರೂ ಎಡವಟ್ಟಾದರೆ ಎಲ್ಲ ನನ್ನ ಕಡೆ ಅನುಮಾನದಿಂದ ನೋಡ್ತಾರೆ, ಅದಕ್ಕೆ ಮುಂಜಾಗ್ರತೆ ಅಷ್ಟೆ.' ಅಂದರು ಅಜ್ಜ.



ನಮ್ಮ ಪ್ರಶ್ನೆಗೆ ನಿಮ್ಮ ಉತ್ತರ!!

ಈ ವಾರದ ಪ್ರಶ್ನೆ:

ಬಳ್ಳಾರಿ ಅದಿರಿಗೆ ಸರ್ಕಾರ ಅದುರುವುದೇಕೆ?

ಕಳೆದ ವಾರದ ನಮ್ಮ ಪ್ರಶ್ನೆ: ಅಧಿವೇಶನ ನಡೆಯುವಾಗ ಕುಮಾರಸ್ವಾಮಿಗೆ ಸಿಂಗಪುರದಲ್ಲೇನು ಕೆಲಸ?
ನಿಮ್ಮ ಉತ್ತರ: ಅಧಿವೇಶನದ ಖರ್ಚಿಗೆ ವಿದೇಶಿ ಬಂಡವಾಳ ತರಲು ಸಿಂಗಾಪುರಕ್ಕೆ ಹೋಗಿರಬೇಕು.
'ಉತ್ತರ' ಕಳುಹಿಸಿ ಬಹುಮಾನ ಪಡೆದಿರುವವರು: ಸಿ.ಹಾಲಸ್ವಾಮಿ, ಬೆಂಗಳೂರು

ಭೂಮಾಫಿಯಾ ಕರಿನೆರಳು

ಪೊಲೀಸ್ V/s ಲಾಯರ್ಸ್!

ವಕೀಲರಿಗೂ ಪೊಲೀಸರಿಗೂ ಶುರುವಾದ ಜಟಾಪಟಿ ಎಲ್ಲಿಗೆ ಬಂದು ನಿಲ್ಲುತ್ತೊ?

ಹಿಂದು ಹಿಂದು ವಕೀಲರನ್ನು ಕಟ್ಟಿಕೊಂಡು ಹೊಸ ಪೊಲೀಸ್ ಕಮಿಷನರ್ ಚೇಂಬರಿಗೇ ಲಗ್ಗೆಯಿಟ್ಟ ವಕೀಲರ ನಾಯಕ ಸುಬ್ಬಾರೆಡ್ಡಿ ಬೆಂಗಳೂರಿನ ಸಮಸ್ತ ನ್ಯಾಯವಾದಿಗಳ ಆಕ್ರೋಶದ ಸಂಕೇತವಂತೆ ಕಾಣುತ್ತಿದ್ದಾರೆ. ಬೆಂಗಳೂರಿನ ಪೊಲೀಸರ ವಿರುದ್ಧ ಅವರು ಮಾಡಿದ ಆರೋಪವಾದರೂ ಎಂಥಾದ್ದು?



ಅಜಯ್ ಸಿಂಗ್

ಬೆಂಗಳೂರಿನ ಬಹುತೇಕ ಪೊಲೀಸ್ ಠಾಣೆಗಳೆಲ್ಲ ರಿಯಲ್ ಎಸ್ಟೇಟ್ ಅಡ್ಡೆಗಳಾಗಿವೆ! ಲಂಚ ಕೊಟ್ಟು ಪೊಲೀಸ್ ಠಾಣೆಗಳಿಗೆ ವಕ್ಕರಿಸಿರುವ ಪೊಲೀಸ್ ಅಧಿಕಾರಿಗಳೇ ನಿಜವಾದ ಲ್ಯಾಂಡ್ ಮಾಫಿಯಾಗಳು! ಇಂಥಾ ವ್ಯವಸ್ಥೆಯಲ್ಲಿ ನೊಂದವರ ಪರವಾಗಿ ಪೊಲೀಸ್ ಠಾಣೆಗಳಿಗೆ ಬರುವ ವಕೀಲರನ್ನೇ ಕ್ರಿಮಿನಲ್‌ಗಳಂತೆ ಪೊಲೀಸರು ಕಾಣುತ್ತಿದ್ದಾರೆ! ಎಲ್ಲಾ ವಿವಾದಗಳನ್ನೂ ಪೊಲೀಸರೇ ಬೆದರಿಸಿ ಸೆಟಲ್ ಮಾಡೋದಾದ್ರೆ ಇನ್ನು ಕೋರ್ಟುಗಳು ಯಾಕಿರಬೇಕು? ವಕಾಲತ್ತು ವಹಿಸಿ ಬಂದ ವಕೀಲರ ಮೇಲೇ ಪೊಲೀಸರು ಹಲ್ಲೆ ನಡೆಸಿದ್ದಾರೆ! ವಕೀಲರ ಮೇಲೆ ಪೊಲೀಸರೇ ರೌಡಿಗಳನ್ನು ಛೂ ಬಿಡುತ್ತಿದ್ದಾರೆ! ಇದು ಪೊಲೀಸ್ ರಾಜ್ಯ....!

ಹೀಗೆ ಓತಪ್ರೋತವಾಗಿ ಪೊಲೀಸರ ಮೇಲೆ ವಕೀಲರ ನಾಯಕ ಸುಬ್ಬಾರೆಡ್ಡಿ ಕಿಡಿ ಕಾರುತ್ತಿದ್ದರೆ ಅವರಿಂದ ಮನವಿ ಸ್ವೀಕರಿಸಿದ ಪೊಲೀಸ್ ಕಮಿಷನರ್ ನೀಲಂ ಅಚ್ಯುತ ರಾವ್ ಬಾಯಿಬಾಯಿ ಬಿಡುತ್ತಿದ್ದರು. ಸುಬ್ಬಾರೆಡ್ಡಿಯವರ ಆರೋಪಗಳಿಗೆ ಅವರಲ್ಲಿ ಉತ್ತರ ವಿರಲಿಲ್ಲ.

ಪೊಲೀಸ್ ವ್ಯವಸ್ಥೆಯ ವಿರುದ್ಧ ಜನ ತಿರುಗಿಬಿದ್ದಾಗ, ತಮಗೇನೂ ಸಂಬಂಧವಿಲ್ಲದಂತೆ ಕೈಕಟ್ಟಿ ಸುಮ್ಮನಿರುತ್ತಿದ್ದ ವಕೀಲರಿಗೀಗ

ರಾ. ಸೋಮನಾಥ್


ತಪ್ಪಿನ ಅರಿವಾಗಿರಬೇಕು. ಹಾಗಂಥ ಇದು ಪೊಲೀಸರ ವಿರುದ್ಧದ ವಕೀಲರ ಮೊದಲ ಹೋರಾಟವೇನಲ್ಲ. ಇಲ್ಲಿಗೆ ಎಂಟು ವರ್ಷಗಳ ಹಿಂದೆ ಮೈಸೂರಿನ ವಿಕ್ರಾಂತ್ ಟೈರ್ಸ್ ಕಾರ್ಮಿಕ ಸತ್ಯದೇವ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಐಪಿಎಸ್ ಅಧಿಕಾರಿ ಸೋಮಶೇಖರ್ ಕೋರ್ಟ್ ಆವರಣದಲ್ಲೇ ವಕೀಲರಿಂದ ಹೀನಾಮಾನ ಒದೆ ತಿಂದಿದ್ದರು. ಹಾಗಿದ್ದಾಗ್ಯೂ ಅದಕ್ಕೆ ಇಡೀ ಪೊಲೀಸ್ ವ್ಯವಸ್ಥೆಯ ವಿರುದ್ಧ ವಕೀಲರು ತಿರುಗಿಬಿದ್ದ ಸ್ವರೂಪವಿರಲಿಲ್ಲ.

ಇದಾಗಿ ಎಷ್ಟೋ ವರ್ಷಗಳ ನಂತರ ಅಂದರೆ ಇಲ್ಲಿಗೆ ವರ್ಷದ ಹಿಂದೆ ಪೊಲೀಸರಿಗೂ ವಕೀಲರಿಗೂ ನಡೆದ ದೊಡ್ಡ ಜಟಾಪಟಿಯೆಂದರೆ; ಅದು ಉಪ್ಪಾರಪೇಟೆ ಟ್ರಾಫಿಕ್ ಎಸ್ಸೈ ಸತ್ಯವತಿಯ ವಿರುದ್ಧ ವಕೀಲರು ನಡೆಸಿದ ಪ್ರತಿಭಟನೆ. ಅದೊಂದು ಮಾಮೂಲಿ ಘಟನೆ.

ಗೋಪಾಲ್ ಮತ್ತು ಗೋವಿಂದ್ ಎಂಬಿಬ್ಬರು ವಕೀಲರು ಕರೀಕೋಟು ತೊಟ್ಟು ಮೆಜೆಸ್ಟಿಕ್‌ನ ಕೆಂಪೇಗೌಡ ಸರ್ಕಲ್ ದಾಟುತ್ತಿದ್ದರು. ಅದೇ ಹೊತ್ತಿಗೆ ತಪಾಸಣೆಯಲ್ಲಿದ್ದ ಟ್ರಾಫಿಕ್ ಎಸ್ಸೈ ಸತ್ಯವತಿ ವಕೀಲರ ಬೈಕನ್ನು ಅಡ್ಡ ಹಾಕಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ಹೋಗಿ ವಕೀಲರಿಬ್ಬರೂ ತನ್ನನ್ನು ಜಾತಿ ಹಿಡಿದು ನಿಂದಿಸಿದರೆಂದು ಸತ್ಯವತಿ ದೂರು ಕೊಟ್ಟು ಅವರಿಬ್ಬರನ್ನೂ ಅರೆಸ್ಟ್ ಮಾಡಿಸಿದ್ದಾರೆ. ಇದನ್ನು ಪ್ರತಿಭಟಿಸಿ ಮರುದಿನವೇ ಮೂರು ಸಾವಿರದಷ್ಟಿದ್ದ ವಕೀಲರು ಕೆ.ಆರ್. ಸರ್ಕಲ್ಲಿನಲ್ಲಿ ರಸ್ತೆತಡೆ ನಡೆಸಿದ್ದಾರೆ. ಹಾಗೆ ಬೀದಿಗಿಳಿದ ವಕೀಲರನ್ನು ಸಂತೈಸಲು ಆವತ್ತು ಸಾಕ್ಷಾತ್ ಪೊಲೀಸ್ ಕಮಿಷನರ್ ಅಜಯ್‌ಕುಮಾರ್‌ಸಿಂಗ್‌ರೇ ಪ್ರತಿಭಟನಾ ಸ್ಥಳಕ್ಕೆ ಬರಬೇಕಾಯಿತು.

ಈಗ ನಡೆದಿರುವುದು ಅದರ ಮುಂದುವರಿಕೆಯಷ್ಟೇ. ಅಷ್ಟಕ್ಕೂ ಪೊಲೀಸರ ವಿರುದ್ಧ ವಕೀಲರು ಪ್ರತಿಭಟಿಸುವುದಕ್ಕೆ ಇರುವ ಕಾರಣಗಳನ್ನು ಹುಡುಕುತ್ತಾ ಹೋದರೆ **once again** ಅದು ಪೊಲೀಸ್ ಟ್ರಾನ್ಸ್‌ಫರ್ ದಂಧೆಯ ಮೂಲಕ್ಕೇ ಬಂದು ನಿಲ್ಲುತ್ತದೆ. ಲಾಭದಾಯಕ ಪೊಲೀಸ್ ಠಾಣೆಗಳನ್ನು ಲಕ್ಷಗಳ ಲೆಕ್ಕಕ್ಕೆ ಹರಾಜಿಗಿಡುವ ಪ್ರವೃತ್ತಿಯನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಿದ್ದು ಖರ್ಗೆ ಮತ್ತವರ ಕಿಲಾಡಿ ಅಳಿಯ ರಾಧಾಕೃಷ್ಣ. ಉಪ್ಪಾರಪೇಟೆ ಪೊಲೀಸ್ ಠಾಣೆಯೊಂದಕ್ಕೆ ಇಪ್ಪತ್ತೈದು ಲಕ್ಷ ತೆತ್ತು ಖಾಕಿ ದಕಾಯಿತ ವಿಜಯ್‌ಕುಮಾರ್ ವಕ್ಕರಿಸಿದ್ದ. ಚಿಕ್ಕಪೇಟೆಯನ್ನು ಆತನಷ್ಟೇ ಕುಖ್ಯಾತನಾದ ಮುನಿರತ್ನಂ ನಾಯ್ಡು ಎಂಬ ಇನ್ಸ್‌ಪೆಕ್ಟರ್ ಇಪ್ಪತ್ತು ಲಕ್ಷಕ್ಕೆ ಖರೀದಿಸಿದ್ದ.

ಖರ್ಗೆ ನಂತರ ಪೊಲೀಸ್ ಖಾತೆ ಮುಖ್ಯಮಂತ್ರಿ ಧರ್ಮಸಿಂಗ್ ಕೈಯಲ್ಲೇ ಇತ್ತಾದ್ದರಿಂದ ಧರ್ಮ ಮಗ ಅಜಯ್‌ಸಿಂಗ್, ಆಪ್ತ ಸಹಾಯಕ ಅಡಿವೆಪ್ಪ ಸ್ವಾಮಿ ಪಾಲಿಗೆ ಪೊಲೀಸ್ ಟ್ರಾನ್ಸ್‌ಫರ್ ದಂಧೆಯೆಂಬುದು ಸುಗ್ಗಿಯಾಯಿತು. ಹೋಗಲಿ, ಕೋ-ಜಾ ಸರ್ಕಾರ ಬಂದ ಮೇಲಾದರೂ ಪೊಲೀಸ್ ಟ್ರಾನ್ಸ್‌ಫರ್ ದಂಧೆ ನಿಂತಿತೆ?



ಕುಮಾರಸ್ವಾಮಿ

ದೌರ್ಭಾಗ್ಯವೆಂದರೆ ಖರ್ಗೆಗೆ ಅಳಿಯನೇ ಏಜೆಂಟಾದರೆ, ಧರ್ಮಸಿಂಗ್ ಮಗ ಮತ್ತು ಬಂಟನ ಮೂಲಕ ವಸೂಲಿಗಿಳಿದರೆ ಕುಮಾರಸ್ವಾಮಿಯ ಕಾಲದಲ್ಲಿ ಅಪ್ಪಾಜಿ, ಬಾಲಕೃಷ್ಣಗೌಡ, ರೇವಣ್ಣ, ಚಲುವಣ್ಣ, ಚೆನ್ನಿಗಪ್ಪ, ಕಬಡ್ಡಿ ಬಾಬು ಎಲ್ಲರೂ ಏಜಂಟರೇ. ಸಾಲದ್ದಕ್ಕೆ ಚೆಡ್ಡಿಗಳದೇ ಮತ್ತೊಂದು ಪೊಲೀಸ್ ಪಟ್ಟ ಹಿಡಿದು ಯಡಿಯೂರಪ್ಪ ವಸೂಲಿಗಿಳಿದರು. ತಮಾಷೆಯೆಂದರೆ; ಮೊದಲು ಖರ್ಗೆ ಅಳಿಯನಿಗೆ ಇಪ್ಪತ್ತೈದು ಲಕ್ಷ, ಅನಂತರ ಧರ್ಮಸಿಂಗ್ ಮಗನಿಗೆ ಅಷ್ಟೇ ಮೊತ್ತ ತೆತ್ತು ಯಾವ ಖಾಕಿ ಖದೀಮ ವಿಜಯ್‌ಕುಮಾರ್ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವಕ್ಕರಿಸಿದ್ದನೋ ಅದೇ ವಿಜಯ್‌ಕುಮಾರ್ ಕುಮಾರಸ್ವಾಮಿಯ ಬಂಟರಿಗೂ ಅಷ್ಟೇ ಮೊತ್ತವನ್ನು ತುರುಕಿ ಸತತ ಮೂರನೇ ಬಾರಿಗೆ ಉಪ್ಪಾರಪೇಟೆ ಠಾಣೆಯನ್ನು ಖರೀದಿಸಿದ್ದ. ಇನ್ನು ಮಂಡ್ಯದಲ್ಲಿ ಜನಾನುರಾಗಿಯಾಗಿದ್ದ ನಾಗೇಶ್‌ಕುಮಾರ್ ಥರದ ನಿಷ್ಠುರಿ ಪೊಲೀಸ್ ಇನ್ಸ್‌ಪೆಕ್ಟರ್ ಕೂಡ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಬರಲು ಆರು ಲಕ್ಷ ಕಕ್ಕಬೇಕೆಂದರೆ ಇಲ್ಲಿ ಯಾರಿಗೆ ತಾನೇ ನ್ಯಾಯ ಸಿಕ್ಕಲು ಸಾಧ್ಯ?

ಮಂತ್ರಿಗೋ ಮುಖ್ಯಮಂತ್ರಿಗೋ ಲಕ್ಷಾಂತರ ರೂಪಾಯಿ ತೆತ್ತವನು ಲಾಭದಾಯಕ ಪೊಲೀಸ್ ಠಾಣೆಯನ್ನೇ ಖರೀದಿಸಿರುತ್ತಾನೆ. ನ್ಯಾಯ ಕೋರಿ ಯಾರೇ ಪೊಲೀಸ್ ಠಾಣೆಗೆ ಬಂದರೂ ಅದು ಆತನ ದೃಷ್ಟಿಯಲ್ಲಿ ಲಾಭ ನಷ್ಟದ ಪ್ರಶ್ನೆಯಾಗುತ್ತದೆ. ಸಹಜವಾಗೇ ಕಾನೂನು ಪರವಹಿಸಿ ಬರುವ ವಕೀಲ ಆತನ ಕಣ್ಣಲ್ಲಿ ತನ್ನ ಖಮಾಯಿಗೆ ಅಡ್ಡ ಬಂದ ಆಪತ್ತಾಗಿ ಕಾಣಿಸುತ್ತಾನೆ. ನ್ಯಾಯ ಅನ್ಯಾಯದ ಪ್ರಶ್ನೆಯಾಗಿದ್ದ ಪೊಲೀಸಿಂಗ್ ಲಾಭ ನಷ್ಟದ ಪ್ರಶ್ನೆಯಾದಾಗಲೇ ಪ್ರಕರಣವೊಂದನ್ನು ಕೋರ್ಟಿಗೆಳೆದು ಒಂದಷ್ಟು ಫೀಜು ಗುಂಜುವ ವಕೀಲನಿಗೂ, ಕೋರ್ಟಿಗೆ ಹೋಗಕೊಡದೇ ತಾನೇ ಸೆಟಲ್ ಮಾಡಿ ಜೇಬು ತುಂಬಿಸಿಕೊಳ್ಳಲೆತ್ನಿಸುವ ಪೊಲೀಸ್ ಇನ್ಸ್‌ಪೆಕ್ಟರ್‌ಗೂ ಠಕ್ಕರ್ ಬರುತ್ತದೆ. ಜೊತೆಗೆ ವಕೀಲರ ಸಂಘದ ರಾಜಕೀಯ ಕೂಡ ಸೇರಿಬಿಟ್ಟರೆ ಅದು ಇನ್ನೂ ರಾದ್ಧಾಂತವಾಗಿಬಿಡುತ್ತದೆ.



ಪೊಲೀಸ್ ಕಮಿಷನರ್‌ಗೆ ಅಚ್ಯುತರಾವ್ ದೂರು ನೀಡುತ್ತಿರುವ ವಕೀಲರ ಜೊತೆ ಸುಬ್ಬಾರೆಡ್ಡಿ

ಈಗಾಗಿದ್ದೂ ಅದೇ. ಇಲ್ಲಿಗೆ ಆರು ತಿಂಗಳ ಹಿಂದೆ ಮುನಿರೆಡ್ಡಿಪಾಳ್ಯದ ವಕೀಲ ರಾಮಚಂದ್ರರೆಡ್ಡಿ ತನ್ನ ಎರಡೆಕರೆ ಜಮೀನನ್ನು ಅದೇ ಊರಿನ ಕೆಲ ರೆಡ್ಡಿಗಳು ಆಕ್ರಮಿಸಿಕೊಂಡಿದ್ದರ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟರು. ಆ ಹೊತ್ತಿಗಾಗಲೇ ನೆಲಗಳ್ಳರ ಜೊತೆ ಹೆಬ್ಬಾಳದ ಸಿದ್ದಪ್ಪನ ಡೀಲು ಕುದುರಿತ್ತು. ವಕೀಲ ರಾಮಚಂದ್ರರೆಡ್ಡಿ ಠಾಣೆಗೆ ಬಂದು ಕಾನೂನು ಹೇಳುತ್ತಿದ್ದಂತೆ ಉಲ್ಟಾ ಹೊಡೆದ ಇನ್ಸ್‌ಪೆಕ್ಟರ್ ಸಿದ್ಧಪ್ಪ 'ನಡಿಯೋ ಆಚೆ....!' ಎಂದು ವಕೀಲನ ಕಿವಿಹಿಡಿದು ದರದರನೇ ಹೊರಕ್ಕೆಳೆದು ದಬ್ಬಿಬಿಟ್ಟನು. ಇದನ್ನು ಬಾರ್ ಕೌನ್ಸಿಲ್ ಮುಂದೆ ತೋಡಿಕೊಂಡ ರಾಮಚಂದ್ರ ರೆಡ್ಡಿಗೆ ಕೌನ್ಸಿಲ್ ಅಧ್ಯಕ್ಷ ಡಿ.ಎಲ್. ಜಗದೀಶ್‌ರಿಂದ ನಿರೀಕ್ಷಿತ ಬೆಂಬಲ ಸಿಗದೇ ಹೋದಾಗ ಅದನ್ನು ಸುಬ್ಬಾರೆಡ್ಡಿಗೆ ಹೇಳಿದ್ದಾರೆ. ಸುಬ್ಬಾರೆಡ್ಡಿ ಸರಿಸುಮಾರು ಐನೂರು ಮಂದಿ ವಕೀಲರನ್ನು ಸಂಘಟಿಸಿ ಹೆಬ್ಬಾಳ ಪೊಲೀಸ್ ಠಾಣೆಯೆದುರು ಧರಣಿ ಕೂತಿದ್ದಾರೆ. ಆವತ್ತು ಇನ್ಸ್‌ಪೆಕ್ಟರ್ ಸಿದ್ಧಪ್ಪ ಪರವಹಿಸಿ ಡಿಸಿಪಿ ಉಲ್ಫತ್ ಹುಸೇನ್ ವಕೀಲರ ಕ್ಷಮೆ ಕೇಳಿದ್ದಾರೆ.

ಇದಾಗಿ ತಿಂಗಳಿಗೇ ಬಾಣಸವಾಡಿಯ ಶ್ರೀನಿವಾಸ್

(12ನೇ ಪುಟಕ್ಕೆ)

ಹೀಗೊಂದು ಪೊಲೀಸ್ ಪಂಚಾಯ್ತಿ

ಪೊಲೀಸ್ ಪಂಚಾಯ್ತಿಗಳು ಹೇಗಿರುತ್ತವೆ ಎಂಬುದಕ್ಕೆ ಇದು ಸಣ್ಣ ನಿದರ್ಶನವಷ್ಟೇ.

ಇತ್ತೀಚೆಗೆ ವರ್ತೂರು ರಸ್ತೆಯಲ್ಲಿ BCIL ಎಂಬ ಕಂಪನಿಯೊಂದು ಪರಿಸರ ಸ್ನೇಹಿ ಅಪಾರ್ಟ್‌ಮೆಂಟ್ ಒಂದಕ್ಕೆ ಅಡಿಪಾಯ ಹಾಕಿತು. ಅದಕ್ಕೆ ವರ್ತೂರಿನ ಲೋಕಲ್ ಪುಡಾರಿ ನಾರಾಯಣಸ್ವಾಮಿಯ ಕಾಟ ಶುರುವಾಯಿತು. ತನಗೇ ಕಾಂಟ್ರಾಕ್ಟ್ ಕೊಡಬೇಕೆಂದು ಪಟ್ಟುಹಿಡಿದ ನಾರಾಯಣಸ್ವಾಮಿ ಕೆಲ ರೌಡಿಗಳನ್ನು ಬಿಟ್ಟು ಇಂಜಿನಿಯರ್ ತಲೆ ಒಡೆಸಿದ. ರಕ್ತ ಸುರಿಸಿಕೊಂಡೇ ಆ ಇಂಜಿನಿಯರ್ ಕಾಡುಗೋಡಿ ಪೊಲೀಸ್ ಠಾಣೆಗೆ ಬಂದು ದೂರುಕೊಟ್ಟರು. ಕಾಡುಗೋಡಿಗೆ ಎಸ್ಸೈ ಆಗಿರುವವನು ಖಲಂದರ್ ಖಾನ್. ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನಿಂತು ಪ್ರತಿಷ್ಠಾಪಿಸಿದ ಖಾಕಿ ಧೂತ.

ಇಂಜಿನಿಯರ್ ಕೊಟ್ಟ ದೂರನ್ನು ನಾಲ್ಕು ದಿನಗಳಾದರೂ ದಾಖಲಿಸಲಿಲ್ಲ. ಕೊನೆಗೆ ವಕೀಲ ಬಿ.ಟಿ. ವೆಂಕಟೇಶ್ ಖುದ್ದಾಗಿ ಠಾಣೆಗೆ ಬಂದು ದೂರು ದಾಖಲಿಸುವಂತೆ ದಬಾಯಿಸುತ್ತಿದ್ದರೆ, ಖಲಂದರ್ ಖಾನ್ ಆರೋಪಿ ನಾರಾಯಣಸ್ವಾಮಿಯನ್ನೇ ಎದುರು ಕೂರಿಸಿಕೊಂಡು 'ಏನೋ ತಪ್ಪಾಗಿದೆ ಕಂಪ್ಲೇಂಟ್ ವಾಪಸ್ ತಗೊಳ್ಳಿ' ಎಂದು ಇಂಜಿನಿಯರ್‌ಗೇ ಧಮಕಿ ಹಾಕಿಬಿಟ್ಟ.

ಇದು ಪೊಲೀಸ್ ಪಂಚಾಯ್ತಿಗೆ ಸಣ್ಣ ಸ್ಯಾಂಪಲ್ ಅಷ್ಟೇ!

'ಬೀದಿಗಿಳಿಯದೇ ವಕೀಲರಿಗೆ ಬೇರೆ ದಾರಿಯಿಲ್ಲ'

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗಿನಿಂದಲೂ ನಾನು ಗಮನಿಸುತ್ತಿದ್ದೇನೆ. ಹಿಂದೆಲ್ಲ ಪೊಲೀಸ್ ಅಧಿಕಾರಿಗಳು ವಕೀಲರೊಂದಿಗೆ ಅನುಚಿತವಾಗಿ ವರ್ತಿಸುತ್ತಿರಲಿಲ್ಲ. ಎಲ್ಲೋ ಸಣ್ಣಪುಟ್ಟ ಘರ್ಷಣೆಯ ಹೊರತಾಗಿ ಉಳಿದಂತೆ ಸೌಹಾರ್ದ ಸಂಬಂಧವಿತ್ತು. ಯಾವತ್ತು ಐಟಿ ಕಂಪನಿಗಳು ಬಂದವೋ, ಭೂಮಿಯ ಬೆಲೆ ಗಗನಕ್ಕೇರಿ ಎಲ್ಲೆಂದರಲ್ಲಿ ಭೂವಿವಾದಗಳು ಹುಟ್ಟಿಕೊಂಡವು. ಭೂಮಾಫಿಯಾಗಳ ಆಮಿಷಕ್ಕೆ ಬಲಿಯಾದ ಪೊಲೀಸರು ಕಾನೂನನ್ನು ಮೀರಿ ವರ್ತಿಸುತ್ತಿದ್ದಾರೆ.

ಪೊಲೀಸರ ವಿರುದ್ಧ ನ್ಯಾಯಾಧೀಶರಿಗೆ ದೂರು ಕೊಟ್ಟಿದ್ದೇನೆ. ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಏನೇನೂ ಪ್ರಯೋಜನವಾಗುತ್ತಿಲ್ಲ. ಇನ್ನೂ ದುರಂತವೆಂದರೆ ಬೆಂಗಳೂರಿನ ಹನ್ನೊಂದು ಸಿವಿಲ್ ಕೋರ್ಟುಗಳಲ್ಲಿ ನ್ಯಾಯಾಧೀಶರ ಹುದ್ದೆ ಒಂದು ವರ್ಷದಿಂದ ಖಾಲಿ ಬಿದ್ದಿದೆ. ಸಾವಿರಾರು ಭೂವ್ಯಾಜ್ಯಗಳು ಬಗೆಹರಿಯದೇ ಬಾಕಿಯಿವೆ. ಇದರ ಲಾಭ ಪಡೆಯುತ್ತಿರುವುದು ಪೊಲೀಸರು. ಬಹುತೇಕ ಲ್ಯಾಂಡ್ ಮಾಫಿಯಾಗಳೆಲ್ಲ ಪೊಲೀಸರ ನೆರಳಲ್ಲೇ ಇವೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಬೆಂಗಳೂರಿನಲ್ಲೂ ಮುಂಬೈ, ಕಲ್ಕತ್ತಾಗಳಂತೆ ಗ್ಯಾಂಗ್‌ವಾರ್‌ಗಳು ತಲೆ ಎತ್ತಿ ಜನಸಾಮಾನ್ಯರು ಬೀದಿಗೆ ಬೀಳಬೇಕಾಗುತ್ತದೆ. ಸಾಲದ್ದಕ್ಕೆ ಟ್ರಾಫಿಕ್ ಪೊಲೀಸರ ಹಾವಳಿ ಬೇರೆ. ಸಂಬಂಧಪಟ್ಟ ಎಲ್ಲಾ ದಾಖಲೆಗಳಿದ್ದರೂ ಪಿಳ್ಳೆ ನೆಪವೊಡ್ಡಿ ಪೊಲೀಸರು ಹಣ ಕೀಳುತ್ತಾರೆ. ಇಂಥಾ ಸ್ಥಿತಿಯಲ್ಲಿ ಬಾರ್ ಕೌನ್ಸಿಲ್ ಕೈಕಟ್ಟಿ ಕೂತಿದೆ. ವಕೀಲರಿಗೇ ಪೊಲೀಸ್ ದೌರ್ಜನ್ಯದ ಬಿಸಿ ತಾಗುವಾಗ ಜಾತಿ-ಪಕ್ಷ ಅಂತ ನಿಷ್ಕ್ರಿಯವಾಗಿರೋದೇ ದ್ರೋಹ. ಅದಕ್ಕೇ ನಾನು ಬೀದಿಗಿಳಿಯುತ್ತೇನೆ. ಜನ ನ್ಯಾಯದ ಜೊತೆ ನಿಂತೇ ನಿಲ್ಲುತ್ತಾರೆ.

ಒಂದು ಮಾತು ಹೇಳ್ತೀನಿ; ಡಿ.ಎಲ್. ಜಗದೀಶ್ ಬಾರ್ ಕೌನ್ಸಿಲ್ ಅಧ್ಯಕ್ಷರಾದ ಮೇಲೆ ವಕೀಲರಲ್ಲಿ ಒಗ್ಗಟ್ಟೇ ಹೋಗಿದೆ. ಒಂದು ಕಡೆ ಜಾತಿಯನ್ನು ಎತ್ತಿಕಟ್ಟಿ ಮತ್ತೊಂದು ಕಡೆ ಜೆಡಿ(ಎಸ್)ಪರ ವಕಾಲತ್ತು ವಹಿಸುತ್ತಾರೆ. ಈ ಹೊತ್ತಿಗಾಗಲೇ ಚುನಾವಣೆ ನಡೆಯಬೇಕಿತ್ತು, ಆದರೆ ಅದನ್ನೂ ಮುಂದೂಡಿದ್ದಾರೆ. ಇಂಥಾ ಸ್ಥಿತಿಯಲ್ಲಿ ತಮ್ಮ ರಕ್ಷಣೆಗಾದರೂ ವಕೀಲರು ಬೀದಿಗಿಳಿಯಲೇಬೇಕು...!


ಇದು ವಕೀಲರ ನಾಯಕ ಸುಬ್ಬಾರೆಡ್ಡಿಯರ ದುಮ್ಮಾನ.

'Thigh' ಲ್ಯಾಂಡ್ ಶೋಭಾ ದೆ

ಹಲೋ ಶೋಭಾ ಆಂಟಿ,

ಸ್ವೀಟ್ ಕಿಸ್ ಟು ಯು ಬಾಬ್ಯಾ....

ಮೊನ್ನೆ ನಿನ್ The Sexes ಕಾಲಮ್‌ನಲ್ಲಿ ಹೆಡ್ಡಿಂಗ್ ನೋಡಿ ನಂಗ ಸ್ವಲ್ಪ ನಾಚಿಗೆ ಆಯ್ತವಾ... ಅಲ್ಲಾ ಫುಟ್‌ಬಾಲ್ ಮ್ಯಾಲ ಬರದಾಳ ಅಂತಾ ಓದಾಕ ಹೋದರ ನೀ 'Thighs and



the ball'... ಅಂದ್ರ 'ತೊಡೆಗಳು ಮತ್ತು ಚೆಂಡು..." ಅಂತಾ ಹೆಡ್ಡಿಂಗ್ ಕೊಟ್‌ಬಿಡೋದಾ? ಮತ್ತು ಆ ಇಂಗ್ಲೆಂಡ್ ಫುಟ್‌ಬಾಲ್ ಆಟಗಾರ ಡೇವಿಡ್ ಬೆಕಮ್‌ನ ತೊಡೆಗಳನ್ನು ನೀ ಮೆಚ್ಚಿದರಾಗ ತಪ್ಪಿಲ್ಲ ಬಿಡಬೆ ಚಿಗವ್ವ...

ಮೊದ್ಲು ನೀ ಮಾಡೆಲ್ ಆಗಿದ್ದಾಕಿ, ನಾವೆಲಿಸ್ಟೂ ಆಗಿಬಿಟ್ಟೆ... ಬರೀ high society ಯ ಕಾಮಕತೆಗಳನ್ನು ಬರೀತಾಳ ಅಂತಾ ನಿನ್ನ ಬಾಳ ಟೀಕಿಸಿಬಿಟ್ರು, ಪಾಪ! ಆ ಖುಷ್‌ವಂತ್ ಅಜ್ಜನ ಪೋಲಿತನಕ್ಕ ಒಂದಿಷ್ಟು ಸವಾಲು ಹಾಕಿದಾಕಿ ನೀ ಒಬ್ಬಾಕೀನ ನೋಡು!


ನಿನ್ ಒಂದ್ ಕಾದಂಬರ್‍ಯಾಗ ಏರೋಪ್ಲೇನ್‌ನ ಟಾಯ್ಲೆಟ್‌ನ್ಯಾಗ ಸೆಕ್ಸ್ ನಡೆಯೋ ಪ್ರಕರಣ ಬರೆದಿದ್ದಿಯಲ್ಲ... ಆವಾಗ ಖುಷವಂತ್ ಅಜ್ಜ "ಮಹಾಪೋಲಿಯಾಗಿರೋ ನನಗೇ ಹೊಳೆಯದ ವಿಚಾರ ಈ ಶೋಭಾಗ ಹ್ಯಂಗ ಹೊಳಿತು?" ಅಂತಾ ಗಾಬರಿ ಬಿದ್ದಿದ್ದ ರಂತಲ್ಲಾ?

ಅಲ್ಲಾ ಶೋಭ ಚಿಗವ್ವ, ನೀ ಧಾರ್‍ವಾಡಕ್ಕ ಬಂದಾಗ ನಿನಗೊಂದು ಉಪ್ಪಾ (ಪಪ್ಪಿ) ಕೊಡೋಣ ಅನ್ನಿಸ್ತು. ಆದರೆ ನೀ ತೆಕ್ಕೆ ಬಿದ್ದರ ಜಲ್ದಿ ಕೈ ಬಿಡಂಗಿಲ್ಲ ಅಂತಾ ಯಾರೋ ಹೆದರಿಸಿ ಬಿಟ್ರುವಾ...

ಇರ್ಲಿ ಈಗ ಗಾಳಿಯೊಳ್ಗ ಒಂದು ಪಪ್ಪಿ ಕಳಿಸ್ತಿನಿ... ಬೈ... ಬೈ...

–ಮುನ್ನಿ (*zero hour*),
ಧಾರವಾಡ

ಸ್ಟೋಲನ್ ಸ್ಟೀಲ್!



ಲಕ್ಕಿ

ಮಿತ್ತಲ್‌ನ ಮಿತ್ತಲ್ ಸ್ಟೀಲ್ಸ್, ಅರ್ಸೆಲಾರ್ ಕಂಪನಿಯೊಂದಿಗೆ ವಿಲೀನವಾದ ಸುದ್ದಿ ಬ್ಯುಸಿನೆಸ್ ದೃಷ್ಟಿಯಿಂದ ದೊಡ್ಡದೇ ಇರಬಹುದು. ಯುರೋಪ್ ದೃಷ್ಟಿಯಲ್ಲೂ ಹಾಟ್ ನ್ಯೂಸ್ ಇರಬಹುದು. ಭಾರತಕ್ಕಂತೂ ಇದು ನಯಾಪೈಸೆ ಉಪಯೋಗವಿಲ್ಲದ ಸುದ್ದಿ. ಆದರೂ ಮೀಡಿಯಾಗಳ ತುಂಬಾ ಮಿತ್ತಲ್ಲೋ ಮಿತ್ತಲ್ಲು!

ಮಿತ್ತಲ್‌ನ 16 ಸ್ಟೀಲ್ ಉತ್ಪಾದನಾ ಕೇಂದ್ರಗಳಿರುವುದು 4 ಖಂಡಗಳಲ್ಲಿ, ಭಾರತದಲ್ಲಿ ಏನೇನೂ ಇಲ್ಲ. ಅದಕ್ಕೇ ಇದು ಕೇವಲ ಯುರೋಪ್‌ನ ಎರಡು ಕಂಪನಿಗಳ ವಿಲೀನವಷ್ಟೇ. ಆದರೂ ನಮ್ಮ ಪ್ರಧಾನಿ ಸಿಂಗ್‌ರವರು ಮಿತ್ತಲ್ ಪರವಾಗಿ ಜಾಕ್ ಚಿರಾಕ್‌ನೊಂದಿಗೆ ಮಾತಾಡುತ್ತಾರೆ. ಸಂಸತ್ತು ಮಿತ್ತಲ್ ಪರ ಧ್ವನಿ ಎತ್ತುತ್ತದೆ.

'Stealing the Steel ಎನ್ನೋಣವೆ?

* * *

ಮೀಡಿಯಾ & ಮೇಲ್ಜಾತಿ

ಇತ್ತೀಚೆಗೆ ನಮ್ಮ ಇಂಗ್ಲಿಷ್ ಮೀಡಿಯಾಗಳು OBC ಮೀಸಲಾತಿ ಕುರಿತ ಚರ್ಚೆಗಳನ್ನು ನಡೆಸಿದವಲ್ಲ? ಹಾಗೂ ಅದಕ್ಕೂ ಮೊದಲು ಮೆಟ್ರೊ ಸಿಟಿಗಳಲ್ಲಿನ ಮೀಸಲು ವಿರೋಧಿ ಪ್ರತಿಭಟನೆಗಳಿಗೆ ಹೆಚ್ಚು ಒತ್ತುಕೊಟ್ಟಿದ್ದವಲ್ಲ? ನಮ್ಮ ಪ್ರಮುಖ ಮೀಡಿಯಾಗಳ ಉನ್ನತ ಹುದ್ದೆಗಳಲ್ಲಿ, ನಿರ್ಣಾಯಕ ಸ್ಥಾನಗಳಲ್ಲಿ ಕುಳಿತಿರುವವರೆಲ್ಲ ಮೇಲ್ಜಾತಿಯ ಜನರೇ ಆಗಿರುವಾಗ, ಇಂತಹ ಮೀಡಿಯಾಗಳಲ್ಲಿ ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು ಸಿಗುವುದೇ ಅಪರೂಪ. ಇತ್ತೀಚಿನ ಸರ್ವೆಯೊಂದರ ಅಂಕಿ ಅಂಶಗಳನ್ನು ನೋಡಿ:

✦ ಮೀಡಿಯಾಗಳ ಪ್ರಭಾವಿ ಸ್ಥಾನಗಳಲ್ಲಿ ಮೇಲ್ಜಾತಿಯ ಪುರುಷರೇ ಹೆಚ್ಚು. ಜನಸಂಖ್ಯೆಯ ಶೇ. 8 ರಷ್ಟಿರುವ ಇವರು ಮೀಡಿಯಾದ ಶೇ. 71 ರಷ್ಟು ಉನ್ನತ ಸ್ಥಾನಗಳಲ್ಲಿ ಕುಳಿತಿದ್ದಾರೆ. ಮೇಲ್ಜಾತಿಯ ಮಹಿಳೆಯರಿಗೂ ಇಲ್ಲಿ ಅಂತಹ ಪ್ರಾಮುಖ್ಯತೆ ಇಲ್ಲ, ಅವರು ಕೇವಲ ಶೇ. 17 ರಷ್ಟು ಸ್ಥಾನಗಳಲ್ಲಿದ್ದಾರೆ.

✦ ಬ್ರಾಹ್ಮಣರು, ಕಾಯಸ್ಥರು, ರಜಪೂತರು, ವೈಶ್ಯರು, ಖತ್ರಿಗಳು ಜನಸಂಖ್ಯೆಯ ಶೇ. 16 ರಷ್ಟಿದ್ದು, ಮೀಡಿಯಾದ ಉನ್ನತ ಸ್ಥಾನಗಳಲ್ಲಿ ಶೇ. 87 ರಷ್ಟು ಸ್ಥಾನಗಳನ್ನು ಹೊಂದಿದ್ದಾರೆ. ಅದರಲ್ಲೂ ಬ್ರಾಹ್ಮಣರ ಪಾಲು ಶೇ. 49!

✦ ದಲಿತರು, ಆದಿವಾಸಿಗಳ್ಯಾರೂ ನಿರ್ಣಾಯಕ ಸ್ಥಾನಗಳಲ್ಲಿ ಇಲ್ಲವೇ ಇಲ್ಲ, ಸರ್ವೆ ಮಾಡಲ್ಪಟ್ಟ 315 ಪ್ರಮುಖ ನಿರ್ಣಾಯಕ ಸ್ಥಾನದಲ್ಲಿರುವವರ ಪೈಕಿ ಒಬ್ಬರೂ ದಲಿತ, ಆದಿವಾಸಿಗಳಿಲ್ಲ.

✦ ಜನಸಂಖ್ಯೆಯ ಶೇ. 40 ರಷ್ಟಿರುವ ಒಬಿಸಿಗಳಿಗೆ ಬರೀ ಶೇ. 4 ರಷ್ಟು ಉನ್ನತ ಸ್ಥಾನಗಳು

✦ ಶೇ. 13.4 ರಷ್ಟಿರುವ ಮುಸ್ಲಿಮರಿಗೆ ರಾಷ್ಟ್ರೀಯ ಮಾಧ್ಯಮಗಳ ಉನ್ನತ ಸ್ಥಾನಗಳಲ್ಲಿ ಶೇ.3 ರಷ್ಟು ಪಾಲು ಮಾತ್ರ!


ಇಂತಹ ಮಾಧ್ಯಮಗಳಿಂದ ಪಕ್ಷಪಾತವಿಲ್ಲದ ಚರ್ಚೆ, ಸುದ್ದಿ, ವಿಶ್ಲೇಷಣೆಗಳನ್ನು ನಿರೀಕ್ಷಿಸಲಾದೀತೆ?

'ಬ್ರಾ'-ಮೀಡಿಯಾಗೆ ಸಲಾಮ್!

ಬಿಟ್ bit ಹಿಡಿ!

ಟಿ.ಕೆ. ಮಲ್ಲನಗೌಡರ್

ಒಂದು CDಗವನ



ಅಕ್ಷರ ದಾಸೋಹವೆಂದರು
ಅಲ್ಲೂ ಸಹಪಂಕ್ತಿಯ ಗೈರು....

ಮೆರಿಟ್ಟು, ಮೀಸಲಾತಿ ಎಂದರು
ಅಲ್ಲೀಗ ಕ್ಯಾಪಿಟೇಷನ್‌ನ ತೇರು.....

ಮೀಸಲಾತಿ ಎಂದು ಯಾರದೋ
ಹೆಸರು
ಉಳ್ಳವರು ಮಾತ್ರ ಸದಾ ಬಸಿರು!

ಅಂಗಾದ್ರೆ ಪಾರೆಸ್ಟಿಲಾಖೆ ಜನ ಹೆಂಗಸರೆ!

ಧೂತ್ತೇರಿ

ಕನಕಪುರದ ಕೂಗುಮಾರಿ ಮತ್ತು ರಾಮನಗರದ ಲಿಂಗಪ್ಪನ ನಡುವಿನ ಜಗಳ ಹರಿಯ ಮುರಿಯ ಹಂತವನ್ನು ತಲುಪಿದೆಯಂತಲ್ಲಾ, "ಒಂದು ಕಾಲದಲ್ಲಿ ಅಂಬರೀಶನನ್ನೆ ಸೋಲಿಸಿದಂತಹ ಗಂಡು ನಾನು" ಎಂದು ಲಿಂಗಪ್ಪ ನೆರೆಮೀಸೆ ತೀಡುತ್ತಿದ್ದರೆ, "ಮಾಜಿ ಪ್ರಧಾನಿಯಾದ ದೇವೇಗೌಡನನ್ನೆ ಸೋಲಿಸಿದ್ದೇನೆ" ಎಂದು ಕೂಗುಮಾರಿ ಎದೆ ತಟ್ಟಿಕೊಂಡು ಹೇಳುತ್ತಿದ್ದಾಳಂತಲ್ಲಾ, "ನನ್ನ ಜೀವನದಲ್ಲಿ ನಾನು ಕುಡಿದಿರುವುದು ಎರಡೇ ಬಾರಿ, ಅದೂ ತೇಜಸ್ವಿನಿ ಜೊತೆಯಲ್ಲಿ" ಎಂದು ಲಿಂಗಪ್ಪ ಹೇಳಿದರೆ, "ನಾನು ಲಿಂಗಪ್ಪನ ಜೊತೆ ಕುಡಿಯುವಂತಹ ಕೀಳುಮಟ್ಟದ ಹೆಂಗಸಲ್ಲ. ನಾನು ಎಣ್ಣೆ ಹೊಡೆಯುವ ಲೆವೆಲ್ಲೇ ಬೇರೆ" ಎಂದು ತೇಜಸ್ವಿನಿ ಹೇಳಿದ್ದಾಳಂತಲ್ಲಾ, ಇದರಿಂದ ರಾಮನಗರದ ಕಡೆಯ ಜನಕ್ಕೆ ಶಾನೆ ಮನರಂಜನೆ ಸಿಕ್ಕಂತಾಗಿ, ದಳ-ಕಾಂಗ್ರೆಸ್ ಜನ ಇಬ್ಬರನ್ನೂ ಪುಸಲಾಯಿಸಿ ಕೋಳಿ ಜಗಳಕ್ಕೆ ಹಚ್ಚಿರುವಾಗಲೇ, ತೇಜಸ್ವಿನಿ ಕಾಂಗ್ರೆಸ್ ಬಿಡುವ ತಯಾರಿ ನಡೆಸಿದ್ದಾಳಂತಲ್ಲಾ, ಕಾಂಗ್ರೆಸ್ ಬಿಡುವುದಕ್ಕೆ ಮುನ್ನ ಕಾಂಗ್ರೆಸ್ಸಿಗರೇ ತನ್ನನ್ನು ಓಡಿಸುವಂತಹ ಸ್ಥಿತಿಯ ನಿರ್ಮಾಣದಲ್ಲಿ ಬಿಜಿಯಾಗಿರುವ ತೇಜಸ್ವಿನಿ ಇನ್ನೂ ದೇವೇಗೌಡರ ಸಲಹೆಗಳನ್ನು ಪಡೆದಿಲ್ಲವಂತಲ್ಲಾ, ಥೂತ್ತೇರಿ!

* * * * * * * * * *

"ಸಿದ್ಧರಾಮಯ್ಯ ಕಾಂಗ್ರೆಸ್ ಸೇರುತ್ತಿರುವುದರಿಂದ ಯಾರೂ ಹೆದರಬೇಕಿಲ್ಲ. ಅದರಲ್ಲೂ ಮೈಸೂರು ಪ್ರಾಂತ್ಯದ ಜೆಡಿಎಸ್ ಜನ ಹೆದರುವ ಅಗತ್ಯವಿಲ್ಲ. ನಿಮಗೆ ಬೇಕಿರುವ ಎಲ್ಲಾ ಅಗತ್ಯಗಳನ್ನು ಪೂರೈಸುತ್ತೇವೆ. ಪ್ರತಿಯೊಂದು ಕುಟುಂಬವನ್ನು ಸಲಹುತ್ತೇವೆ. ಆದ್ದರಿಂದ ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ: ಯಾವ ಕಾರಣಕ್ಕೂ ಸಿದ್ಧರಾಮಯ್ಯ ಆ ಕಲಾಮಂದಿರದ ಕಡೆ ಬರದಂತೆ ನೋಡಿಕೊಳ್ಳಿ. ಅಲ್ಲಿ ಸಭೆ ನಡೆಸದಂತೆ ನೋಡಿಕೊಳ್ಳಿ" ಎಂದು ಕುಮಾರಸ್ವಾಮಿ ಮೈಸೂರಿಗರಿಗೆ ಆಜ್ಞೆ ಮಾಡಿದರಂತಲ್ಲಾ, ಕಕ್ಕಾಬಿಕ್ಕಿಯಾದ ಮೈಸೂರಿಗರು "ಸಿದ್ಧರಾಮಯ್ಯ ಕಲಾಮಂದಿರದ ಕಡೆ ಯಾಕೆ ಬರಬಾರದು ಸಾರ್?" ಎಂದು ಕೇಳೇಬಿಟ್ಟರಂತಲ್ಲಾ, ಅದಕ್ಕೆ ಕುಮಾರಸ್ವಾಮಿ "ನೋಡಿ, ನಮ್ಮ ತಂದೆಯವರು ಕಲಾಮಂದಿರದಲ್ಲಿ ಸಭೆ ಮಾಡಿದ ನಂತರ ಮುಖ್ಯಮಂತ್ರಿಗಳಾದರು. ಅದೇ ರೀತಿ ನಾನು ಕಲಾಮಂದಿರದಲ್ಲಿ ಸಭೆ ಮಾಡಿದ ನಂತರವೇ ಮುಖ್ಯಮಂತ್ರಿಯಾದದ್ದು. ಆದ್ದರಿಂದ ಅಲ್ಲಿಗೆ ನಮ್ಮ ವೈರಿಗಳು ಬಂದು ಸಭೆ ಮಾಡದಂತೆ ಎಚ್ಚರಿಕೆಯಿಂದಿರಿ" ಎಂದರಂತಲ್ಲಾ, ಥೂತ್ತೇರಿ!!

* * * * * * * * * *

ಇದ್ದಕ್ಕಿದ್ದಂತೆ ಕೋಜಾ ಸರ್ಕಾರದ ಮುಖ್ಯಮಂತ್ರಿ ಮತ್ತು ಅರಣ್ಯ ಮಂತ್ರಿಯ ಮೇಲೆ ನೂರಐವತ್ತು ಕೋಟಿ ರೂಪಾಯಿಗಳ ಬಾಂಬನ್ನು ತಯಾರಿಸಿ ಅನಾಮತ್ತು ಎಸೆದು ಬಿಟ್ಟ ಜನಾರ್ದನ್ ರೆಡ್ಡಿಯವರ ಗುಂಡಿಗೆ ಮೆಚ್ಚಿ ಫೋನ್ ಮಾಡಬೇಕೆನಿಸಿತಲ್ಲಾ, ಅದಕ್ಕಿಂತ ಅಕ್ರಮ ಗಣಿಗಾರಿಕೆ ಹುಡುಕಿಕೊಂಡು ಬಳ್ಳಾರಿವರೆಗೂ ಹೋಗಿದ್ದ ಚೆನ್ನಿಗಪ್ಪನಿಗೇ ಫೋನ್ ಮಾಡಿದರೆ ಹೇಗೆ ಎನ್ನಿಸಿತು. ಕೂಡಲೇ ಫೋನ್ ಮಾಡಿದರೆ, ಚೆನ್ನಿಗಪ್ಪ ಸಿಕ್ಕೇಬಿಡಬೇಕೆ.

"ಹಲೋ ಸಾರ್, ನಾನು ಪತ್ರಕರ್ತ."

"ಏನೇಳ್ರೀ ಇವರೆ?"

"ತಾವು ಚೆನ್ನಿಗಪ್ಪನೋರ ಸಾರ್?"

"ಚೆನ್ನಿಗಪ್ಪನೋರು ಮುಖದ ವ್ಯಾಯಾಮ ಮಾಡ್ತಯಿದಾರೆ."

"ಮುಖದ ವ್ಯಾಯಾಮ ಅಂದ್ರೆ?"

"ಅದೇ ಕಂಡ್ರಿ, ರವಿಶಂಕರ್ ಗುರೂಜಿ ಹೇಳಿದ್ರಲ್ಲಾ, ಕಣ್ಣುಬ್ಬು-ದವಡೆ ಉಜ್ಜಿದ್ರೆ ಮನಸ್ಸಿನ ಒತ್ತಡ ಕಡಮೆಯಾಗುತ್ತೆ ಅಂತ, ಆ ವ್ಯಾಯಾಮ ಮಾಡ್ತಯಿದಾರೆ."

"ಅಂಗಾದ್ರೆ, ಬಹಳ ವೊತ್ತಾಗುತ್ತ?"

"ಆಯ್ತು, ಕೊಟ್ಟೆಯಿರಿ."

"ಹಲೋ, ಯಾರ್ರಿ ನೀವು?"

"ನಾನು ಪತ್ರಕರ್ತ ಸಾರ್, ಅಂತೂ ರವಿಶಂಕರ್ ಗುರೂಜಿಗಳು ಹೇಳಿದ ಯೋಗ ಶುರುಮಾಡಿದ್ದೀರಿ?"

"ಅಂಗೇನುಯಿಲ್ಲಾ, ಕಂಡ್ರಿ. ಟೆನ್‌ಶನ್ ಆದಾಗ ಕಣ್ಣುಬ್ಬು ಕೆಳಗೆ ಉಜ್ಜಿ, ಆಮ್ಯಾಲೆ ಕೆನ್ನೆ ಉಜ್ಜಿ ಅಂದಿದ್ರು. ಅದಕೆ ಉಜ್ಜಿಕತಾಯಿದ್ದೆ, ಏನೂ ಆಗಲಿಲ್ಲ."

"ಟೆನ್‌ಶನ್ ಯಾಕೆ ಸಾರ್?"

"ಇನ್ನೇನ್ರಿ ಮತ್ತೆ? ಆ ಬೋಳಿಮಗ ನಮ್ಮ ಕುಮಾರಸ್ವಾಮಿಗೂ ನನಿಗೂ 150 ಕೋಟಿ ಕೊಟ್ಟೆ ಅಂದ್ರೆ ಸಿಟ್ಟು ಬರದಿಲವೇನ್ರಿ?"

"ಅಂಗರಿನ್ನು ಬಾಕಿಯುದಿಯಾ ಸಾರ್?"

"ಬಾಕಿ ಎಲ್ಲಿ ಬಕ್ರೀ? ನಾವು ಕೈಯಾಕಿದ್ರೆ ವದ್ದು ವಳಗಾಕಿ ವಸೂಲು ಮಾಡ್ತಿವಿ."

"ಸಾರ್ ವದ್ದು ವಳಗಾಕಕ್ಕೆ ನೀವು ಈಗ ಇನ್ಸ್‌ಪೆಕ್ಟರಲ್ಲ, ಅರಣ್ಯ ಸಚಿವರು."

"ಅದ್ಕೆ ಕಂಡ್ರಿ ಹೇಳಿದ್ದು ನಾನು. ಮಿನಿಸ್ಟ್ರಿಗೆ ಪೊಲೀಸ್‌ಗಿಂತ್ಲೂ ಪವರ್‍ರಿರತದೆ. ಹಿಂದು ಮುಂದು ನೋಡದೆ ಅಂಗೇಳಿಬುಡದೇನ್ರಿ? ನಾವು ಇಂತ ಮುಂಡೆ ಮಕ್ಕಳತ್ರ ಅರ್ದ ಲೋಟ ಕಾಫಿನೂ ಕುಡಿಯದಿಲ್ಲ."



"ಕೋಟಿಗಟ್ಲೆ ವ್ಯವಹಾರ ಅಂದಮ್ಯಾಲೆ ಕಾಫಿ, ಟೀ ಮುಟ್ಟಕ್ಕಾಯ್ತದ ಸಾರ್? ಅದೇನು ಗುಡುಸುಲು ಹೋಟ್ಲು ಮುಂದಿನ ವ್ಯವಹಾರವೆ?"

"ಅದಲ್ಲ ಕಂಡ್ರಿ, ಈ ಲೌಡಿಮಗ ಜನಾರ್ದನ್ ರೆಡ್ಡಿ ಕತೆ ನನಿಗ್ಗೊತ್ತಿಲವೇನ್ರಿ? ಕೇವಲ ಕೆಲವೇ ವರ್ಷದ ಹಿಂದೆ ಇವುನು ನಾಲ್ಕು ಸಾವಿರ್ರುಪಾಯಿ ಕುಳ. ಇವತ್ತು ಎಷ್ಟುಕ್ಕವುನೆ ಗೊತ್ತೆನ್ರಿ? ಒಂದು ಸವುರ ಕೋಟಿಗವುನೆ. ಅಂಥೋನು ನಾವು ನೂರೈವತ್ತು ಕೋಟಿ ತಗಂಡ್ರೋ ಅಂತ ಹೇಳ್ತನೆ?"

"ಅಂಗಾದ್ರೆ, ನಿಜವಾಗ್ಲು ತಗಂಡ ಅಮವುಂಟೆಷ್ಟು ಹೇಳಿ ಸಾರ್."

"ನಮ್ಮ ತಾಯಾಣೆ ಒಂದು ಪೈಸೆ ಮುಟ್ಟಿಲ್ಲ ಕಂಡ್ರಿ. ನಮ್ಮ ಪೊಲೀಸ್ ಇಲಾಖೆಲಿದ್ದಾಗ್ಲು ಲಂಚ ಮುಟ್ಟಿದೋನಲ್ಲ, ಅದ್ಯಲ್ಲ ಪಿ.ಸಿಗಳು ನೋಡಿಕೊಳ್ಳೋರು. ಈಗ್ಲು ಅಷ್ಟೆ, ಅವುನೇಳೊ ನೂರೈವತ್ತು ಕೋಟಿ ಯಾರ ಕೈಲಿ ಕೊಟ್ನೊ ಏನೊ, ನಮಿಗಂತೂ ತಲುಪಿಲ್ಲ, ಬೇಕಾದ್ರೆ ತನಿಖೆ ಮಾಡ್ಲಿ, ಸಾಬೀತಾದ್ರೆ ನಾನು ಮಂತ್ರಿಗಿರಿನೆ ಬುಡ್ತಿನಿ."

"ನೂರೈವತ್ತು ಕೋಟಿ ಸಿಕ್ಕಮೇಲೆ ಮಂತ್ರಿಗಿರಿ ಹೋದರೆಷ್ಟು ಇದ್ದರೆಷ್ಟಲ್ಲವೆ?"

"ರಿ, ನೂರೈವತ್ತು ಕೋಟಿ ನನಿಗೊಬ್ಬನಿಗೇ ಸಿಕ್ಕಿರತದೇನ್ರಿ? ವಳ್ಳೆ ಮಾತೇಳ್ತಿರಿ ನೀವು."

"ಇನ್ನೊಂದು ವಿಷಯ ಹೇಳಿದ್ದಿರಿ ಸಾರ್, ನನಿಗೆ ಲಂಚ ಕೊಡೊ ಗಂಡ್ಸು ಇನ್ನು ಹುಟ್ಟಿಲ್ಲ ಅಂದಿದ್ದಿರಿ?"

"ಹೌದು, ನನಿಗೆ ಲಂಚ ಕೊಡೊ ಗಂಡ್ಸು ಇನ್ನು ಹುಟ್ಟಿಲ್ಲ."

"ಅಂಗಾದ್ರೆ, ಪಾರೆಸ್ಟಿಲಾಖೆಲಿ, ಡಿಎಫ್‌ಓಗಳು, ಎಸಿಎಫ್‌ಗಳು, ರೇಂಜರೆಲ್ಲಾ ಹೆಂಗಸರಾ ಸಾರ್?"

"ಅವರ್‍ಯಾಕ್ರಿ ಹೆಂಗಸರಾಯ್ತರೆ?"


"ಮತ್ತೆ? ಅವುರೆಲ್ಲ ಲಕ್ಷ ಲಕ್ಷನೆ ನಿಮ್ಮ ಖಾತೆಗೆ ತಲುಪುಸ್ತಯಿದ್ದರಂತಲ್ಲಾ ಸಾರ್?"

"ಕರಕಂಡು, ಬನ್ರಿ, ಅದ್ಯಾವು ಸೂಳೆಮಗ ಅಂಗಂದೋನು? ವದ್ದು ವಳಗಾಕಿ ಚೆಲ್ಲು ಬಿಚ್ಚಗಂಡು ಬಾರುಸ್ತೀನಿ."

"ಥೂತ್ತೇರಿ!!!"

–ಯಾತೂ

ಕುರುಬರ ಗುರು ಯಾರು?



ಬೀರೇಂದ್ರ ಕೇಶವ ತಾರಕಾನಂದ ಸ್ವಾಮಿ

ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಸೇರಲು ರೆಡಿಯಾಗಿ ನಿಂತಿರುವಾಗ, ದೇವೇಗೌಡರ ಸೇಡಿನ ರಾಜಕೀಯದಿಂದಾಗಿ ಕುರುಬ ಜನಾಂಗದ ಅಧಿಕಾರಿಗಳು ಮೂಲೆ ಗುಂಪಾಗಿರುವಾಗ ಕನಕ ಗುರುಪೀಠದ ಬೀರೇಂದ್ರ ಕೇಶವ ತಾರಕಾನಂದ ಸ್ವಾಮಿಗಳು ನಿಧನರಾಗಿದ್ದಾರೆ.

ಕರ್ನಾಟಕದ ಮೂರನೇ ಅತಿದೊಡ್ಡ ಸಮುದಾಯವಾಗಿರುವ ಕುರುಬರು ತಮ್ಮ ಸಮಾಜದ ರಾಜಕೀಯ ಹಾಗೂ ಸಾಮಾಜಿಕ ಜಾಗೃತಿಗಾಗಿ ಕಟ್ಟಿಕೊಂಡ ಕಾಗಿನೆಲೆ ಕನಕ ಗುರುಪೀಠಕ್ಕೆ ಈಗ ಉತ್ತರಾಧಿಕಾರಿಯನ್ನು ಆರಿಸಬೇಕಿದೆ. ಕನಿಷ್ಠ ಮುಂದಿನ ಇಪ್ಪತ್ತು ವರ್ಷಗಳ ಕಾಲ ಪೀಠಾಧಿಪತಿಯಾಗಲಿರುವ ಈ ಹೊಸ ಗುರುವಿನ ಆಯ್ಕೆ ಅಷ್ಟು ಸುಲಭದ ವಿಚಾರವಲ್ಲ. ಹೊಸ ಗುರುವಾಗಿ ನೇಮಕವಾಗುವವರು ಇಡೀ ಕುರುಬ ಸಮಾಜವನ್ನು ಒಗ್ಗೂಡಿಸಿ ಹೊಸ ಶಾಲೆ-ಕಾಲೇಜು ಕಟ್ಟಿಸಿ ಜನಾಂಗದವರಿಗೆ ರಾಜಕೀಯ ಅಧಿಕಾರವನ್ನು ದಕ್ಕಿಸಿಕೊಡಬಲ್ಲ ಡೈನಾಮಿಕ್ ವ್ಯಕ್ತಿಯಾಗಿರಬೇಕೆಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಕುರುಬರನ್ನು ಮಟ್ಟ ಹಾಕಲು ನಿಂತಿರುವ ದೇವೇಗೌಡರನ್ನು ಎದುರಿಸುವ, ಕನಕಗೋಪುರ ಕೆಡವಿದ ಚೆಡ್ಡಿಗಳು ಹಾಗೂ ಬ್ರಾಹ್ಮಣ ಮಠಾಧೀಶರ ಚಾಲೆಂಜ್ ಎದುರಿಸುವ ತಾಕತ್ತು ಈ ಹೊಸ ಸ್ವಾಮೀಜಿಗಿರಬೇಕಾಗುತ್ತದೆ. ಬೀರೇಂದ್ರ ಕೇಶವರು ತಮ್ಮ ಉತ್ತರಾಧಿಕಾರಿ ಯಾರೆಂದು ಸೂಚಿಸದೇ ತೀರಿಕೊಂಡಿರುವುದರಿಂದ ಮಠದ ಟ್ರಸ್ಟಿನ ನಲವತ್ತು ಮಂದಿ ಹಾಗೂ ಸಿದ್ಧರಾಮಯ್ಯ ಎಚ್. ವಿಶ್ವನಾಥ್, ಎಚ್.ಎಂ. ರೇವಣ್ಣ, ಮುಕುಡಪ್ಪ, ಬಿ.ಕೆ. ರವಿ, ದೊಡ್ಡಣ್ಣನವರಂತಹ ಜನಾಂಗದ ಮುಖಂಡರ ಮೇಲೆ ಈ ಜವಾಬ್ದಾರಿ ಬಿದ್ದಿದೆ. ಇವರ ನಡುವೆ ಚೆಡ್ಡಿ ಚತುರ ಬಿಜೆಪಿಯ ಈಶ್ವರಪ್ಪನೂ ಮೂಗು ತೂರಿಸುತ್ತಾ ಓಡಾಡುತ್ತಿದ್ದಾರೆ. ಚೆಡ್ಡಿಗಳ ಹಿಂದೂತ್ವ ಸಿದ್ಧಾಂತಿಯೊಬ್ಬರನ್ನು ಕನಕ ಗುರುಪೀಠಕ್ಕೆ ತಂದು ಪ್ರತಿಷ್ಠಾಪಿಸುವ ಉದ್ದೇಶ ಈಶ್ವರಪ್ಪನವರದ್ದು.



ಸಿದ್ದರಾಮಯ್ಯ, ಈಶ್ವರಪ್ಪ, ವಿಶ್ವನಾಥ್ ಮತ್ತು ಎಚ್.ಎಂ. ರೇವಣ್ಣ

ಇದೇ ಜುಲೈ 13 ನೇ ತಾರೀಖು ಬೆಂಗಳೂರಿನಲ್ಲಿ ಕುರುಬ ಮುಖಂಡರು ಉತ್ತರಾಧಿಕಾರಿ ಆಯ್ಕೆ ವಿಷಯ ಚರ್ಚಿಸಲು ಸಭೆ ಸೇರುತ್ತಿದ್ದಾರೆ. ಮಠದ ಐದು ಶಾಖೆಗಳ ಸ್ವಾಮೀಜಿಗಳ ಪೈಕಿ ಒಬ್ಬರನ್ನು ಉತ್ತರಾಧಿಕಾರಿಯಾಗಿ ಇವರು ಆರಿಸಲಿದ್ದಾರೆ. ಒಂದು ಆಶ್ಚರ್ಯದ ಸಂಗತಿ ಏನೆಂದರೆ ಒಳಜಗಳ, ಲಾಬಿ, ಗುಂಪುಗಾರಿಕೆಗಳೊಂದೂ ಇದುವರೆಗೂ ಗೋಚರಿಸದಿರುವುದು.

1992 ರಲ್ಲಿ ಸ್ಥಾಪನೆಯಾದ ಕನಕ ಗುರುಪೀಠದ ಮೂಲಮಠ ಕಾಗಿನೆಲೆಯಲ್ಲಿದ್ದು, ಕೆ.ಆರ್. ನಗರ, ಹೊಸದುರ್ಗ, ಸಿಂಧನೂರು, ಬೆಳಗಾವಿ ಹಾಗೂ ಮಂಡ್ಯಗಳಲ್ಲಿ ಇದರ ಶಾಖಾ ಮಠಗಳಿವೆ. ಇವರ ಪೈಕಿ ಕೆ.ಆರ್. ನಗರದ ಶಿವಾನಂದಪುರಿ ಸ್ವಾಮಿ ಆದಿಚುಂಚನಗಿರಿ ಮಠದಿಂದ ತರಬೇತಾಗಿ ಬಂದವರು. ಅವರೇ ಐವರು ಶಾಖಾ ಮಠಾಧೀಶರ ಪೈಕಿ ವಯಸ್ಸಿನಲ್ಲಿ ಹಿರಿಯರು. ಬೆಳಗಾಂ ಶಾಖಾಮಠದ ನಿರಂಜನಾನಂದಪುರಿ ಹಾಗೂ ಕಾಗಿನೆಲೆಯ ಸ್ವಾಮಿಗಳು ಕೈಲಾಸಾಶ್ರಮದಲ್ಲಿ ತರಬೇತಾಗಿ ಬಂದಿರುವವರು. ಸಿಂಧನೂರು ಶಾಖಾಮಠದ ಸಿದ್ಧರಾಮಾನಂದ ಪುರಿ ಸ್ವಾಮಿಗಳು ಚಿತ್ರದುರ್ಗದ ಮುರುಘರಾಜೇಂದ್ರರ ಬಳಿ ತರಬೇತಿ ಪಡೆದು ಬಂದಿರುವವರು. ಇನ್ನು ಮಂಡ್ಯದ ಶಾಖಾಮಠದ ದತ್ತಾನಂದಪುರಿಗಳು ಕುರುಬ ಸಮಾಜದ ಒಳಪಂಗಡವಾದ ಒಡೆಯರ್ ಗುಂಪಿನವರು. ಬಹುಶಃ ಉತ್ತರಾಧಿಕಾರಿ ಆಯ್ಕೆಯಲ್ಲಿ ಅಷ್ಟು ಗಂಭೀರವಾಗಿ ಪರಿಗಣನೆಗೆ ಒಳಗಾಗದಿರುವವರು ಇವರೆಂದು ಕಾಣುತ್ತದೆ.

ಕನಕ ಗುರುಪೀಠ ಸ್ಥಾಪನೆಯಾದ ಈ ಹದಿನಾಲ್ಕು ವರ್ಷಗಳಲ್ಲಿ ಶಾಲಾ ಕಾಲೇಜುಗಳು, ಹಾಸ್ಟೆಲುಗಳನ್ನು ಕಟ್ಟಿ ಮಠದ ಚಟುವಟಿಕೆಗಳನ್ನು ಬೆಳೆಸಿಕೊಂಡು ಹೋಗಿದ್ದ ಬೀರೇಂದ್ರ ಕೇಶವರು ಅಷ್ಟೇನು ಸದ್ದುಗದ್ದಲ ಮಾಡದೆ ತಮ್ಮ ಪಾಡಿಗೆ ತಾವಿದ್ದವರು. ಪೇಜಾವರರಂತೆ ಬಾಯಿ ಬಡುಕನಾಗದೆ, ಬಾಲಗಂಗಾಧರನಂತೆ ಕಿತಾಪತಿ ರಾಜಕೀಯದಲ್ಲಿ ಮುಳುಗಿಹೋಗದೆ ಇದ್ದವರು.

ಕುರುಬ ಸಮಾಜದಲ್ಲಿ ಮಠದ ಪರಂಪರೆ ಹೊಸದಾಗಿರುವುದರಿಂದ ಉತ್ತರಾಧಿಕಾರಿಯ ಆಯ್ಕೆಗೆ ಇಂತದ್ದೇ ನಿಯಮ, ರೀತಿ ರಿವಾಜುಗಳೆಂಬುದು ಇಲ್ಲ. ಆದ್ದರಿಂದ ಯಾವುದೇ ಸಂಕೀರ್ಣತೆಗಳಿರದಂತಹ ಮುಕ್ತ ವಾತಾವರಣದಲ್ಲಿ ಉತ್ತರಾಧಿಕಾರಿಯನ್ನು ಆರಿಸಿಕೊಳ್ಳಲು ಅವಕಾಶವಿರುತ್ತದೆ.

ಮಂತ್ರಾಲಯ ರಾಘವೇಂದ್ರ ಮಠದಲ್ಲಿ ಆದಂತೆ ದೊಡ್ಡ ಸ್ವಾಮಿಗೆ ಜಾಪಾಳ ಮಾತ್ರೆ ಕೊಟ್ಟು, ಆತ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗಲೇ ಉತ್ತರಾಧಿಕಾರಿ ಹುದ್ದೆಗೆ ಪಿತೂರಿ ನಡೆಸುವುದು; ಉಡುಪಿ ಅಷ್ಟಮಠಗಳಲ್ಲಿ ನಡೆಯುವಂತೆ ಕ್ರಿಮಿನಲ್ ಮಟ್ಟದ ಸಂಚು ರೂಪಿಸಿ ಉತ್ತರಾಧಿಕಾರಿ ಹುದ್ದೆ ಲಪಟಾಯಿಸುವುದು; ಲಿಂಗಾಯತ ಮಠಗಳಲ್ಲಿ ಪೀಠಕ್ಕಾಗಿ ನಡೆಯುವ ಬೀದಿ ಜಗಳಗಳು..... ಇಂತವೆಲ್ಲಾ ಕುರುಬ ಸಮಾಜದೊಳಗೆ ನಡೆಯುವುದಿಲ್ಲ ಎಂಬುದೇ ಸಮಾಧಾನದ ಸಂಗತಿ ಅಲ್ಲವೆ.



ಪೀಠಕ್ಕಾಗಿ ಪೈಪೋಟಿಯಲ್ಲಿರುವ ಕಿರಿಯ ಸ್ವಾಮೀಜಿಗಳು

ಈಶ್ವರಪ್ಪನ ಗುಂಪಿದೆ ಎಚ್ಚರಿಕೆ!

ಕನಕ ಗುರುಪೀಠದ ಉತ್ತರಾಧಿಕಾರಿಯಾಗಿ ಹಿಂದೂತ್ವ ಸಿದ್ಧಾಂತದ ಪರ ಒಲವಿರುವವರನ್ನು ತಂದು ಪ್ರತಿಷ್ಠಾಪಿಸಲು ಚೆಡ್ಡಿಪಡೆ ಕೆ.ಎಸ್. ಈಶ್ವರಪ್ಪನನ್ನು ಛೂ ಬಿಟ್ಟಿರುವ ಸಂಗತಿ ಕುರುಬ ಸಮಾಜದಲ್ಲಿ ಒಡಕು ಮೂಡಿಸುವ ಸಾಧ್ಯತೆಗಳಿವೆ.

ಇದೇ ಜುಲೈ 13 ರಂದು ನಡೆಯಲಿರುವ ಉತ್ತರಾಧಿಕಾರಿ ಆಯ್ಕೆ ಸಭೆಯಲ್ಲಿ ಈಶ್ವರಪ್ಪನೂ ಭಾಗವಹಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಈ ಈಶ್ವರಪ್ಪ ಚೆಡ್ಡಿಗಳು ಉಡುಪಿಯಲ್ಲಿ ಕನಕಗೋಪುರ ಕೆಡವಿದಾಗ ಪ್ರತಿಭಟಿಸದೆ ಪೇಜಾವರನ ಬಾಲ ಹಿಡಿದುಕೊಂಡು ಅವರನ್ನೇ ಬೆಂಬಲಿಸಿದ್ದನ್ನು ಜನ ಮರೆತಿಲ್ಲ. ಇಂಥ 'ತಟ್ಟೆ ಕಾಸಿನ' ಗಿರಾಕಿ ಈಗ ಕುರುಬ ಜನಾಂಗದ ಮಠದ ಉತ್ತರಾಧಿಕಾರಿ ಆಯ್ಕೆ ವಿಷಯದಲ್ಲಿ ಏಕೆ ಮೂಗು ತೂರಿಸಬೇಕೆಂಬ ಪ್ರಶ್ನೆ ಚರ್ಚೆಯಾಗುತ್ತಿದೆ.

ಇದಕ್ಕೆ ಉತ್ತರಿಸುವವರ‍್ಯಾರು?

ಕಾಮಾಕ್ಷಿಪಾಳ್ಯದ ಗೋಪಾಲಯ್ಯನಿಗೆ ಸ್ಕೆಚ್ಚು

ಜೆಡಿಎಸ್ ಹಂತಕ ಪಡೆಗೆ ಗಣಿಮಂತ್ರಿ ಮಗನೇ ದಳಪತಿ!

ಕಾಮಾಕ್ಷಿಪಾಳ್ಯದ ಮಾಜಿ ಕೌನ್ಸಿಲರ್ ಗೋಪಾಲಯ್ಯನ ಪಾಪದ ಕೊಡ ಭರ್ತಿಯಾಗುವುದಕ್ಕೂ ಆತನ ಹೆಗಲಿಗೆ ಮಂತ್ರಿ ಚೆನ್ನಿಗಪ್ಪನ ಮಗ ಗೌರಿಶಂಕರನ ಕೈ ಬೀಳುವುದಕ್ಕೂ ಒಂದೇ ಆಗಿಬಿಟ್ಟಿದೆ.

ವಾರದ ಹಿಂದಷ್ಟೇ ಮಚ್ಚನ ಶಿಷ್ಯ ಕಾಮಾಕ್ಷಿಪಾಳ್ಯದ ಕಲಗಚ್ಚು ಸೀನ ಗೋಪಾಲಯ್ಯನನ್ನು ಮುಗಿಸಲು ಹೋಗಿ ಕುಣಿಗಲ್ ಪೊಲೀಸರಿಗೆ ಸಿಕ್ಕಿಬಿದ್ದರೆ, ಮಂತ್ರಿ ಮಗ ಗೌರಿಶಂಕರ ಕಂಡಕಂಡ ಪೊಲೀಸ್ ಅಧಿಕಾರಿಗಳಿಗೆಲ್ಲ ಫೋನ್ ಮಾಡಿ; ಗೋಪಾಲಯ್ಯನಿಗೇನಾದ್ರೂ ಏಟು ಬಿದ್ರೆ ಅದು ನನಗಲ್ಲ; ನನ್ನಪ್ಪ ಚೆನ್ನಿಗಪ್ಪನಿಗೆ ಬಿದ್ದ ಏಟು... ಹುಷಾರ್! ಎನ್ನುತ್ತಿದ್ದಾನಂತೆ. ಒಬ್ಬ ಕ್ರಿಮಿನಲ್ ಪರ ವಹಿಸಿ ಹೊತ್ತಲ್ಲದ ಹೊತ್ತಲ್ಲೂ ತಲೆ ತಿನ್ನುವ ಗೌರಿಶಂಕರನ ತರಲೆಬುದ್ಧಿಗೆ ನೆಲಮಂಗಲ ಮತ್ತು ಕುಣಿಗಲ್ ಪೊಲೀಸರು ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ. ರೌಡಿ ಮಚ್ಚ ಬದುಕಿದ್ದಷ್ಟೂ ದಿನ ಗೋಪಾಲಯ್ಯ ಕಾಮಾಕ್ಷಿಪಾಳ್ಯದಲ್ಲಿ ಬಾಲ ಬಿಚ್ಚುವಂತಿರಲಿಲ್ಲ. ಮಚ್ಚನನ್ನು ಮುಗಿಸಿದ ಮೇಲೆ ತನಗ್ಯಾರೂ ಸರಿಸಾಟಿಯಿಲ್ಲ ಎಂದೇ ಲೆಕ್ಕ ಹಾಕಿದ್ದ. ವಿಪರ್ಯಾಸವೆಂದರೆ ಕೊಲೆಯಾದ ಮಚ್ಚನ ಬದಲಿಗೆ ಆತನ ಸಮಸ್ತ ಶಿಷ್ಯಗಣವೇ ಗೋಪಾಲಯ್ಯನ ವಿರುದ್ಧ ಎದ್ದು ನಿಂತಿತ್ತು. ಒಬ್ಬ ಮಚ್ಚ ಮುಗಿದನೆಂದರೆ ಆತನ ಋಣಕ್ಕೆ ಬಿದ್ದ ಹತ್ತು ಮಂದಿ ಹಂಟರ್‌ಗಳು ಹುಟ್ಟಿಕೊಂಡರು.



ಕಲಗಚ್ಚು ಸೀನ

ಹಾಗೆ ಮಚ್ಚನ ಹತ್ಯೆಗೆ ಪ್ರತೀಕಾರ ಕೈಗೊಳ್ಳಲು ನಿಂತ ಕೋತಿರಾಮನ ಪಡೆ ತಿಥಿಗೆ ಮೊದಲೇ ಮುನಿರಾಮನ ಬಂಟ ಮಂಡ್ಯ ಕೃಷ್ಣನನ್ನು ಕೊಚ್ಚಿ ಹಾಕಿತ್ತು. ಮಂಡ್ಯ ಕೃಷ್ಣನ ಕೊಲೆಗೆ ಸಂಬಂಧವಿಲ್ಲದಿದ್ದರೂ ಗೋಪಾಲಯ್ಯನೇ ಹೇಳಿ ಕಾಮಾಕ್ಷಿಪಾಳ್ಯದ ಜಾನಿಯನ್ನು ಕೇಸಿಗೆ ಫಿಟ್ ಮಾಡಿಸಿದ. ಅವರಿಗೆ ನೆರವಾಗುತ್ತಾನೆಂದು ಪಾತಕಿ ಕೊರಂಗುನನ್ನೂ ಕೇಸಿಗೆ ಸಿಲುಕಿಸಿದ. ಕೋತಿರಾಮ, ಕೊರಂಗು, ಜಾನಿ ಎಲ್ಲರೂ ಜೈಲುಪಾಲಾದರೆಂದು ಇನ್ನೇನು ಗೋಪಾಲಯ್ಯ ನಿಟ್ಟುಸಿರಿಡಬೇಕೆನ್ನುವಷ್ಟರಲ್ಲಿ ಇನ್ನೂ ಎಂಟು ಮಂದಿ ಅನಾಹುತಕಾರಿಗಳು ಫೀಲ್ಡಿಗಿಳಿದಿದ್ದರು. ಆ ಪೈಕಿ ಅತ್ಯಂತ ಖತರ್‌ನಾಕ್ ಪಾತಕಿಯೇ ಹಂಡೆ ಕುಮಾರ. ಸಾಲದ್ದಕ್ಕೆ ಕಲಗಚ್ಚು ಸೀನ, ಯದುಗಿರಿ, ಬಲರಾಮ, ಗೊಲ್ಲರಹಟ್ಟಿ ರಾಜ, ಕಮಲಾನಗರದ ಪೆದ್ದಗುಂಡ, ಹೋಟ್ಲು ಶಿವರಾಮ ಮತ್ತು ಜೇಡ ಅಲಿಯಾಸ್ ರವಿ; ಯಾವ ಪರಿ ಬೆನ್ನಿಗೆ ಬಿದ್ದರೆಂದರೆ ಗೋಪಾಲಯ್ಯ ಕಾಮಾಕ್ಷಿಪಾಳ್ಯಕ್ಕೆ ಬರುವುದನ್ನೇ ನಿಲ್ಲಿಸಿಬಿಟ್ಟ. ಹಾಗೇ ಕುಟಲಕ್ಕಿಳಿದ ಗೋಪಾಲಯ್ಯ ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಹೋಬಳಿ ಸೂಲಿಕುಂಟೆಯ ಫಾರ್ಮ್ ಹೌಸ್ ಒಂದರಲ್ಲಿ ಅಡ್ಡೆ ಹಾಕಲಾರಂಭಿಸಿದ. ಅದು ಗಣಿಮಂತ್ರಿ ಚೆನ್ನಿಗಪ್ಪನವರ ಫಾರ್ಮ್‌ಹೌಸ್.

ಚೆನ್ನಿಗಪ್ಪನವರ ಕುಲಪುತ್ರ ಗೌರಿಶಂಕರನ ಪಾಲಿಗೆ ಆ ಫಾರ್ಮ್ ಹೌಸ್ ಅಡ್ಡೆಯೂ ಹೌದು, ಹುತ್ತ ಕೂಡ. ಅಲ್ಲಿ ಗೋಪಾಲಯ್ಯನಷ್ಟೇ ಅಲ್ಲ, ಮೊದಲು ಬೆತ್ತನಗೆರೆ ಬಸವಯ್ಯನನ್ನು ಕೊಂದು, ಆನಂತರ ವಕೀಲ ದೇವರಾಜ್ ಮತ್ತು ಗ್ರಾಮ ಪಂಚಾಯ್ತಿ ಮೆಂಬರ್ ಕೃಷ್ಣಮೂರ್ತಿಯ ಜೋಡಿ ಕೊಲೆಗೈದ ಜೆಡಿಎಸ್ ಹಂತಕ ಬೆತ್ತನಗೆರೆ ಶ್ರೀನಿವಾಸ್, ಆತನ ಅಕ್ಕನ ಗಂಡ ಯಡಾಳು ದೇವಿ, ಮಚ್ಚನ ಹಂತಕ ಕಡಬಗೆರೆಯ ಪಾಯ್ಸನ್ ರಾಮ, ಡಾಬಾ ಸೀನ ಮುಂತಾದ ಕಟ್ಟಾ ಕ್ರಿಮಿನಲ್‌ಗಳ ಹಿಂಡೇ ಜಮೆಯಾಯಿತು. ಜೆಡಿಎಸ್ ಹಂತಕರ ಪಡೆಗೆ ಮಂತ್ರಿ ಮಗ ಗೌರಿಶಂಕರನೇ ಅಧಿಪತಿ!

ಇತ್ತ ಕಾಮಾಕ್ಷಿಪಾಳ್ಯದಲ್ಲಿ ಮಚ್ಚನ ಅಳಿದುಳಿದ ಸಹಚರರೆಲ್ಲ ಜಮೆಯಾದರು. ಹಂಡೆಕುಮಾರ ಸುಂಕದಕಟ್ಟೆಯಲ್ಲಿ ಅವಿತಿದ್ದರೆ, ಕಲಗಚ್ಚು ಸೀನ ಪಟ್ಟೇಗಾರ್ ಪಾಳ್ಯದಲ್ಲೊಂದು ಬಾಡಿಗೆ ಮನೆ ಹಿಡಿದ. ಗೋಪಾಲಯ್ಯನ ಮನೆ ಪಕ್ಕದಲ್ಲೇ ಯದುಗಿರಿಯ ಮನೆಯಿದೆ. ಬಲರಾಮ ಕೂಡ ಇದೇ ಕಾಮಾಕ್ಷಿಪಾಳ್ಯದವನು. ಒಂದಾನೊಂದು ಕಾಲಕ್ಕೆ ಗೋಪಾಲಯ್ಯನ ಜೊತೆಗಿದ್ದವರೇ. ಅವರಿಬ್ಬರೂ ಇದ್ದಕ್ಕಿದ್ದಂತೆ ಭೂಗತರಾಗಿ ಹುಲಿಯೂರು ದುರ್ಗದ ಗಡಿಯ ಮಾರ್ಕೋನಹಳ್ಳಿ ಡ್ಯಾಮ್ ಪಾಸಲೆಯ ಕಾಡು ಹೊಕ್ಕಿ ಕೂತರು. ಯದುಗಿರಿ-ಬಲರಾಮರಿಗೆ ಗೋಪಾಲಯ್ಯ ಯಾವತ್ತು ಬಂದ? ಎಲ್ಲಿಗೆ ಹೋದ ಇತ್ಯಾದಿ ಮಾಹಿತಿಗಳನ್ನು ಗೋಪಾಲಯ್ಯನ ಮನೆ ಎದುರೇ ಗೋಲಿ ಆಡಿಕೊಂಡಿರುತ್ತಿದ್ದ ಹುಡುಗರು ರವಾನಿಸುತ್ತಿದ್ದರು. ಅಗತ್ಯ ಬಿದ್ದರೆ ಕಾಮಾಕ್ಷಿಪಾಳ್ಯದಲ್ಲೇ ಅಟ್ಯಾಕ್ ಮಾಡಲು ಹಂಡೆ ಕುಮಾರ ಮತ್ತು ಕಲಗಚ್ಚು ಸೀನ ಅಣಿಯಾಗಿದ್ದರು. ಕೊರಂಗು ಶಿಷ್ಯ ಪೆದ್ದಗುಂಡ ಕೂಡ ಇದೇ ಉದ್ದೇಶ ಹೊತ್ತು ಕಮಲಾನಗರದಲ್ಲಿ ಅವಿತು ಕೂತಿದ್ದ. ಯಾವ ಗಳಿಗೆಯಲ್ಲಾದರೂ ದಾಳಿ ನಡೆಸುವಷ್ಟು ಸಿದ್ಧತೆಯಲ್ಲಿತ್ತು ಮಚ್ಚನ ಪಡೆ.



ಗೋಪಾಲಯ್ಯ

ಇಷ್ಟೆಲ್ಲವನ್ನೂ ಚಿತ್ರದುರ್ಗದ ಜೈಲಲ್ಲಿ ಕೂತು ಕೋತಿರಾಮ ನಿಯಂತ್ರಿಸುತ್ತಿದ್ದರೆ ಅದಕ್ಕೆ ಬೇಕಾದ ಸರಂಜಾಮುಗಳನ್ನೆಲ್ಲ ಯದುಗಿರಿ-ಬಲರಾಮರ ಗ್ಯಾಂಗ್ ಒದಗಿಸುತ್ತಿತ್ತು. ಅದೇನಾಯಿತೋ; ಮಚ್ಚನ ಸಹಚರರೆಲ್ಲ ಕಾಮಾಕ್ಷಿಪಾಳ್ಯದ ಆಸುಪಾಸಿನಲ್ಲಿ ಮನೆ ಮಾಡಿಕೊಂಡಿದ್ದಾರೆಂಬ ಮಾಹಿತಿ ಹೇಗೋ ಗೋಪಾಲಯ್ಯನ ಕಿವಿ ಮುಟ್ಟಿದೆ. ಆದಕ್ಕೆ ಗೋಪಾಲಯ್ಯ ಬಳಸಿಕೊಂಡದ್ದು ಚೆನ್ನಿಗಪ್ಪನ ಮಗ ಗೌರಿಶಂಕರನನ್ನು.



ಪೆದ್ದಗುಂಡ

ಗೌರಿಶಂಕ್ರ ಎಸಿಪಿ ಕುಮಾರಸ್ವಾಮಿಯವರಿಗೆ ದಬಾಯಿಸಿದ. ಇತ್ತ ತುಮಕೂರು ಎಸ್ಪಿ ಹರಿಶೇಖರನ್‌ಗೂ ಫೋನಿನ ಮೇಲೆ ಫೋನ್ ಹೊಡೆದ. ಚಂದ್ರಲೇಔಟ್ ಇನ್ಸ್‌ಪೆಕ್ಟರ್ ಓಂಕಾರಯ್ಯ ಹಂಡೆ ಕುಮಾರನನ್ನು ಹಿಡಿದು ಜೈಲಿಗೆ ದಬ್ಬಿದ್ದು ಗೊತ್ತಾದದ್ದೇ ಕಲಗಚ್ಚು ಸೀನ ಪಟ್ಟೇಗಾರ್ ಪಾಳ್ಯದ ತನ್ನ ಅಡಗುದಾಣದಿಂದ ಹೊರಬಿದ್ದು ತನ್ನ ಹುಟ್ಟೂರು ಕುಣಿಗಲ್‌ಗೆ ಪರಾರಿಯಾದ. ಯಾವತ್ತು ಕಲಗಚ್ಚು ಸೀನ ಕುಣಿಗಲ್ಲಿಗೆ ಬಂದಿದ್ದಾನೆಂಬುದು ಕುಣಿಗಲ್ ಪೊಲೀಸರಿಗೆ ಗೊತ್ತಾಯಿತೋ ಅವರೆಲ್ಲ ಗೋಪಾಲಯ್ಯನನ್ನು ಮುಗಿಸಲೆಂದೇ ಬಂದಿದ್ದಾನೆಂದು ಲೆಕ್ಕ ಹಾಕಿಬಿಟ್ಟರು. ಕುಣಿಗಲ್-ಯಡಿಯೂರು ಮಧ್ಯೆ ಹಾಲಪ್ಪನ ಗುಡ್ಡದ ಬಳಿ ಗೋಪಾಲಯ್ಯನಿಗೊಂದು ಫಾರ್ಮ್ ಹೌಸ್ ಇತ್ತೆಂದಾಗಲಿ, ಅಲ್ಲಿ ಗೋಪಾಲಯ್ಯ ತಂಗುತ್ತಾನೆಂದಾಗಲಿ ಮಚ್ಚನ ಸಹಚರರಿಗೆ ಗೊತ್ತೇ ಇರಲಿಲ್ಲ. ಆದರೆ ಮಂತ್ರಿ ಮಗ ಗೌರಿಶಂಕ್ರ ಫೋನ್ ಮಾಡೀ ಮಾಡಿ ತಲೆತಿನ್ನುತ್ತಿದ್ದನಲ್ಲ; ಜುಲೈ ಐದರಂದು ಕುಣಿಗಲ್ ಸಮೀಪದ ಅಂಚೆಪಾಳ್ಯದಲ್ಲಿ ನಿಂತು ಟೀ ಕುಡಿಯುತ್ತಿದ್ದ ಕಲಗಚ್ಚು ಸೀನ ಮತ್ತು ಆತನ ಸಹಚರರನ್ನು ಕುಣಿಗಲ್ ಎಸ್ಸೈ ಬಾಳೇಗೌಡ ಸುತ್ತುವರಿದು ಲಾಕಪ್ಪಿಗೆ ದಬ್ಬಿದರು. ಸದ್ಯ ಕಲಗಚ್ಚು ಸೀನನ ಇಡೀ ಗ್ಯಾಂಗ್ ಜೈಲು ಸೇರಿದೆ. ಬಹುಶಃ ಹಂತಕ ಗೋಪಾಲಯ್ಯ ವಿಜಯದ ನಗೆ ನಕ್ಕಿರಬೇಕು. ಆತನ ಬೆನ್ನಿಗೆ ಮಂತ್ರಿ ಮಗ ಗೌರಿಶಂಕರನೇ ನಿಂತಿರುವಾಗ, ರಕ್ಷಣೆಗೆ ಹಿಂಡುಗಟ್ಟಲೇ ರೌಡಿಗಳೂ, ಗಾಡಿ ತುಂಬ ಮಾರಕಾಸ್ತ್ರಗಳೂ ಇರುವಾಗ ಯಾರು ತಾನೇ ಏನು ಮಾಡಲು ಸಾಧ್ಯ? ಜೊತೆಗೆ ಬೆತ್ತನಗೆರೆ ಜೋಡಿ ಕೊಲೆಯ ಹಂತಕ ಶ್ರೀನಿವಾಸ ಮತ್ತು ಆತನ ಭಾವ ಯಡಾಳು ದೇವಿ ಕೂಡ ಗೋಪಾಲಯ್ಯನ ಬೆನ್ನಿಗೆ ನಿಂತಿದ್ದಾರೆ. ಸದ್ಯ ಇಂಥ ಜೆಡಿಎಸ್ ಹಂತಕರ ಪಡೆಗೆ ಗೌರಿಶಂಕರನೇ ನಾಯಕ! ಇದಕ್ಕಿಂತ ದುರಂತಬೇಕೆ?



...ರಾಜ್ಯ ಬಿಜೆಪಿಗಳು ನಾಟಕ. ...ನಾಚಿಕೆ, ಮರ್ಯಾದೆ ಮೂರೂ ಬಿಟ್ಟು ...ಂತಿದ್ದಾರೆ. ಅವರದೇ ಪಾರ್ಟಿಯ ಶಾಸಕ ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ...ಲ್ಲರೆದಿರೇ,

"ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಿಗಪ್ಪನ ಮೂಲಕ 150 ಕೋಟಿ ಕಲೆಕ್ಟ್ ಮಾಡಿದ್ದಾರೆ" ಎಂದಿದ್ದರೂ, ತಾನು ಹಾಗೆಂದಿದ್ದು ನಿಜ ಅಂತ ಜನಾರ್ದನ ರೆಡ್ಡಿ ಪದೇ ಪದೇ ರಿಪೀಟ್ ಮಾಡುತ್ತಿದ್ದರೂ...

"ಇಲ್ಲಾ ಅವರು ಹೇಳಿರೋದು ಬೇರೆಯವರ ಬಗ್ಗೆ ಇದೆಲ್ಲಾ ಮೀಡಿಯಾದವರು ತಿರುಚಿದ ಸುದ್ದಿ ಅಷ್ಟೇ" ಎನ್ನುತ್ತಿದ್ದಾರೆ ಬಿಜೆಪಿಗಳು. ಮೂರೂ ಬಿಟ್ಟೋರು ಊರಿಗೇ ದೊಡ್ಡೋರು ಎಂಬ ಮಾತಂತೂ ಈ ಬಿಜೆಪಿಗಳಿಗೆ ಹೇಳಿ ಮಾಡಿಸಿದಂತಿದೆ.

ಮತ್ತೊಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿ 'ಜನಾರ್ದನ ರೆಡ್ಡಿ ಮೇಲೆ ಮಾನಹಾನಿ ಕೇಸ್ ಹಾಕ್ತೀನಿ' ಎಂದು ಅರ್ಭಟಿಸುತ್ತಿದ್ದವರು ಈಗ ಏಕ್‌ದಂ ಸೈಲೆಂಟಾಗಿ ಬಿಟ್ಟಿದ್ದಾರೆ!

"ಕೇಸ್ ಹಾಕಲಿ ನೋಡೋಣ, ನನ್ನ ಹತ್ರ ಇರೋ ಸಾಕ್ಷಿ ಕೋರ್ಟಲ್ಲಿ ತೋರಿಸ್ತೀನಿ" ಅಂತಾ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮತ್ತೆ ಹೇಳಿರುವುದರಿಂದ ಅದು ಕುಮಾರಸ್ವಾಮಿಯ ಮೀಟರ್ ಆಫ್ ಮಾಡಿಸಿದೆ ಎಂಬ ಮಾತು ಕೇಳಿಬರುತ್ತಿದೆ.

ಬಹುಶಃ ಕುಮಾರಸ್ವಾಮಿಯಂತ ದುರ್ಬಲ ಮುಖ್ಯಮಂತ್ರಿಯನ್ನು ಕರ್ನಾಟಕದ ಜನತೆ ಕಂಡೇ ಇರಲಿಲ್ಲವೇನೋ.

ಖೇಣಿಯಂತ ಒಬ್ಬ ರಸ್ತೆ ಕಂಟ್ರಾಕ್ಟರ್ ನಡು ಬೀದಿಯಲ್ಲಿ ನಿಂತು 'ರಾಜ್ಯದ ಮುಖ್ಯಮಂತ್ರಿಗೇ ಸವಾಲೆಸೆದಿದ್ದ. ಈಗ ಕೋ-ಜಾ ಸರ್ಕಾರದ ಪಾರ್ಟ್‌ನರ್ ಪಕ್ಷವಾದ ಬಿಜೆಪಿಯ ಶಾಸಕನೇ ಪ್ರೆಸ್‌ಮೀಟ್ ನಡೆಸಿ 'ಸಿಎಂ ಲಂಚಕೋರ' ಎಂದು ಹೇಳಿ ದಕ್ಕಿಸಿಕೊಳ್ಳುತ್ತಾನೆಂದರೆ.....!

ದೊಡ್ಡ ಗೌಡರ ಲಂಚದ ಕಾಲುವೆ

ಕಾಂಗ್ರೆಸ್ ಜೊತೆ ಡೈವೋರ್ಸ್ ಮಾಡಿಕೊಂಡು ಚೆಡ್ಡಿಗಳ ಜೊತೆ ಕೂಡಿಕೆ ಮಾಡಿಕೊಂಡಿರುವ ಗೌಡರ ಗೌಡ ದೇವೇಗೌಡರಿಗೆ ಈಗ ಅರ್ಜೆಂಟಾಗಿ ಬೇಕಿರುವುದು ದುಡ್ಡು-ದುಡ್ಡು ಬರೀ ದುಡ್ಡು ಮಾತ್ರ.


ಚನ್ನಿಗಪ್ಪ

ಜಾತ್ಯತೀತ ದಳವೆಂಬ ಬರಡು ಹೊಲಕ್ಕೆ ಭರ್ತಿ ನೀರಾವರಿ ವ್ಯವಸ್ಥೆ ಕಲ್ಪಿಸಿ ಮತ್ತೊಂದು ಅವಧಿಗೆ ಅಧಿಕಾರದ ಬೆಳೆ ತೆಗೆಯಲು ಗೌಡರ ಕುಟುಂಬಕ್ಕೀಗ ರಾಶಿ ರಾಶಿ ಹಣ ಬೇಕಿದೆ. ಹಾಗಾಗಿ ವರ್ಗಾ, ಗುತ್ತಿಗೆ, ಹೊಸ ಪ್ರಾಜೆಕ್ಟುಗಳೆಂಬ ಡೀಲುಗಳ ಸುರಿ ಮಳೆಯಾಗುತ್ತಿದೆ ಕೋ-ಜಾ ಸರ್ಕಾರದಲ್ಲಿ.



ಈ ಬಾರಿಯ ವರ್ಗಾವಣೆ ಸೀಜನ್‌ನಲ್ಲೇ ಆರೋಗ್ಯ, ಸಾರಿಗೆ, ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಪೈಕಿ ಶೇ. 50 ಕ್ಕಿಂತಾ ಹೆಚ್ಚು ವರ್ಗಾವಣೆಗಳಾಗಿವೆ. ಸಾರಿಗೆ ಆಯುಕ್ತರಾಗಿ ರಿಯಲ್ ಎಸ್ಟೇಟ್ ಪ್ರವೀಣ ಪೊಲೀಸ್ ನಾರಾಯಣಗೌಡನನ್ನು ತಂದು ಕೂರಿಸಲಾಗಿದೆ. ಆದರೆ ಇವೆಲ್ಲಾ ಉಪಕಾಲುವೆಗಳು ಮಾತ್ರ. ದೊಡ್ಡ ಮೊತ್ತದ ಹಣ ಹರಿದು ಬರಬೇಕೆಂದರೆ ದೊಡ್ಡ ದೊಡ್ಡ ದಂಧೆಯವರ ಕುತ್ತಿಗೆ ಹಿಸುಕಬೇಕು ಎಂಬ ಫಾರ್ಮುಲಾ ಸಿದ್ಧಪಡಿಸಿಕೊಂಡ ಗೌಡರ ಕುಟುಂಬ ನಂತರ ಕಣ್ಣು ಹಾಕಿದ್ದೇ ಗಣಿಗಾರಿಕೆ ದಂಧೆಯ ಕುಳಗಳ ಮೇಲೆ. ಬಾಯಿಬಡುಕ ಚನ್ನಿಗಪ್ಪನನ್ನು ಅರಣ್ಯ ಮಂತ್ರಿ ಮಾಡಿ 'ಛೂ' ಎಂದೇಟಿಗೆ ಸಚಿವರ ಸವಾರಿ ಕನಕಪುರ ಹಾಗೂ ಬಳ್ಳಾರಿಯತ್ತ ಹೊರಟಿತ್ತು, ಕನಕಪುರಕ್ಕೆ ಮೊದಲು ಭೇಟಿಯಿತ್ತ ಚನ್ನಿಗಪ್ಪ ಪುಂಡ ಡಿ.ಕೆ ಬ್ರದರ್ಸ್ ಪಾಳೆಯಪಟ್ಟಿಗೆ ನುಗ್ಗಿ 'ಅಕ್ರಮ ಗಣಿಗಾರಿಕೆ' ನೆಪದಲ್ಲಿ ಎಲ್ಲವನ್ನೂ ಬಂದ್ ಮಾಡಿಸಿ ಬಂದಿದ್ದರು. ಕನಕಪುರದ ಕಲ್ಲುಗಣಿ ಮಾಲೀಕರು ಹಾಗೂ ಡಿಕೆ 5 ಕೋಟಿ ಭಕ್ಷೀಸಿನ ಆಮಿಷ ಒಡ್ಡಿದರೂ ಚನ್ನಿಗಪ್ಪ 'ಒಲ್ಲೆ' ಎಂದಿದ್ದರು. ದುಡ್ಡು ಕಾನೂನಿಗಿಂತಾ ಡಿಕೆಶಿ ನೆಟ್‌ವರ್ಕನ್ನು ಮುರಿದು ಹಾಕುವುದೇ ದೇವೇಗೌಡರ ಹಾಗೂ ಕುಮಾರಸ್ವಾಮಿ ಉದ್ದೇಶವಾಗಿತ್ತು.

ನಂತರ ಚನ್ನಿಗಪ್ಪನವರ ಸವಾರಿ ಹೊರಟಿದ್ದೆ ಬಳ್ಳಾರಿ ಮೈನ್ಸ್ ಏರಿಯಾಗೆ. ಬಳ್ಳಾರಿ ಜಿಲ್ಲೆಯಲ್ಲೀಗ ಲಾಡ್ ಬ್ರದರ್ಸ್, ವಹಾಬ್, ಬಲ್ಡೋಟಾ, ಮುನೀರ್, ರಾಮುಲು, ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಮುಂತಾದವರು ಕೋಟ್ಯಂತರ ವ್ಯವಹಾರದ ಕಬ್ಬಿಣದ ಅದಿರು ರಫ್ತಿನ ಉದ್ಯಮ ಕಟ್ಟಿಕೊಂಡಿದ್ದಾರೆ. ಹಳೆ ಕಬ್ಬಿಣ ಕಳ್ಳರಾದ ಎಂ.ವೈ. ಘೋರ್ಪಡೆ, ಚಾರುಚಂದ್ರ, ಪಾರ್ವತಮ್ಮ ತರದವರೂ ನೆಲ ಬಗೆಯುತ್ತಿದ್ದಾರೆ.

ಇವರಲ್ಲಿ ಕೆಲವರು ಬಿಜೆಪಿಯವರಾದರೆ ಉಳಿದವರು ಕಾಂಗ್ರೆಸ್ ಪಾರ್ಟಿಯವರು. ಜೆಡಿಎಸ್‌ನವನೆಂದು ಹೇಳಿಕೊಂಡು ಇದೇ ಅದಿರು ಲಾಬಿಯನ್ನು ನಿಯಂತ್ರಿಸುವವನೊಬ್ಬ ಹುಡುಕಿದರೂ ಇರಲಿಲ್ಲ. ನಂತರ ಬಳ್ಳಾರಿ ಬಿಜೆಪಿಯ ಕಿಂಗ್‌ಪಿನ್ ಕರುಣಾಕರ ರೆಡ್ಡಿಯ ಕೈಗೊಂಬೆ ಶ್ರೀರಾಮುಲು ಮಂತ್ರಿಯಾದ ಮೇಲಂತೂ ಇದೇ ಮೈನಿಂಗ್ ಉದ್ಯಮ ಪರೋಕ್ಷವಾಗಿ ಬಿಜೆಪಿಗಳ ಕಂಟ್ರೋಲಿಗೆ ಹೋದಂತಾಗಿತ್ತು. ಎಂ.ಪಿ. ಪ್ರಕಾಶ್ ಇಷ್ಟು ದಿನ ಮಂತ್ರಿಯಾಗದಂತೆ ದೇವೇಗೌಡರಿಗೆ ಲಗಾಮು ಹಾಕಿದ್ದೂ ಇದೇ ಬಿಜೆಪಿಗಳ ಮೈನಿಂಗ್ ಲಾಬಿ ಎಂಬ ಮಾತೂ ಇದೆ. ಏಕೆಂದರೆ ಪ್ರಕಾಶ್ ಮಂತ್ರಿಯಾದರೆ ಬಳ್ಳಾರಿ ಜಿಲ್ಲೆಗೂ ಅವರೇ ಉಸ್ತುವಾರಿ ಮಂತ್ರಿಯಾಗುವುದರಿಂದ ಶ್ರೀರಾಮುಲು ಪ್ರಭಾವ ಕಡಿಮೆಯಾಗಿ ಅದು ರೆಡ್ಡಿಗಳ ದಂಧೆಗೂ ಪೆಟ್ಟು ಕೊಡಬಹುದೆಂಬ ಆತಂಕ ಅವರಿಗಿತ್ತು, ಆದರೆ ಎಂ.ಪಿ. ಪ್ರಕಾಶ್‌ಗೆ ಪರಿಶುದ್ಧ ರಾಜಕೀಯ ಮಾಡಬೇಕೆಂಬ ಹಟ ಏನೂ ಇಲ್ಲ ಎಂಬುದು ಇಡೀ ಲೋಕಕ್ಕೇ ಗೊತ್ತಿರುವ ಸಂಗತಿ. ಪ್ರಕಾಶ್ ಕಾಂಗ್ರೆಸ್‌ನವರಿಗಿಂತಾ ಕಡಿಮೆ ಪರ್ಸೆಂಟೇಜಿಗೆ ವ್ಯವಹಾರ ಕುದುರಿಸಿದರೆ ಅವರ ಸುಪುತ್ರ ಎಂ.ಪಿ. ರವಿ ಬೇನಾಮಿಯಾಗಿ ಅದಿರು ಕಳ್ಳತನದ ದಂಧೆ ನಡೆಸುತ್ತಿದ್ದಾನೆ.


ಎಂ.ಪಿ.ರವಿ

ಚನ್ನಿಗಪ್ಪ ಅರಣ್ಯ ಮಂತ್ರಿಯಾದ ಮೂರೇ ದಿನದಲ್ಲಿ ಗಣಿ ಲಾಬಿಯ ಇಚ್ಛೆಯಂತೆ ಅರಣ್ಯ ಇಲಾಖೆಯ ಕೆಲ ಪ್ರಮುಖ ಅಧಿಕಾರಿಗಳಾಗಿದ್ದ ಲಕ್ಷ್ಮಿಕಾಂತ್ ರಾಮಮೂರ್ತಿ ಮತ್ತಿತರರ ವರ್ಗಾ ಆಗಿತ್ತು, ಅವರ ಬೆನ್ನಿಗೆ ಚನ್ನಿಗಪ್ಪ ಸ್ವತಃ ಬಳ್ಳಾರಿಗೆ ಹೋಗಿ ಸಂಡೂರು, ಹೊಸಪೇಟೆಯ ಮೈನಿಂಗ್ ಏರಿಯಾಗಳಲ್ಲೆಲ್ಲಾ ಓಡಾಡಿ ಬಂದರು. ದಿನಗಟ್ಟಲೆ ಬಾಗಿಲು ಹಾಕಿಕೊಂಡು ಫೈಲ್ ಸ್ಟಡಿ ಮಾಡಿದರು. ಅಕ್ರಮದಲ್ಲಿ ನಿರತರಾಗಿದ್ದ 14 ಜನ ಸಸ್ಪೆಂಡ್ ಅಂದರು. ಆದರೆ ಯಾವನೂ ಸಸ್ಪೆಂಡಾಗಲಿಲ್ಲ.

ಅಂತಾ ಚನ್ನಿಗಪ್ಪ ಬಳ್ಳಾರಿಗೆ ಹೋಗಿ ಏನು ಕಡಿದು ಬಂದರು ಎಂಬುದು ಈಗ ಬಯಲಾಗಿದೆ. ಆ ಭಾಗದ ಎಂಎಲ್‌ಸಿ ಜನಾರ್ದನ ರೆಡ್ಡಿ "ಚನ್ನಿಗಪ್ಪ ಮೈನ್ಸ್‌ನವರಿಂದ 150 ಕೋಟಿ ಹಣ ಕಿತ್ತು ಮುಖ್ಯಮಂತ್ರಿಗೆ ಕೊಟ್ಟಿದ್ದಾರೆಂದು" ಹೇಳುತ್ತಿದ್ದಾನೆ.

ಇಂತಾದ್ದೊಂದು ಅಕ್ರಮ ಡೀಲ್ ನಡೆದಿರುವುದೇ ನಿಜವಾದರೆ ಅದರಲ್ಲಿ ಕುಮಾರಸ್ವಾಮಿ, ಚನ್ನಿಗಪ್ಪ, ಎಂ.ಪಿ. ಪ್ರಕಾಶ್ ಕೈ ಇರಲೇಬೇಕು ತಾನೆ?

ಇಲ್ಲಾ ಅಂತಾದರೆ ಜನಾರ್ದನ್ ರೆಡ್ಡಿ ಮೇಲೆ ಮಾನಹಾನಿ ಕೇಸ್ ಹಾಕಲು ಕುಮಾರಸ್ವಾಮಿ ರೆಡಿಯಿಲ್ಲ ಏಕೆ? ■

ಅದಿರಿನ ದುಡ್ಡು-ಕುಮಾರಸ್ವಾಮಿಗೆ ಭಯ!

"ಬೇಕಂದ್ರೆ ನಾನೇ ಸಿಎಂ ಆಗ್ತೀನಿ"

ಇಂತಾದೊಂದು ಡೈಲಾಗು ಆಗಾಗ್ಗೆ ಕೇಳಿಬರುವುದು ಜನಾರ್ದನ ರೆಡ್ಡಿ ಆಪ್ತ ವಲಯದಲ್ಲಿ. ಈ ಡೈಲಾಗ್ ಕಿಂಗ್ ಬೇರೆ ಯಾರೂ ಅಲ್ಲ, ಸ್ವತಃ ಶಾಸಕ ಜನಾರ್ದನ ರೆಡ್ಡಿಯೇ.

ಮೈನ್ಸ್ ದುಡ್ಡಿನಿಂದ ಹೊರಡುವ ಪೊಗರಿನ ಮಾತಿದು ಎಂಬುದರಲ್ಲಿ ಸಂಶಯವಿಲ್ಲ, ಆದರೆ ಕರ್ನಾಟಕ ರಾಜಕೀಯ ನಕ್ಷೆ ಬದಲಿಸಬಲ್ಲಷ್ಟು ತಾಕತ್ತಿದೆಯಾ ಈ ಮೈನ್ಸ್ ಲಾಬಿಗೆ ಎಂದು ನೋಡಲು ಹೊರಟರೆ 'ಖಂಡಿತಾ ಅಸಾಧ್ಯವಲ್ಲ' ಎನಿಸುವಂತಿದೆ.

ಈಗ ಅಕ್ರಮವೊ ಸಕ್ರಮವೊ ಒಟ್ಟನಲ್ಲಿ ಬಳ್ಳಾರಿ, ಹೊಸಪೇಟೆ ಹಾಗೂ ಸಂಡೂರು ಏರಿಯಾಗಳಿಂದ ಪ್ರತಿದಿನ 1 ಲಕ್ಷ ಟನ್ ಅದಿರು ಸಾಗಾಣಿಕೆಯಾಗುತ್ತಿದೆ. ಇದರ ಬೆಲೆ ಕಡಿಮೆ ಎಂದರೂ 25 ಕೋಟಿ ಇದೆ. ದಿನಕ್ಕಿಷ್ಟಾದರೆ ಇನ್ನು ತಿಂಗಳಿಗೆಷ್ಟಾಗಬಹುದು ಯೋಚಿಸಿ ನೋಡಿ. ಈ ರೀತಿ ಬೆಟ್ಟದಷ್ಟು ದುಡ್ಡಿಟ್ಟುಕೊಂಡಿರುವುದರ ಧಿಮಾಕಿನಿಂದಲೇ ಜನಾರ್ದನ ರೆಡ್ಡಿ ಇವತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯನ್ನಾಗಲಿ, ... ಕೇರ್ ಮಾಡುತ್ತಿಲ್ಲ. ಬಳ್ಳಾರಿಯ ... ಅವರ ಇಚ್ಛೆ ಹದಿನೈದು ವರ್ಷಗಳ ಹಿಂದೆ ಬರಿಗೈ ದಾಸನಾಗಿದ್ದ ಜನಾರ್ದನ ರೆಡ್ಡಿ ಇನ್ನೋಬೆಲ್ ಇಂಡಿಯಾ ಎಂಬ ತಗಡು ಕಂಪನಿ ... ಕೇಸುಗಳೂ ಆಗಿದ್ದವು. ನಂತರ ...

ಪತ್ರಿಕೆಗಳು ಬರೆದಂತೆ ಬೆದರಿಸಲು ತನ್ನ ಹತ್ತಿರವೂ ಒಂದು ಪತ್ರಿಕಾ ಅಸ್ತ್ರವಿರಲಿ ಎಂಬುದೇ ರೆಡ್ಡಿಯ ಯೋಚನೆಯಾಗಿತ್ತು, ಬಳ್ಳಾರಿಯ ಮಂಡ್ಲೂರ್ ಫ್ಯಾಮಿಲಿ, ದಿವಾಕರ ಬಾಬುರನ್ನು ಮೂಲೆಗುಂಪು ಮಾಡಿ ಈ ರೆಡ್ಡಿಗಳು ಹೇಗೆ ಬೆಳೆದರೆಂದರೆ ಜನಾರ್ದನ ರೆಡ್ಡಿ ಎಂಎಲ್‌ಸಿಯಾದರೆ, ಕರುಣಾಕರ ರೆಡ್ಡಿ ಎಂಪಿ ಆದ. ಇನ್ನೊಬ್ಬ ಸೋದರ ಸೋಮಶೇಖರ ರೆಡ್ಡಿ ಬಳ್ಳಾರಿ ನಗರಸಭೆಗೆ ಅಧ್ಯಕ್ಷನಾಗಿದ್ದ.

ಇಷ್ಟೆಲ್ಲಾ ಆದದ್ದು ಅದಿರಿನ ಹಣದಿಂದ. ಮತ್ತೊಂದೆಡೆ ಲಾಡ್ ಬ್ರದರ್ಸ್ ರಾಜ್ಯ ರಾಜಕಾರಣದಲ್ಲಿ ಕಾಣಿಸಿಕೊಂಡು ಶಾಸಕರಾದರು. ಸ್ವತಃ ಎಂ.ಪಿ. ಪ್ರಕಾಶರಿಗೆ ಇವರ ಆರ್ಭಟದೆದಿರು ಉಸಿರೆತ್ತಲಾಗದ ಸ್ಥಿತಿ ಬಂತು. 2005 ರ ಸೆಪ್ಟೆಂಬರ್‌ನಲ್ಲೊಮ್ಮೆ ಯಡ್ಡಿ ಮುನಿಸಿಕೊಂಡು ... ವಿರುದ್ಧ ಬಂಡಾಯವೆದ್ದಾಗ ಶಾಸಕರನ್ನು ಹೋಲ್‌ಸೇಲಾಗಿ ... ಹೊಸ ಸರ್ಕಾರ ರಚಿಸಲು ಲಾಡ್ ಬ್ರದರ್ಸ್ ನೆರವಾದರು.

ಈಗ ...

ಕೇಸುಗಳನ್ನು ನಡೆಸುವ ಲಾಯರ್‌ಗಳೂ ದೂರದ ದೆಹಲಿ, ಚೆನ್ನೈಗಳಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಬಳ್ಳಾರಿಗೆ ಹೆಲಿಕಾಪ್ಟರುಗಳಲ್ಲಿ ಹಾರಿ ಬರುತ್ತಾರೆ. ಅಂತಾ ಜನಾರ್ದನ ರೆಡ್ಡಿ ಕುಮಾರಸ್ವಾಮಿ, ಚನ್ನಿಗಪ್ಪನ ವಿರುದ್ಧ 150 ಕೋಟಿ ಲಂಚ ನುಂಗಿದ ಆರೋಪ ಮಾಡಿ ಮೀಸೆ ತಿರುವಿಕೊಳ್ಳುತ್ತಿದ್ದರೆ ರಾಜ್ಯ ಬಿಜೆಪಿ ಲೀಡರ್ ಸದಾನಂದಗೌಡ, ಯಡ್ಡಿಗಳು ವಿಲವಿಲ ಒದ್ದಾಡಿಕೊಳ್ಳುತ್ತ 'ರೆಡ್ಡಿ ಹಾಗೆಂದಿಲ್ಲ, ಸೋಮವಾರ ಅವರ ಹತ್ತಿರ ಕ್ಷಮಾಪಣೆ ಕೇಳಿಸುತ್ತೇವೆ' ಎನ್ನುತ್ತಿದ್ದಾರೆ.

ಅವರ ಪ್ರಕಾರ ಯಾರೋ ಮಧ್ಯವರ್ತಿಗಳು ಈ ಹಣ ವಸೂಲಿ ಮಾಡಿದ್ದಾರಂತೆ. ಹೋಗಲಿ ಅದೇ ನಿಜ ಎಂದಾದರೆ ಅವರ್‍ಯಾರೆಂಬುದನ್ನು ಪತ್ತೆ ಮಾಡಬೇಕು ತಾನೆ? ಅಷ್ಟೇ ಅಲ್ಲ, ಅಷ್ಟು ದೊಡ್ಡ ಮೊತ್ತದ ಲಂಚ ಕೊಟ್ಟವರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆಂಬುದೂ ನಿಜ ಎಂದಾಗುತ್ತದೆ ತಾನೆ?


ಕೊನೆಯದಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ... ರಿಂದ ಜನಾರ್ದನ ರೆಡ್ಡಿಯ ಇನ್ನೋಬೆಲ್ ಚೀಟಿಂಗ್ ಕೇಸ ... ■

ಪತ್ರಕರ್ತರ ವಿರುದ್ಧ ಚೆಡ್ಡಿಗಳ ದಾಳಿ

ಕರಾವಳಿ ಪ್ರದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಪುನಿನಿತ್ಯ ಹಿಂಸಾಕೃತ್ಯಗಳಲ್ಲಿ ತೊಡಗಿರುವ ಚೆಡ್ಡಿಗಳು ಈಗ ಉಡುಪಿಯ ನಿಷ್ಠುರ ಪತ್ರಕರ್ತರ ಮೇಲೆ ಎಗರಿ ಬಿದ್ದಿದ್ದಾರೆ. ಇವರ ಹಿಂದಿರುವ ಉದ್ದೇಶ ಆರೋಗ್ಯ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ಎಂಬ ದುಷ್ಟನ ಮರಿದುಷ್ಟನಾದ ಡಾ. ಕಿರಣ್ ಆಚಾರ್ಯ ಎಂಬುವನನ್ನು ರಕ್ಷಿಸುವುದೇ ಆಗಿದೆ.

ಕರ್ತವ್ಯ ನಿರತರಾಗಿದ್ದ ಇಬ್ಬರು ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಕಿರಣ್‌ನ ಉದ್ಧಟತನ, ಆತನ ಕ್ರಿಯೆಯನ್ನು ಸಮರ್ಥಿಸಿಕೊಂಡ ಅಪ್ಪ ಆಚಾರ್ಯನ ಹುಂಬತನ.... ಇವರಿವರ ಪರವಾಗಿ ಉಡುಪಿಯ ಚೆಡ್ಡಿ ಚತುರರು ತೋಳೇರಿಸಿ ತಮಗಾಗದ, ತಮ್ಮ ಹಿಂದುತ್ವ ಸಿದ್ಧಾಂತ ವನ್ನು ವಿರೋಧಿಸುವ ಪತ್ರಕರ್ತರನ್ನು ಮಟ್ಟಹಾಕಲು ಪ್ರಯತ್ನಿಸುತ್ತಿದ್ದಾರೆ.

ಇದೆಲ್ಲ ಪ್ರಾರಂಭವಾಗಿದ್ದು ಕಳೆದ ಜೂನ್ 29 ರಂದು. ಅವತ್ತು ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಚಂದ್ರಶೇಖರ್‌ರವರಿಗೆ ಗಾಯಗಳಾಗಿ ಕಸ್ತೂರಬಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಿದ್ದಾರೆ. ಇದರ ಬಗ್ಗೆ ಗೊತ್ತಾಗುತ್ತಿದ್ದಂತೆ 'ವಿಜಯ ಕಿರಣ' ಪತ್ರಿಕೆಯ ಛಾಯಾಗ್ರಾಹಕ ಉಮೇಶ್ ಮಾರಪಳ್ಳಿ ಮತ್ತು 'ಉಡುಪಿ ಚಾನೆಲ್'ನ ವಿಡಿಯೋಗ್ರಾಫರ್ ಸಜಿತ್ ಎಂಬುವವರು ಆಸ್ಪತ್ರೆಗೆ ಧಾವಿಸಿದ್ದಾರೆ. ಅಲ್ಲಿ ಪೊಲೀಸರ ಸಮ್ಮುಖದಲ್ಲೇ ಗಾಯಗೊಂಡಿದ್ದ ಚಂದ್ರಶೇಖರ್‌ರವರ ಫೋಟೋ/ವಿಡಿಯೋ ತೆಗೆದಿದ್ದಾರೆ. ಅದೇ ಹೊತ್ತಿಗೆ ಅಲ್ಲಿಗೆ ಬಂದ ತೀವ್ರ ನಿಗಾ ಘಟಕದ ಮುಖ್ಯಸ್ಥ ಡಾ. ಕಿರಣ್ ಆಚಾರ್ಯ ಪತ್ರಕರ್ತರನ್ನು ಕಂಡು ಹೌಹಾರಿದ್ದಾರೆ. "ಇಲ್ಲಿ ನಿಮಗೇನು ಕೆಲಸ" ಎಂದು ದಬಾಯಿಸಿ ಅವರಿಬ್ಬರ ಕ್ಯಾಮರಾಗಳನ್ನು ಕಿತ್ತುಕೊಂಡಿದ್ದಾರೆ.



. ಆದಿ ಉಡುಪಿ ಪ್ರಕರಣವನ್ನು ವಿರೋಧಿಸಿ ನಡೆದ ಬೃಹತ್ ಸಭೆ

ಉಮೇಶರವರ ಕ್ಯಾಮರಾದ ರೋಲ್ ಅನ್ನು ಹೊರ ತೆಗೆದು, ಸಜಿತ್‌ರವರ ವಿಡಿಯೋ ಕ್ಯಾಮರಾವನ್ನು ಒಡೆದು ಹಾಕಿದ್ದಾರೆ. ಇದರ ಬಗ್ಗೆ ಪತ್ರಕರ್ತರು ಪ್ರತಿಭಟಿಸಿದಾಗ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರದೂಡಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ಕಿರಣ್ ಆಚಾರ್ಯ



ಆಸ್ಕರ್‌ಗೆ ದೂರು ಸಲ್ಲಿಸುತ್ತಿರುವ ಉಡುಪಿ ಪತ್ರಕರ್ತರು

ಹೀಗೆ ವರ್ತಿಸಿರುವುದಕ್ಕೆ ಆತ ಸಚಿವ ವಿ.ಎಸ್. ಆಚಾರ್ಯರ ಪುತ್ರ ಎಂಬ ಧಿಮಾಕೇ ಕಾರಣ. ಸಹಜ ವಾಗಿಯೇ ಪತ್ರಕರ್ತರ ಮೇಲಾದ ಹಲ್ಲೆಯನ್ನು ಉಡುಪಿಯ ಪ್ರೆಸ್‌ಕ್ಲಬ್ ಟೀಕಿಸಿದೆ; ಕಿರಣ್ ಕ್ಷಮೆ ಯಾಚಿಸಬೇಕೆಂದು ತಾಕೀತು ಮಾಡಿದೆ.

ಮೊದಲೇ ಆದಿ ಉಡುಪಿ ಪ್ರಕರಣದಲ್ಲಿ ಹಸನಬ್ಬ-ಹಜನಬ್ಬರ ಚಿತ್ರ ತೆಗೆದು ಚೆಡ್ಡಿಗಳನ್ನೇ ಬೆತ್ತಲುಗೊಳಿಸಿದ್ದ ಉಮೇಶ್ ಮಾರಪಳ್ಳಿಯ ವಿರುದ್ಧ ಚೆಡ್ಡಿಗಳು ನಟಿಕೆ ಮುರಿಯುತ್ತಿದ್ದರು. ಅಂತಹ ಮಾರಪಳ್ಳಿಯ ಮುಂದೆ ಜನಿವಾರಿ ಕಿರಣ್ ಆಚಾರ್ಯ ಕ್ಷಮೆ ಕೇಳುವುದಾದರೂ ಹೇಗೆ? ಆದ್ದರಿಂದ ಉಮೇಶ್ ವಿರುದ್ಧ ಬೊಬ್ಬೆ ಹೊಡೆ ಯಲಾರಂಭಿಸಿದರು. ಅಷ್ಟು ಸಾಲದೆಂಬಂತೆ ಉಮೇಶ್ ಮತ್ತು ಸಜಿತ್ ಪರ ನಿಂತ ಎಲ್ಲಾ ಪತ್ರ ಕರ್ತರ ತೇಜೋವಧೆಗೆ ಮುಂದಾದರು.



ಉಮೇಶ್ ಮಾರಪಳ್ಳಿ ಮತ್ತು ಸಜಿತ್

ಆದರೆ ಅವರ ಈ ಅರಚಾಟಗಳಿಗೆ ಸಾಕಷ್ಟು ಪ್ರಚಾರ ಸಿಗದಿದ್ದಾಗ ಇಂಟರ್ ನೆಟ್‌ನಲ್ಲಿ 'ಉಡುಪಿ ಪ್ರೆಸ್ ವಿಕ್ಟಿಮ್ಸ್' ಎಂಬ ಬ್ಲಾಗ್ ಶುರು ಮಾಡಿ ಅಲ್ಲಿ ಉಡುಪಿಯ ನಿಷ್ಠುರ ಪತ್ರಕರ್ತರ ಮೇಲೆ ಹರಿಹಾಯುತ್ತಿದ್ದಾರೆ. 'ಸತ್ಯಮೇವ ಜಯತೆ' ಎಂಬ ಅಡ್ಡಹೆಸರಿನಲ್ಲಿ ಶುರು ಮಾಡಿ ರುವ ಈ ಬ್ಲಾಗ್‌ನಲ್ಲಿ ಬರೀ ಅಸತ್ಯಗಳೇ ತುಂಬಿರುವುದು ಚೆಡ್ಡಿಗಳ ಪ್ರಾಮಾ ಣಿಕತೆಗೆ ಸಾಕ್ಷಿಯಾಗಿದೆ! ಉದಾಹರಣೆಗೆ ಗಾಯಾಳು ಚಂದ್ರಶೇಖರನ ಫೋಟೋ ತೆಗೆದಿದ್ದ ಪತ್ರಕರ್ತರು ಚೆಡ್ಡಿಗಳ ಕಣ್ಣಲ್ಲಿ 'ನಗ್ನ' ಫೋಟೋ ಹಿಡಿದ, 'ಪೋರ್ನೋ' ಪತ್ರಕರ್ತರಾಗಿದ್ದಾರೆ! 'ನಗ್ನ' ಫೋಟೋ ಬೇಕಿದ್ದರೆ ಇವರು ಆಸ್ಪತ್ರೆಗೆ ಹೋಗಿ ಗಾಯಾಳುವಿನ ಫೋಟೋ ಹಿಡಿಯ ಬೇಕಿಲ್ಲ ಎಂಬ ಕನಿಷ್ಠ ಜ್ಞಾನವೂ ಚೆಡ್ಡಿಗಳಿಗೆ ಇಲ್ಲದಂತಾಗಿದೆ.

ಈ ಚೆಡ್ಡಿಗಳ ಅಸಹ್ಯ ಅರಚುವಿಕೆ ಯಾವ ಮಟ್ಟ ದ್ದೆಂದರೆ ಆದಿ ಉಡುಪಿ ಪ್ರಕರಣದ ಬಗ್ಗೆ ಪ್ರತಿಭಟಿಸಿದ್ದ 'ಲಂಕೇಶ್' ವಾರಪತ್ರಿಕೆಯ ಶ್ರೀರಾಮ್ ದಿವಾಣ "ಬೆತ್ತಲೆ ಕೇಸ್ ತೆಗೆದುಕೊಳ್ಳುವ" ಅಪರಾಧಿಯಾಗುತ್ತಾರೆ. ಹಾಗೆಯೇ ವಿ.ಎಸ್. ಆಚಾರ್ಯರನ್ನು ಪತ್ರಿಕಾ ಗೋಷ್ಠಿ ಯಲ್ಲಿ "ನೀವೇನು ಮಾಹೆ ಸಂಸ್ಥೆಯ ಪ್ರಚಾರ ಕರ್ತರೆ?" ಎಂದು ಕೇಳಿದ್ದ ಟೈಮ್ಸ್ ಆಫ್ ಇಂಡಿಯಾದ ವರದಿಗಾರ ಮೋಹನ್‌ಚಂದ್ರನ್ ನಂಬಿಯಾರ್ ಕೊಲ್ಲೂರು ಮುಕಾಂಬಿಕೆ ದೇವ ಸ್ಥಾನದ "ಕಳ್ಳ"ರಾಗಿರುತ್ತಾರೆ. ಉಮೇಶ್ ಮತ್ತು ಸಜಿತ್ ಪರ ನಿಂತ ಇಂಡಿಯನ್ ಎಕ್ಸ್‌ಪ್ರೆಸ್‌ನ ದಿನೇಶ್ ಕಿನಿ "ಕಾಂಗ್ರೆಸ್ ಪಕ್ಷದ ಪುಡಾರಿ" ಆಗುತ್ತಾರೆ.

ಹೀಗೆ ತಮಗಾಗದ ಪತ್ರಕರ್ತರನ್ನು ಕಳ್ಳರು, ಪೋರ್ನೋ ಕಿಂಗ್‌ಗಳು ಎಂದೇ ಬಣ್ಣಿಸಿರುವ ಚೆಡ್ಡಿಗಳ ಪ್ರಕಾರ ಅಧಿಕ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಆದಿ ಉಡುಪಿ ಪ್ರಕರಣವನ್ನು ಪ್ರತಿಭಟಿಸಿ ದ್ದರ ಹಿಂದೆ "ಗಲ್ಫ್" ದುಡ್ಡಿತ್ತು, ಇವರು ಬೇನಾಮಿ ಹೆಸರಿನಲ್ಲಿ ಕಳುಹಿಸಿದ್ದ ಪತ್ರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಹಾಕಿ 'ದೈಜಿ ವರ್ಲ್ಡ್.ಕಾಮ್'ನ ಹಿಂದೆಯೂ "ಗಲ್ಫ್' ಹಣ ಇದೆ. ಈಟೀವಿಯ ರವಿ ರಾಜ್ ವಳಾಳಂಬೆ, 'ದಿ ಹಿಂದೂ'ವಿನ ಗಣೇಶ್ ಪ್ರಭು, ಉಡುಪಿ ಚಾನೆಲ್‌ನ ಎರಿಕ್ ಸಾಲ್ದಾನಾರವರೆಲ್ಲ ಒಂದೋ "ರೋಡ್ ರೋಮಿಯೋ"ಗಳು ಅಥವಾ "ಪೋರ್ನೋ" ರಾಜರು!

ಹೀಗೆ ಪ್ರಾಮಾಣಿಕ ಪತ್ರಕರ್ತರ ತೇಜೋವಧೆ ಮಾಡಿ ಅವರನ್ನು ಸುಮ್ಮನಾಗಿಸಲು ನಡೆದಿರುವ ಪ್ರಯತ್ನ ಗಳ ಹಿಂದೆ ಹಿಂದೂ ಪರಿವಾರ ಮತ್ತು ಆಚಾರ್ಯನ ಹಿಂಬಾಲಕರಿದ್ದಾರೆ ಎಂಬುದರಲ್ಲಿ ಯಾವುದೇ ಅನು ಮಾನವಿಲ್ಲ. ಇದೀಗ ಕಿರಣ್ ಆಚಾರ್ಯನೇ ಇಂಟರ್‌ನೆಟ್ ನಲ್ಲಿರುವ 'ಉಡುಪಿ ಪ್ರೆಸ್ ವಿಕ್ಟಿಮ್ಸ್' ಎಂಬ ಬ್ಲಾಗ್ ಬಗ್ಗೆ ಪುಟ್ಟ ಸ್ಟಿಕರ್‌ಗಳನ್ನು ಮಾಡಿಸಿ ವಿತರಿಸುತ್ತಿದ್ದಾನಂತೆ.

ವಿಪರ್ಯಾಸ ಯಾವುದೆಂದರೆ ಹೀಗೆ ಚೆಡ್ಡಿಗಳ ವಿಕೃತ ದಾಳಿಗೆ ಗುರಿಯಾಗಿರುವ ಉಡುಪಿಯ ಜಾತ್ಯತೀತ ಪತ್ರಕರ್ತರ ಬೆಂಬಲಕ್ಕೆ ಬೇರೆ ಪಕ್ಷದ ನಾಯಕರು ಬರುವುದಿರಲಿ, ಇತರೆ ಜಿಲ್ಲೆಗಳ ಪತ್ರ ಕರ್ತರೂ ಬಂದಿಲ್ಲ. ಚೆಡ್ಡಿ ಚತುರರ ಇಂತಹ ಆಟಾಟೋಪಗಳು ರಾಜ್ಯದ ಇತರೆಡೆಯೂ ಪುನರಾವರ್ತನೆ ಆಗಬಾರ ದೆಂದಿದ್ದರೆ ತಕ್ಷಣವೇ ಬೇರೆ ಜಿಲ್ಲೆಗಳ ಪತ್ರಕರ್ತರು ಎಚ್ಚೆತ್ತುಕೊಂಡು ಉಡುಪಿಯ ನಿಷ್ಠಾವಂತ ಪತ್ರಕರ್ತರಿಗೆ ಬೆಂಬಲ ಸೂಚಿಸಬೇಕಿದೆ.

ಇಲ್ಲವಾದರೆ ನಾಳೆ ಚೆಡ್ಡಿಗಳು ಇತರರನ್ನೂ ಇಂತಹ ನೀಚ ತೇಜೋವಧೆಗೆ ಗುರಿ ಮಾಡಲಿದ್ದಾರೆ, ಎಚ್ಚರಿಕೆ.

—ಸಾವಂತ್ರಿ

ಈ ಚಿತ್ರ ತೆಗೆದದ್ದು ವಿಕೃತಿಯೇ?

ಉಡುಪಿಯ ಚೆಡ್ಡಿಗಳ ಮನಸ್ಸು ಎಷ್ಟು ವಿಕೃತವಾಗಿದೆ ಎಂದರೆ ಪ್ರಸ್ತುತ ವಿವಾದದ ಕೇಂದ್ರದ ಲ್ಲಿರುವ ಉಮೇಶ್ ಮಾರಪಳ್ಳಿ ಎಂಬ ಪತ್ರಕರ್ತ ಹಜನಬ್ಬ ಮತ್ತು ಹಸನಬ್ಬರವರ ಚಿತ್ರವನ್ನು ತೆಗೆದಿದ್ದಕ್ಕೆ ಅವರನ್ನು "ಪೋರ್ನೋ ಛಾಯಾಗ್ರಾಹಕ" ಎಂದು ಕೆಂಡಕಾರುತ್ತಿದ್ದಾರೆ.

ಎಲ್ಲರಿಗೂ ಈಗಾಗಲೇ ಗೊತ್ತಿರುವಂತೆ ಆದಿ ಉಡುಪಿಯಲ್ಲಿ ಹಜನಬ್ಬ ಮತ್ತು ಹಸನಬ್ಬ ಎಂಬ ತಂದೆ-ಮಗ ಜೋಡಿ ಹಸು ಸಾಗಾಣಿಕೆಯಲ್ಲಿ ತೊಡಗಿ ದ್ದರು ಎಂದು ಆರೋಪಿಸಿ ಸಂಘ ಪರಿವಾರದವರು ಅವರನ್ನು ಬೆತ್ತಲುಗೊಳಿಸಿ ಹೀನಾಯವಾಗಿ ಬಡಿದಿ



ದ್ದರು. ಮಾತ್ರವಲ್ಲ, ತಮ್ಮ ಈ 'ಘನಕಾರ್ಯ'ವನ್ನು ದಾಖಲಿಸುವುದಕ್ಕಾಗಿ ಹಜನಬ್ಬ ಮತ್ತು ಹಸನಬ್ಬರ ವರಿಂದ 'ಪೋಸ್' ಕೊಡಿಸಿದ್ದರು.

ಉಮೇಶ್ ಮಾರಪಳ್ಳಿ ಈ ಚಿತ್ರ ತೆಗೆದಿದ್ದರಿಂದ ಇಡೀ ದೇಶಕ್ಕೆ ಸಂಘ ಪರಿವಾರದ ಕ್ರೌರ್ಯದ ದರ್ಶನವಾಗಿತ್ತು. ಇಲ್ಲವಾಗಿದ್ದರೆ "ಅಂತಹ ಘಟನೆ ನಡೆದೇ ಇಲ್ಲ" ಎಂದು ಚೆಡ್ಡಿಗಳು ತಿಪ್ಪೆ ಸಾರಿಸಲು ರೆಡಿ ಆಗಿರುತ್ತಿದ್ದರು.

ಆದರೆ ಈ ಚೆಡ್ಡಿಗಳ ವಿಕೃತಿ ಎಂತಹದ್ದು ನೋಡಿ: ತಾವು ಅಮಾನುಷವಾಗಿ ಇಬ್ಬರನ್ನು ಬಡಿದು ಬೆತ್ತಲೆಗೊಳಿಸಿದ್ದು ವಿಕೃತವಲ್ಲ, ತಮ್ಮ ಈ 'ಶೌರ್ಯ' ದಾಖಲಾಗಲೆಂದು ಛಾಯಾಗ್ರಾಹಕರನ್ನು ಕರೆಸಿದ್ದು ವಿಕೃತವಲ್ಲ, ಆದರೆ ಅದನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಚೆಡ್ಡಿಗಳ ದೌರ್ಜನ್ಯದ ಬಗ್ಗೆ ಜಗತ್ತಿಗೇ ಗೊತ್ತಾಗುವಂತೆ ಉಮೇಶ್ ಮಾರಪಳ್ಳಿ ಮಾಡಿದ್ದು ಮಾತ್ರ ವಿಕೃತ.

ಈಗ ಹೇಳಿ ನಿಜವಾದ 'ಪೋರ್ನೋ' ಬುದ್ಧಿಯ ವರು ಯಾರೆಂದು?!

ಪೋಲೀಸ V/s ಲಾಯರ್ಸ್!

(೮ನೇ ಪುಟದಿಂದ)

ಎಂಬ ವಕೀಲರು ತನ್ನ 'ಪ್ರಾಣ ಉಳಿಸಿ' ಎಂದು ಬಾರ್ ಕೌನ್ಸಿಲ್ ಮುಂದೆ ಬಾಯಿ ಬಡಕೊಂಡರು. ಶ್ರೀನಿವಾಸ್ ವಿರುದ್ಧ ಆಸ್ತಿಗಾಗಿ ಅವರ ಅಣ್ಣತಮ್ಮಂದಿರೇ ತಿರುಗಿಬಿದ್ದಿದ್ದರು. ತನಗೆ ರಕ್ಷಣೆ ಕೊಡಿ ಎಂದು ರಾಮಮೂರ್ತಿ ನಗರ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಆತ ಕಳೆದ ಒಂದು ವರ್ಷದಿಂದ ಮನವಿ ಮಾಡುತ್ತಲೇ ಇದ್ದರೂ ಪೊಲೀಸರು ಆತನ ಆಸ್ತಿಕಂಟಕ ಬಂಧುಗಳ ಬೆನ್ನಿಗೆ ನಿಂತರು. ಅದಕ್ಕೂ, ಸುಬ್ಬಾರೆಡ್ಡಿಯೇ ದೀದಿಗಿಳಿದರು.



ಇನ್ಸ್‌ಪೆಕ್ಟರ್ ವಿಜಯಕುಮಾರ್

ಇದೇ ಹೊತ್ತಿಗೆ ನೆಲಮಂಗಲದ ವಕೀಲ ಚಿತ್ರಸಗೆರೆ ದೇವರಾಜ್ ಹತ್ಯೆಯಾ ಯಿತು. ದೇವರಾಜ್ ಈ ಹಿಂದೆ ಜೆಡಿ(ಎಸ್)ನ ಗೂಂಡಾ ಶ್ರೀನಿವಾಸನಿಂದ ಹತನಾದ ಚಿತ್ರಸಗೆರೆ ಬಸವಯ್ಯನ ಕೊಲೆಗೆ ಪ್ರತ್ಯಕ್ಷ ಸಾಕ್ಷಿ. ತನ್ನ ಪ್ರಾಣಕ್ಕೆ ಆಪತ್ತಿದೆಯೆಂದು ಒಂದೂವರೆ ವರ್ಷದಿಂದಲೂ ನೆಲಮಂಗಲ ಪೊಲೀಸ ರಿಗೆ ದೂರು ಕೊಡುತ್ತಲೇ ಇದ್ದ. ದುರಂತವೆಂದರೆ ದೇವರಾಜ್‌ಗೆ ರಕ್ಷಣೆ ಕೊಡುವುದಿರಲಿ, ಬಸವಯ್ಯನನ್ನು ಕೊಂದ ಜೆಡಿ(ಎಸ್) ಪಾತಕಿ ಶ್ರೀನಿವಾಸನನ್ನು ಪೊಲೀಸರು ಬಂಧಿಸಲಿಲ್ಲ. ಪೊಲೀಸ್ ನಿಷ್ಕ್ರಿಯತೆಯ ಲಾಭ ಪಡೆದ ಹಂತಕ ಶ್ರೀನಿವಾಸ್ ಸಮಯ ಕಾದು ವಕೀಲ ದೇವರಾಜ್‌ರನ್ನು ನಡುರಸ್ತೆಯಲ್ಲಿ ಕೊಚ್ಚಿ ಹಾಕಿದ. ಒಬ್ಬ ವಕೀಲನ ಹತ್ಯೆಯ ವಿರುದ್ಧ ಸಹಜವಾಗೇ ಬಾರ್ ಕೌನ್ಸಿಲ್ ಬೀದಿಗಿಳಿಯಬೇಕಿತ್ತು, ಆದರೆ ಕೊಂದವನು ಜೆಡಿ(ಎಸ್) ಪಕ್ಷದವನು; ಬಾರ್ ಕೌನ್ಸಿಲ್ ಅಧ್ಯಕ್ಷ, ಡಿ.ಎಲ್. ಜಗದೀಶ್ ಕೂಡ ದೇವೇಗೌಡರ ನಂಬಿಕಸ್ತ ಬಂಟ. ಹಾಗಂಥ ಸುಬ್ಬಾರೆಡ್ಡಿ ಸುಮ್ಮನಾಗಲಿಲ್ಲ, ನೂರಾರು ಮಂದಿ ವಕೀಲರನ್ನು ನೆಲಮಂಗಲಕ್ಕೆ ಕರೆದೊಯ್ದು ಉಗ್ರ ಪ್ರತಿಭಟನೆ ಹಮ್ಮಿಕೊಂಡರು.

ಅಲ್ಲಿಗೆ ಬಾರ್ ಕೌನ್ಸಿಲ್ ಅಧ್ಯಕ್ಷ ಜಗದೀಶ್ ಪೊಲೀಸರ ವಿರುದ್ಧ ಮೆದು ಧೋರಣೆ ತಾಳಿದ್ದಾರೆಂ ಬುದು ಬಹುತೇಕ ವಕೀಲರಿಗೆ ಮನದಟ್ಟಾಗಿತ್ತು, ಇದೇ ಹೊತ್ತಿಗೆ ರವಿ ಎಂಬಾತ ಡಾ. ಪ್ರಶಾಂತ್ ಎಂಬುವವರಿಗೆ ನಾಲ್ಕೂವರೆ ಲಕ್ಷ ರೂಪಾಯಿ ವಂಚಿಸಿದ್ದ. ಪ್ರಶಾಂತ್ ಪರವಾಗಿ ವೆಂಕಟಸ್ವಾಮಿ ಎಂಬ ವಕೀಲರು ರವಿ ವಿರುದ್ಧ ಚೆಕ್‌ಬೌನ್ಸ್ ಕೇಸು ದಾಖಲಿಸಿದರೆ, ವಂಚಕ ರವಿ ಪರವಾಗಿ ಮಂಜುನಾಥ್ ಎಂಬ ಜೆಡಿ(ಎಸ್) ನಾಯಕ ನೊಬ್ಬ ವಕೀಲ ವೆಂಕಟಸ್ವಾಮಿಗೆ ಕೊಲೆ ಬೆದರಿಕೆ ಹಾಕಿಬಿಟ್ಟ. ಈ ಬಗ್ಗೆ ವೆಂಕಟಸ್ವಾಮಿ ಮತ್ತೆ ಬಾರ್ ಕೌನ್ಸಿಲ್ ಅಧ್ಯಕ್ಷ ಜಗದೀಶ್‌ಗೆ ದೂರು ಕೊಟ್ಟರು. ಜಗದೀಶ್ ವಿಷಯ ಕೇಳಿದ್ದೇ ತಲೆ ತಪ್ಪಿಸಿಕೊಂಡರು. ಅದೇ ಹೊತ್ತಿಗೆ ಪೊಲೀಸರ ಎದುರೇ ವಂಚಕರ ಕಡೆಯ ರೌಡಿಗಳು ವಕೀಲ ವೆಂಕಟಸ್ವಾಮಿಯ ಮೇಲೆ ಹಲ್ಲೆ ನಡೆಸಿದರು. ವಿಚಿತ್ರವೆಂದರೆ ರೌಡಿಗಳನ್ನು ಬಂಧಿಸಬೇಕಿದ್ದ ಪೊಲೀಸರು 'ಏನೋ ಸೆಟ್ಲ್ ಮಾಡ್ಕೊಳ್ಳಿ' ಎಂದು ವಕೀಲರಿಗೇ ದಬಾಯಿಸಿಬಿಟ್ಟರು.


ಇದು ಪೊಲೀಸ್ ಭ್ರಷ್ಟತೆಯ ಪರಮಾವಧಿಯಂತಿತ್ತು. ಬೆಂಗಳೂರಿನ ಬಹುತೇಕ ವಕೀಲರಿಗೆ ಈ ಹೊತ್ತಿಗಾಗಲೇ ಪೊಲೀಸ್ ಅಟ್ಟಹಾಸದ ಬಿಸಿ ಮುಟ್ಟಿತ್ತು. ಯಾವತ್ತು ಕೋರ್ಟ್ ಆವರಣದಲ್ಲೇ ಅಲಸೂರು ಗೇಟ್ ಎಸಿಪಿ ಅಶೋಕ್‌ಕುಮಾರ್ ಸಮ್ಮುಖದಲ್ಲೇ ವಕೀಲ ವೆಂಕಟಸ್ವಾಮಿಯ ಮೇಲೆ ರೌಡಿಗಳು ಹಲ್ಲೆ ನಡೆಸಿದ್ದು ಗೊತ್ತಾಯಿತೋ ಸಮಸ್ತ ವಕೀಲ ಸಮೂಹ ರೊಚ್ಚಿಗೆದ್ದಿದೆ. ಜುಲೈ ಐದರ ಮಧ್ಯಾಹ್ನ ಹಿಂಡುಹಿಂಡು ವಕೀಲರನ್ನು ಕಟ್ಟಿಕೊಂಡಿದ್ದೇ ಸುಬ್ಬಾರೆಡ್ಡಿ ಪೊಲೀಸ್ ಕಮಿಷನರ್ ನೀಲಂ ಅಚ್ಯುತರಾವ್ ಚೇಂಬರಿಗೆ ನುಗ್ಗಿ ದ್ದಾರೆ.



ರಾಧಾಕೃಷ್ಣ

ಕಮಿಷನರ್ ತಾನೇ ಏನು ಮಾಡಿಯಾರು? ತಾವೇ ಕಪ್ಪಕಾಣಿಕೆ ಸಲ್ಲಿಸಿ ಕಮಿಷನರ್‌ಗಿರಿ ಗಿಟ್ಟಿಸಿರುವಾಗ ತಮ್ಮಂತೆ ತಾನೇ ಆಯಾ ಠಾಣೆಯ ಇನ್ಸ್‌ಪೆಕ್ಟರ್‌ಗಳು? ಸುಬ್ಬಾರೆಡ್ಡಿ ಒಂದರ ಮೇಲೊಂದು ಪೊಲೀಸ್ ದೌರ್ಜನ್ಯ ಗಳನ್ನು ವಿವರಿಸುತ್ತಿದ್ದರೆ ನೀಲಂ ಅಚ್ಯುತರಾವ್ ಬೆಚ್ಚಿಬಿಟ್ಟೇ ಎನ್ನುತ್ತಿದ್ದರು. ಏನೋ ಮಹಾ ದಕ್ಷರಂತೆ, 'ಸಿವಿಲ್ ಕೇಸುಗಳಲ್ಲಿ ಹಸ್ತಕ್ಷೇಪ ಮಾಡದಂತೆ ಸರ್ಕ್ಯೂಲರ್ ಹೊರಡಿಸುತ್ತೇನೆ' ಎಂದು ಅಚ್ಯುತರಾವ್ ಹೇಳಿದ್ದಾ ರಾದರೂ ಅದನ್ನು ಆಯಾ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಪಾಲಿಸಬೇಕಲ್ಲ!

ಇದು ಇಷ್ಟಕ್ಕೇ ನಿಲ್ಲುವ ರಾದ್ಧಾಂತ ವಲ್ಲ. ಪ್ರತಿ ಪೊಲೀಸ್ ಠಾಣೆಗಳೂ ರಿಯಲ್ ಎಸ್ಟೇಟ್ ಅಡ್ಡೆಗಳಾಗಿರು ವಾಗ ಎಷ್ಟೇ ವಕೀಲರು ಏನೇ ಬಾಯಿ ಬಡಕೊಂಡರೂ ಏನು ಪ್ರಯೋಜನ? ಒಂದೆಡೆ ಸುಬ್ಬಾರೆಡ್ಡಿ ಬಣ, ಮತ್ತೊಂದೆಡೆ ಡಿ.ಎಲ್. ಜಗದೀಶ್ ಬಣಗಳೆಂದು ವಕೀಲರೇ ಛಿದ್ರಗೊಂಡಿರುವಾಗ ಪ್ರತಿಭಟನೆ ತಾನೇ ಹೇಗೆ ಯಶಸ್ವಿಗೊಳ್ಳಲು ಸಾಧ್ಯ? ■



ಎಸ್. ರಮೇಶ್: ಜಿಂದಾಬಾದ್ ಸಂಸ್ಕೃತಿಯ ದುರಂತ ನಾಯಕ

1970 ಹಾಗೂ 80 ರ ದಶಕಗಳುದ್ದಕ್ಕೂ ವಿಜೃಂಭಿಸುತ್ತ ಬಂದ ಇಂದಿರಾ ಕಾಂಗ್ರೆಸ್ಸಿನ ಯುವ ವಾಣಿ-ಯೂತ್ ಕಾಂಗ್ರೆಸ್ ಎಂಬ ಪಡ್ಡೆ ಹುಡುಗರ ಗ್ಯಾಂಗಿನ ಲೈಫ್ ಮೆಂಬರುಗಳಂತಿದ್ದ ಕರ್ನಾಟಕ ನಾಯಕಮಣಿಗಳ ಪೈಕಿ ಮೊನ್ನೆ ಇನ್ನೂ 54 ರ ಹರೆಯದಲ್ಲಿಯೇ ಹಠಾತ್ತನೇ ತೀರಿಕೊಂಡ ಎಸ್. ರಮೇಶ್ ಉರುಫ್ ಸ್ಲಂ ರಮೇಶ್ ಅಲಿಯಾಸ್ ದಾಡಿ ರಮೇಶ್ ಅತ್ಯಂತ ಕೋಲಾಹಲಕಾರಿ ಜೀವನ ಚರಿತ್ರೆಯನ್ನು ದಾಖಲಿಸಿದ ಮಹಾನುಭಾವ!

ಅಂದು ರಾಜ್ಯದಲ್ಲಿ ಗುಂಡೂರಾವ್ ಎಂಬ ಅವಾಂತರಕಾರಿ ಕಾಂಗ್ರೆ ಮುಖ್ಯಮಂತ್ರಿಯ ದರಬಾರು ಜಾರಿಯಲ್ಲಿರುವಾಗ (1981-82 ರ ಸುಮಾರಿನಲ್ಲಿ) ಈ ಎಸ್. ರಮೇಶ್ ರಾಜ್ಯ ಯೂತ್ ಕಾಂಗ್ರೆಸ್ಸಿನ ಅಧ್ಯಕ್ಷನೋ, ಪ್ರಧಾನ ಕಾರ್ಯದರ್ಶಿಯೋ ಆಗಿ ಸಕತ್ ಸುದ್ದಿ ಮಾಡುತ್ತಲಿದ್ದರು. ಆ ಸಂಭ್ರಮದ ದಿನಗಳಲ್ಲೊಮ್ಮೆ 'ಪತ್ರಿಕೆ'ಯ ಈ ಪ್ರತಿನಿಧಿಯನ್ನು ಬಿಇಎಲ್ ಕಾರ್ಖಾನೆಯ ಆವರಣದಲ್ಲಿದ್ದ ತಮ್ಮ ತಂದೆಗೆ ನೀಡಲಾದ ಪುಟ್ಟ ಕ್ವಾರ್ಟರ್ಸ್‌ಗೆ ಕರೆದೊಯ್ದು ತಮ್ಮ ಕೌಟುಂಬಿಕ ಹಿನ್ನೆಲೆಯ ಪರಿಚಯ ಮಾಡಿಸಿದ್ದರು ರಮೇಶ್!

ಬಿಇಎಲ್ ಕಾರ್ಖಾನೆಯ ಪ್ಲಂಬರ್ ಹುದ್ದೆಯಲ್ಲಿದ್ದ ರಮೇಶರ ತಂದೆ ಓರ್ವ ಕೆಳಮಧ್ಯಮ ವರ್ಗದ ಐಯ್ಯಂಗಾರ್, ತುಂಬ ಕಷ್ಟದಿಂದ ಆದರೆ ಘನತೆ, ಗೌರವದಿಂದ ತಮ್ಮ ಕುಟುಂಬವನ್ನು ನಿಭಾಯಿಸುತ್ತ ಬಂದಿದ್ದರು.... ಆದರೆ ಓದಿಗಿಂತ ಚಿಕ್ಕ ವಯಸ್ಸಲ್ಲೇ ರಾಜಕೀಯದ ಗೀಳು ಅಂಟಿಸಿಕೊಂಡಿದ್ದ ಅವರ ಸುಪುತ್ರ ರಮೇಶ್ ಅಷ್ಟೊತ್ತಿಗಾಗಲೇ ತಮ್ಮ ಕಾಂಗ್ರೆ ಪಾರ್ಟಿಯ ಸೀನಿಯರ್ ಲೀಡರುಗಳ ಫೈವ್-ಸ್ಟಾರ್ ಜೀವನಶೈಲಿಯ ಖಯಾಲಿ ರೂಢಿಸಿಕೊಂಡಿದ್ದರು.

ಮೊದಲು ಅಂದಿನ ಶಾಸಕ ಸೂರ್ಯನಾರಾಯಣ ಗೌಡರ ಗರಡಿಯಲ್ಲಿ ಯುವ ಕಾಂಗ್ರೆ ಕಾರ್ಯಕರ್ತನಾಗಿ ಬೆಳಕಿಗೆ ಬಂದ ರಮೇಶ್ ಕ್ರಮೇಣ ಇಂದಿರಾಗಾಂಧಿ ಹಾಗೂ ತದನಂತರ ರಾಜೀವ್‌ಗಾಂಧಿ ಸರ್ಕಾರಗಳಲ್ಲಿ ಕೇಂದ್ರ ರೈಲ್ವೆ ಸಚಿವರಾಗಿ ಪ್ರಸಿದ್ಧಿಗೆ ಬಂದ ಜನಾಬ್ ಜಾಫರ್ ಷರೀಫರ ಪಟ್ಟದ ಶಿಷ್ಯನಂತೆ ಮಿಂಚ ತೊಡಗಿದರು.

ಷರೀಫರು ರೈಲ್ವೆ ಸಚಿವರಾದಾಗ ರೈಲ್ವೆ ಬೋರ್ಡ್ ನೇಮಕಾತಿ, ಗುತ್ತಿಗೆ ನೀಡಿಕೆಗಳಲ್ಲೇ 'ಸಕ್ರಿಯ' ಪಾತ್ರ ವಹಿಸಿದ ರಮೇಶ್ ಮುಂದೆ ಅವರು ಕಲ್ಲಿದ್ದಲು ಸಚಿವರಾದಾಗ ಕೋಲ್ ಇಂಡಿಯಾ ಲಿಮಿಟೆಡ್‌ನ ಹೆಲಿಕಾಪ್ಟರ್‌ಗಳಲ್ಲಿಯೆ ಹಾರಾಡುತ್ತ 'ರಾಷ್ಟ್ರನಾಯಕ'ನ ಪೋಜು ಕೊಡಲಾರಂಭಿಸಿದರು!

1990 ರ ಅಕ್ಟೋಬರ್‌ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಪದವಿಯಲ್ಲಿದ್ದ ವೀರೇಂದ್ರ ಪಾಟೀಲರು ಅನಾರೋಗ್ಯಪೀಡಿತರಾಗಿ ಪದಚ್ಯುತಿಗೊಂಡು ಅವರ ಸ್ಥಾನಕ್ಕೇರಿದ ಎಸ್. ಬಂಗಾರಪ್ಪನವರ ಆಸ್ಥಾನದಲ್ಲಿ ಅಚ್ಚುಮೆಚ್ಚಿನ ಶಿಷ್ಯನಾಗಿ ಅವತರಿಸಿದ ರಮೇಶ್‌ರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವ ಪದವಿಯಲ್ಲಿ ಕೂರಿಸಲಾಯಿತು.

ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಲವಲೇಶವೂ ಗೊತ್ತಿರದಿದ್ದ ಎಸ್. ರಮೇಶ್ ಎಂಬ ಬಿಸಿರಕ್ತದ ಮಂತ್ರಿ ಮೈಗೂಡಿಸಿಕೊಂಡಿದ್ದು ಅಪ್ಪಟ ಕಾಂಗ್ರೆ ಸಂಸ್ಕೃತಿಯನ್ನು ಮಾತ್ರವೇ..... ವ್ಯಕ್ತಿಪೂಜೆ, ಭಟ್ಟಂಗಿತನ ಹಾಗೂ ಸ್ವಚ್ಛಂದ ಐಷಾರಾಮಿ ಬದುಕನ್ನೇ ಉಸಿರಾಗಿಟ್ಟುಕೊಂಡು ಪಾಲಿಟಿಕ್ಸ್ ಮಾಡುತ್ತಿದ್ದ ಈ ರಮೇಶ್ 1991 ರಲ್ಲಿ ಜರುಗಿದ ಕುಣಿಗಲ್ ಅಸೆಂಬ್ಲಿ ಕ್ಷೇತ್ರ ಉಪಚುನಾವಣೆ ಸಂದರ್ಭದಲ್ಲಿ ತನ್ನ ಯೂತ್ ಕಾಂಗ್ರೆಸ್ ಪವರ್ ಪ್ರದರ್ಶಿಸಲು ಹೋಗಿ ಸ್ವಯಂ ಗಂಡಾಂತರ ತಂದುಕೊಂಡರು.

ಮಂತ್ರಿ ರಮೇಶ್‌ರ ಉದ್ಧಟತನದ ವರ್ತನೆಯಿಂದ ರೊಚ್ಚಿಗೆದ್ದ ಕುಣಿಗಲ್ಲಿನ ವಿರೋಧಿ ಗುಂಪೊಂದು ಅವರಿಳಿದುಕೊಂಡಿದ್ದ ಸರ್ಕಾರಿ ಐಬಿಗೆ ಮುತ್ತಿಗೆ ಹಾಕಿದಾಗ ತಮ್ಮ ಗನ್‌ಮ್ಯಾನ್ ಕೈಲಿದ್ದ ಬಂದೂಕನ್ನು ಕಸಿದುಕೊಂಡು ಬೆದರಿಸಲು ಹೊರಟ ರಮೇಶರ ಕೈಯಿಂದ ಗುಂಡು ಹಾರಿಯೇಬಿಟ್ಟು ಅಮಾಯಕ ಯುವಕನೊಬ್ಬ ಸತ್ತೇ ಹೋಗಿಬಿಟ್ಟ!

ಈ ಸ್ವಯಂಕೃತಾಪರಾಧದ ಘಟನೆಯಿಂದಾಗಿ ಮಂತ್ರಿಗಿರಿಗೆ ಸಂಚಕಾರ ತಂದುಕೊಂಡ ಎಸ್. ರಮೇಶ್‌ಗೆ ಅಲ್ಲಿಂದಾಚೆ ಮುಂದೆಂದೂ ರಾಜಯೋಗ ಮರಳಿ ಕೈಗೆಟುಕಲೇ ಇಲ್ಲ... ಕೇವಲ ಒಂದೇ ಒಂದು ಬಾರಿ ಬೆಂಗಳೂರಿನ ಅತಿದೊಡ್ಡ ಅಸೆಂಬ್ಲಿ ಕ್ಷೇತ್ರವಾದ ಉತ್ತರಹಳ್ಳಿಯಿಂದ 1989 ರಲ್ಲಿ ಎಮ್ಮೆಲ್ಲೆಯಾಗಿ ಆರಿಸಿಬಂದ ರಮೇಶ್ ಮತ್ತೆಂದೂ ಗೆಲ್ಲಲೇ ಇಲ್ಲ... ಆದರೆ ಅಷ್ಟೊತ್ತಿಗಾಗಲೇ ತಮ್ಮ ಸೀನಿಯರ್ ಲೀಡರುಗಳೇ ಮತ್ಸರಪಡುವಷ್ಟು ಹಣ, ಆಸ್ತಿ ಐಶ್ವರ್ಯ ಸಂಪಾದಿಸಿದ್ದ ರಮೇಶ್‌ಗೆ ಸ್ಥಳೀಯ ಗಾಡ್‌ಫಾದರ್ ಜಾಫರ್ ಶರೀಫ್‌ರ ಜತೆಗೆಯೇ ದಿಲ್ಲಿ ದರಬಾರಿನಲ್ಲಿ [illegible] ಗಾಡ್ ಫಾದರ್ ಕಟಾಕ್ಷವೂ [illegible]

1991 ರ ನಂತರ [illegible] ಪ್ರಧಾನಮಂತ್ರಿಗಿರಿ ಶುರುವಾದ ಮೇಲಂತೂ ಅವರ 'ಆಧ್ಯಾತ್ಮಿಕ' ಸಲಹೆಗಾರ- ಚಂದ್ರಸ್ವಾಮಿ ಎಂಬ ಇಂಟರ್ ನ್ಯಾಷನಲ್ ಗಾಡ್‌ಮ್ಯಾನ್‌ನ ಶಿಷ್ಯವರ್ಗದಲ್ಲೂ ಎಸ್. ರಮೇಶ್‌ರಿಗೆ ಎಂಟ್ರಿ ಸಿಕ್ಕಿತು!

ಈ ಚಂದ್ರಸ್ವಾಮಿಯ ಸಹವಾಸದ್ದಲಿಯೇ ರಾಜ್ಯ ಮತ್ತು ಕೇಂದ್ರದ ಹಿರಿಯ ಕಾಂಗ್ರೆ ನಾಯಕರುಗಳನ್ನೆಲ್ಲ ಯಂತ್ರ-ತಂತ್ರ-ಹೋಮ-ಹವನಾದಿಗಳ ಮೂಲಕ ವಶೀಕರಣ ಮಾಡಿಕೊಳ್ಳುತ್ತ ಹೊರಟ ಎಸ್. ರಮೇಶ್ ಈ ತೆರೆಮರೆಯ ತಂತ್ರಗಾರಿಕೆಯ ಮೂಲಕವೇ ರಾಜಕೀಯವಾಗಿ ಬದುಕುಳಿಯಲು ಸೆಣಸಾಡಿದರು.....

ಅಧಿಕಾರದಿಂದ ಸಂಪಾದಿಸಿದ ಹಣ-ಸಂಪತ್ತನ್ನೆಲ್ಲ "ಚಿನ್ನಪವನ್ ಪ್ರೊಡಕ್ಷನ್ಸ್" ಎಂಬ ಚಿತ್ರ ನಿರ್ಮಾಣ ಕಂಪನಿಗೆ ಸುರಿದು ಫಿಲಂ ಚೇಂಬರ್ ಪಾಲಿಟಿಕ್ಸ್‌ನಲ್ಲೂ ಕ್ಷಣಕಾಲ ಹಾರಾಡಿದ ರಮೇಶರಿಗೆ ಅಂತಿಮವಾಗಿ ಈ ಚಿತ್ರರಂಗದ ವಹಿವಾಟುಗಳೇ ಅಪಾರ ಕಷ್ಟ-ನಷ್ಟಗಳಿಗೆ ಕಾರಣವಾಗಿ ಚೆಕ್‌ಬೌನ್ಸ್ ಕೇಸುಗಳ ವಿಷವರ್ತುಲದಲ್ಲಿ ಹೂತುಹಾಕಿಬಿಟ್ಟವು.

ಇತ್ತೀಚಿನ ದಿನಗಳಲ್ಲಿ ಖಾಸಗಿ ಬದುಕಿನ ಹಣಕಾಸು ಬವಣೆಗಳಿಂದಲೇ ತತ್ತರಿಸಿ ಹೋಗಿದ್ದ ಎಸ್. ರಮೇಶ್ ಧರಂಸಿಂಗರು ಮುಖ್ಯಮಂತ್ರಿಯಾದ ಮೇಲೆ ಅದ್ದೂರಿ ಪ್ರಚಾರದೊಂದಿಗೆ 'ತಂದೆಗೆ ತಕ್ಕ ಮಗ' ಎಂಬ ಸಿನಿಮಾ ನಿರ್ಮಾಣಕ್ಕೆ ಕೈಹಾಕಿ ಅವರ ಗೃಹ ಕಚೇರಿ 'ಕೃಷ್ಣಾ'ದಲ್ಲಿಯೇ ಮುಹೂರ್ತ ಜರುಗಿಸಿ ಅಭಾಸವುಂಟು ಮಾಡಿದ್ದರು....

ಹೀಗೆ ಶುದ್ಧ ಹುಂಬ ರಾಜಕೀಯ ಹಾಗೂ ಅವಸರದ ಹಣ ಗಳಿಕೆಯನ್ನೇ ಸಾರ್ವಜನಿಕ ಬದುಕಿನ ಪರಮೋಚ್ಛ ಗುರಿಯನ್ನಾಗಿಟ್ಟುಕೊಂಡು ದುಂದುಗಾರಿಕೆ ಮತ್ತು ಒಣಪ್ರತಿಷ್ಠೆಯ ತೆವಲಿಗೆ ಬಲಿಯಾದ ಎಸ್. ರಮೇಶ್ ವರ್ತಮಾನದಲ್ಲಿ ಸಾಕಷ್ಟು ಕಳೆಗುಂದಿರುವ ಇಂದಿರಾ ಕಾಂಗ್ರೆಸ್ ಸಂಸ್ಕೃತಿಯ ಪತನದ ಸಂಕೇತವೆನಿಸಿಕೊಂಡು ಕಣ್ಮರೆಯಾಗಿದ್ದಾರೆ....

-ರೇಶ್ಮೆ

ಹಾಸನ: ರಕ್ತ ಕೇಳುತ್ತಿದೆ ಕೇಬಲ್ ವಾರ್!




ಕುಟ್ಟಿಸಿಕೊಂಡು ಮಲಗಿರುವ ಕುಟ್ಟ ರವಿ

ಹಾಸನದ ಕೇಬಲ್ ಮಾಫಿಯಾದಲ್ಲಿ ನಡೆಯುತ್ತಿರುವ ನಿತ್ಯ ಕದನಗಳು ಒಂದು ಬಲಿ ತೆಗೆದುಕೊಳ್ಳುವತ್ತ ಸಾಗಿವೆ.

ಹಾಸನಾಂಬಾ ಕೇಬಲ್ ನೆಟ್‌ವರ್ಕ್, ಶ್ರೀರಾಮ್ 17 ಪ್ಲಸ್ ಕೇಬಲ್ ನೆಟ್‌ವರ್ಕ್‌ಗಳು ಜನರಿಂದ ದುಡ್ಡು ಹೀರುತ್ತಲೇ ಕೊಬ್ಬಿವೆ. ಇಡೀ ಹಾಸನವನ್ನು ಕೆಲವೇ ಕೆಲವು ಕೇಬಲ್ ಕುಳಗಳು ಹಂಚಿಕೊಂಡು ಕೇಬಲ್ ಮಾಲೀಕರ ಸಂಘ ಮಾಡಿಕೊಂಡು ಏಕಸ್ವಾಮ್ಯ ಸ್ಥಾಪಿಸಿಬಿಟ್ಟಿವೆ.

ಇವತ್ತು ಶ್ರೀರಾಮ್ 17 ಪ್ಲಸ್ ನೆಟ್‌ವರ್ಕ್‌ನಲ್ಲೇ ಕಿತ್ತಾಟ ಆರಂಭವಾಗಿ ಕೇರಳದ ಕುಟ್ಟರವಿ ಹಾಗೂ ಜಯರಾಮ್, ನಟರಾಜ್ ತಂಡಗಳು ಬೀದಿ ಬೀದಿಯಲ್ಲಿ ಬಡಿದಾಡುತ್ತ ಪರಸ್ಪರ ಕೇಸು ಜಡಿಯುತ್ತ ಜನರಲ್ಲಿ ಭಯ ಹುಟ್ಟಿಸಿವೆ.



ಚಂದ್ರೇಗೌಡ

ಶ್ರೀರಾಮ್ 17 ಪ್ಲಸ್ ನೆಟ್‌ವರ್ಕ್ ಆರಂಭಿಸಿದ್ದ ಕುಟ್ಟರವಿ, ಹಾಸನಾಂಬಾ ಕೇಬಲ್ ನೆಟ್‌ವರ್ಕ್ (HCN)ಗೆ ಸವಾಲೊಡ್ಡಲು ಜಯರಾಮ್, ನಟರಾಜ್‌ರನ್ನು ಪಾಲುದಾರರನ್ನಾಗಿ ಮಾಡಿಕೊಂಡಿದ್ದ. ದುಡ್ಡಿನ ವಿಷಯಕ್ಕೆ ಜಗಳ ಬಂದು ಜಯರಾಮ್, ನಟರಾಜ್‌ರ ಪಾಲಾಗಿತ್ತು 17 ಪ್ಲಸ್ ನೆಟ್‌ವರ್ಕ್! ಜಯರಾಮ್, ನಟರಾಜರು ಕುಟ್ಟರವಿಯ ಕಡೆಯ ಸಿಬ್ಬಂದಿ, ಪ್ರಮೋದರನ್ನು ಹಾಸನಾಂಬ ಸರ್ಕಲ್ಲಿನಲ್ಲಿ ನಿಲ್ಲಿಸಿ ಬಡಿದಿದ್ದರು, ಜೊತೆಗೆ ಕೇಸೂ ಜಡಿದಿದ್ದರು. ಅಷ್ಟರಲ್ಲಿ ತನ್ನ ಆದಾಯ ಮೂಲಕ್ಕೆ ಪೆಟ್ಟು ತಂದರಲ್ಲ ಎಂದು ಕುಟ್ಟ ನ್ಯಾಯಾಲಯದ ಮೊರೆ ಹೋದ. ಮಟಮಟ ಮಧ್ಯಾಹ್ನ ಜಯರಾಮ್, ನಟರಾಜ್‌ರು ಕುಟ್ಟರವಿಯನ್ನು ಚೆನ್ನಾಗಿ ಥಳಿಸಿಬಿಟ್ಟರು. ಜೈಲು ಸೇರಿದ ಜಯರಾಮ್, ನಟರಾಜ್ ಈಗ ಜಾಮೀನಿನ ಮೇಲೆ ಹೊರಬಂದು, ಕುಟ್ಟರವಿ ಮೇಲೆ ಹೊಸದೊಂದು ಖೊಟ್ಟಿ ಕೇಸು ಜಡಿದಿದ್ದಾರೆ.

ಜಯರಾಮನನ್ನು ಚೆನ್ನಾಗಿ ಹೊಡೆದು ಕಾರು ಕಿತ್ತುಕೊಂಡ ಕುಟ್ಟ ಕಡೆಯವರು ಜಯರಾಮನಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬರ್ಥದ ಕೇಸು ದಾಖಲಿಸಿ ದ್ದಾರೆ. ಶ್ರೀರಾಮ್ 17 ಪ್ಲಸ್‌ನ್ನು ಜಯರಾಮ್, ನಟರಾಜರು ಮುಂದುವರೆಸುತ್ತಿದ್ದಂತೆಯೇ ಇತ್ತ 40 ಕಡೆ ಕೇಬಲ್‌ಗಳು ತುಂಡಾಗಿ ಹೋಗಿವೆ. ಹಾಗೆಯೇ ಮಂಗಳೂರಿನ ಪಂಟರ್ಸ್ ಕರೆಸಿ ಜಯರಾಮ್, ನಟರಾಜರನ್ನು ಮುಗಿಸುವುದಾಗಿ ಕುಟ್ಟ ಕುದಿಯುತ್ತಿದ್ದಾನೆ. ಹಿಂದೊಮ್ಮೆ ಹಿರಿಯ ಚಂದ್ರೇಗೌಡ, ಆರ್.ಪಿ. ವೆಂಕಟೇಶಮೂರ್ತಿ ಕೇಬಲ್ ಜಗಳ ಬಗೆಹರಿಸಿದ್ದರು.

ಬ್ರಾಹ್ಮಣನ ಕುತಂತ್ರ

ಅಸಲಿಗೆ ಕೇಬಲ್ ವಾರ್ ಶುರು ಮಾಡಿದವನು ಬ್ರಾಹ್ಮಣರ ಪ್ರಮೋದ್ ಎನ್ನುವ ಕುತಂತ್ರಿ. ಕೇಬಲ್ ಆಪರೇಟರ್‌ಗಳ ಸಂಘ ಆರಂಭಿಸಿದ ಇವನೀಗ ರಿಯೀ ಟೀವಿ ಡಿಸ್ಟ್ರಿಬ್ಯೂಟರ್. ಆಪರೇಟರ್‌ಗಳ ಹಿತ ಕಾಯುತ್ತೇವೆಂದು ಹಾಸನದಲ್ಲಿ ಮೊನೊಪಲಿ ಶುರು ಮಾಡಿದ ಈ ಪ್ರಮೋದ್ ಮೂಲತಃ ಮುಂಡ್ಕದವನು. ಆರಂಭದಲ್ಲಿ ಕೇಬಲ್ ವಿಷನ್ ಅಂತಾ ನೆಟ್‌ವರ್ಕ್ ಮಾಡಿ ಕುಟ್ಟರವಿಯ ಶ್ರೀರಾಮ್ 17 ಪ್ಲಸ್‌ಗೆ ಚಾಲೆಂಜ್ ಮಾಡಿದ್ದ ಪ್ರಮೋದ್, ಕೊನೆಗೆ ತನ್ನ ನೆಟ್‌ವರ್ಕನ್ನು ಕುಟ್ಟಿಗೇ ಮಾರಬೇಕಾಯ್ತು. ಇತ್ತ ಜಾರ್ಜ್ ಎನ್ನುವ ಪೂಜಾರಿ ಕೊಯಮತ್ತೂರಿನ ಚಂದನ್ ಕೇಬಲ್‌ನಿಂದ ದುಡ್ಡು [illegible] ನೆಟ್‌ವರ್ಕ್ ಶುರುಮಾಡಿದ್ದ, ಕೊನೆಗೆ ಚಂದನ್ [illegible] ಟಾಟಾ ಮಾಡಿಬಿಟ್ಟ. ಆ ಹೊತ್ತಿಗೆ ಬ್ರಾಹ್ಮಣರ ಪ್ರಮೋದ್ ಕೇಬಲ್‌ನವರ ಕ್ಷೇಮಾಭಿವೃದ್ಧಿ ಸಂಘ ಮಾಡಿ ತನ್ನ ಕುತಂತ್ರ ಶುರುಮಾಡಿದ್ದ. ಪ್ರಮೋದ್ ನೇತೃತ್ವದ ತಂಡ ಕುಟ್ಟರವಿ(ರವಿಚಂದ್ರ)ಗೆ ಸಮಾ ಬಾರಿಸಿತ್ತು, ಅಂದೇ ಕುಟ್ಟರವಿ ಜಯರಾಮ್, ನಟರಾಜರ ಮೊರೆ ಹೋಗಿದ್ದ.

ಈಗ ನೋಡಿದರೆ ಕುಟ್ಟರವಿ ಗ್ಯಾಂಗ್ ಹಾಗೂ ಜಯರಾಮ್, ನಟರಾಜ್‌ರ ಗ್ಯಾಂಗ್‌ಗಳ ನಡುವೆ ಭೀಕರ ಜಿದ್ದಾಜಿದ್ದಿ ಶುರುವಾಗಿದೆ. ಹೆಣ ಬೀಳುವ ಲಕ್ಷಣಗಳೂ ಗಾಢವಾಗಿವೆ. ತಾಲ್ಲೂಕುಗಳ ನೆಟ್‌ವರ್ಕ್‌ಗಳನ್ನು ಪುಡಿ ರೌಡಿಗಳು ಹಂಚಿಕೊಂಡು ಆರಾಮಾಗಿದ್ದಾರೆ.

ಇಂತಹ ಈ ವೇಳೆಯಲ್ಲೇ ಹಾಸನಾಂಬಾ ಕೇಬಲ್ ನೆಟ್‌ವರ್ಕ್ (HCN) ಖರೀದಿಸಲು ಬೆಂಗಳೂರಿನ ಅಮೋಘ್ ನೆಟ್‌ವರ್ಕ್ ತಯಾರಾಗಿದೆ. ಸಿ.ಎಂ. ಕುಮಾರಸ್ವಾಮಿ ಶಿಷ್ಯ ರೌಡಿ ಕಬಡ್ಡಿ ಬಾಬುವಿನ ಅಮೋಘ್ ನೆಟ್‌ವರ್ಕ್ ಹಾಸನಕ್ಕೆ ಬಂದರೆ ಕುಟ್ಟರವಿ, ಜಯರಾಮ್, ನಟರಾಜ್‌ಗಳ ದಾದಾಗಿರಿ ಅಂತ್ಯಗೊಳ್ಳುತ್ತದೆ.


ಆದರೆ HCN ನ ಸರ್ವಾಧಿಕಾರ ಮೆರೆಯತೊಡಗುತ್ತದೆ. ಒಟ್ಟಿನಲ್ಲಿ ಈ ರಿಯಲ್ ಕ್ರೈಮ್ ಸ್ಟೋರಿ ನೋಡಬೇಕಾದ ಪಾಡು ಹಾಸನದ ಟಿವಿ ಪ್ರೇಕ್ಷಕರದು!

-ವರದಿಗಾರ



ಕುಟ್ಟಿಗೆ ಕುಟ್ಟಿದ ಜಯರಾಮ ಮತ್ತು ನಟರಾಜ

ಕೇಬಲ್ ಸ್ಟೋರಿ ಶುರುವಾಗಿದ್ದು...



[illegible]

199[illegible]ರಲ್ಲಿ ಹಾಸನದಲ್ಲಿ ಪ್ರಥಮ ಬಾರಿಗೆ ಲಕ್ಷ್ಮಿ ಲೈಬ್ರರಿಯ ಗೋಪಾಲ್, ಎಂ.ಕೆ. ರವಿಚಂದ್ರ ಅಲಿಯಾಸ್ ಕುಟ್ಟರವಿ ಮತ್ತು ಸಿದ್ದಲಿಂಗಪ್ಪ ಎಂಬುವವರೆಲ್ಲಾ ಸೇರಿ ಶ್ರೀರಾಮ್ ಸೆವೆಂಟೀನ್ ಪ್ಲಸ್ ಎಂಬ ಕೇಬಲ್ ಸಂಸ್ಥೆ ಹುಟ್ಟುಹಾಕಿದರು. ಆದಾಗಲೇ ಅವರಲ್ಲಿ 45 ಆಪರೇಟರ್‌ಗಳಿದ್ದರು. ಹಣದ ಥೈಲಿ ಬೆರಲಾರಂಭಿಸಿದಾಗ ಕುಟ್ಟರವಿ ಅಲಿಯಾಸ್ ರವಿಚಂದ್ರ ಲಕ್ಷ್ಮಿ ಲೈಬ್ರರಿಯ ಗೋಪಾಲನಿಗೆ ನಾಮ ಹಾಕಿ ದುಂಡಗಾಗಿಬಿಟ್ಟ.

ಆಗ ಮುಂಡ್ಕದಿಂದ ಬಂದ ಪ್ರಮೋದ್ ಕೆಲವು ಕೇಬಲ್ ಆಪರೇಟರ್‌ಗಳನ್ನು ಸೆಳೆದುಕೊಂಡು ಕೇಬಲ್ ವಿಷನ್ ಅನ್ನೋ ಹೊಸ ನೆಟ್‌ವರ್ಕ್ ಶುರು ಮಾಡಿದ.

ಹೀಗೆ ಶುರುವಾದ ಈ ಕೇಬಲ್ ಸ್ಟೋರಿ ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತಿದೆ.

[illegible] ಹೆಣ ಬೀಳುವುದ ಮೂಲವೇ?

ಪ್ರೇಕ್ಷಕರು ಎಚ್ಚರದಿಂದಿರಲಿ!

ಹುಬ್ಬಳ್ಳಿ: ಆಂಧ್ರದ ರಿಯಲ್ ಎಸ್ಟೇಟ್ ವಂಚಕರೊಂದಿಗೆ ಕರ್ನಾಟಕ ಪೊಲೀಸ್!



ಕೃಷ್ಣಾ ನದಿ ನೀರು ಕಬಳಿಸಲು ಅನಧಿಕೃತ ಡ್ಯಾಮ್‌ಗಳನ್ನು ಕಟ್ಟುತ್ತಿರುವ ಆಂಧ್ರಪ್ರದೇಶದಿಂದ ಹುಬ್ಬಳ್ಳಿ, ಅಂಕೋಲಾ, ಗದಗ, ಹೊಸಪೇಟೆಗಳಿಗೆ ರಿಯಲ್ ಎಸ್ಟೇಟ್ ವಂಚಕರು ದಾಳಿ ಇಟ್ಟಿದ್ದಾರೆ. ಕೃಷ್ಣಾ ಹೆಸರಲ್ಲೇ ರಿಯಲ್ ಎಸ್ಟೇಟ್ ದಂಧೆ ನಡೆಸುವ ಈ ಅದವಿ ದೊಂಗರಿಗೆ ಹುಬ್ಬಳ್ಳಿಯ ಪೊಲೀಸ್ ವ್ಯವಸ್ಥೆಯೇ ಬಾಡಿಗಾರ್ಡ್‌ನಂತಿದೆ. ನಾಚಿಕೆ, ಮಾನ, ಮರ್ಯಾದೆಗಳೆಂದರೆ ಏನು? ಎಂದು ಪ್ರಶ್ನಿಸುವ ಐಜಿಪಿ ನಾರಾಯಣ ನಡುಮನಿಗೆ ವಂಚಕರೆಂದರೆ ಪಂಚಪ್ರಾಣ!

ಪೊಲೀಸರ ಜಾಮೀನು?

ಕಿರಣ ಕೃಷ್ಣಾ ರಿಯಲ್ ಎಸ್ಟೇಟ್ ಮತ್ತು ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಎಂಬ ಈ ಬ್ಲೇಡ್ ಕಂಪನಿಗೆ ವಿ. ಕೃಷ್ಣಪ್ರಸಾದ್ ಎಂಬ ಕಳ್ಳ ವ್ಯವಸ್ಥಾಪಕ ನಿರ್ದೇಶಕ. ಇವನಿಗೆ ಹೆಲ್ಪ್ ಮಾಡಲು ಪಿ. ಸುರೇಶ್‌ಕುಮಾರ್ ಎಂಬ ಖದೀಮ ಮ್ಯಾನೇಜರ್ ಬೇರೆ! 7 ವರ್ಷಗಳ ಹಿಂದೆ ಕಿತ್ತೂರು ಚೆನ್ನಮ್ಮ ವೃತ್ತದ ಹತ್ತಿರದ ಯುರೇಕಾ ಟವರ್ಸ್‌ನಲ್ಲಿ ಆರಂಭಗೊಂಡ ಈ ಬ್ಲೇಡ್ ಕಂಪನಿಯ ವಿರುದ್ಧ ಈಗ ದೂರು ದಾಖಲಾಗಿದೆ. ಕೃಷ್ಣ ಪ್ರಸಾದ್, ಪಿ. ಸುರೇಶ್‌ಕುಮಾರ್ ಹಾಗೂ ಇನ್ನೊಬ್ಬ ವಂಚಕ ಕೃಷ್ಣಮೂರ್ತಿ ಎಂಬುವವರೆಲ್ಲ ಜೈಲಿಗೆ ಬಿದ್ದು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕಂದಾಯ ಸಚಿವ ಜಗದೀಶ್ ಶೆಟ್ಟರ್‌ನ ಬ್ರದರ್ ಪ್ರದೀಪ್ ಶೆಟ್ಟರ್, 'ಖ್ಯಾತ ಖ್ಯಾತ' ನ್ಯಾಯವಾದಿ ಸಿ.ಜಿ. ಪಾಟೀಲ್ ಅಂಡ್ ಐಜಿಪಿ ನಾರಾಯಣ ನಡುಮನಿಗಳೇ ಭೂ ವಂಚಕರ ಪರ ನಿಂತಿರುವಾಗ ಹುಬ್ಬಳ್ಳಿ-ಧಾರವಾಡದಲ್ಲಿ ನಿವೇಶನ ಖರೀದಿ ಎಂಬುದು ಜನಸಾಮಾನ್ಯರ ಪಾಲಿಗೆ ಗಗನಕುಸುಮವಾಗಲಾರದೆ? ಈ ಆಂಧ್ರಗಳ್ಳರಲ್ಲದೇ ಲೋಕಲ್ ಪುಢಾರಿಗಳೂ ರಿಯಲ್ ಎಸ್ಟೇಟ್ ವಂಚನೆಯಲ್ಲಿ ತಮ್ಮ ಕೈಚಳಕ ತೋರಿಸುತ್ತಿರುವುದರಿಂದ ಇವತ್ತು ಅವಳಿನಗರದಲ್ಲಿ ಏನಿಲ್ಲವೆಂದರೂ 2000 ಎಕರೆ ಭೂಮಿಯಲ್ಲಿ ಅಕ್ರಮ ಲೇಔಟ್‌ಗಳೆದ್ದಿವೆ. ಇದು ಸರ್ಕಾರದ ಅಧಿಕೃತ ಮಾಹಿತಿ!

ಕೃಷಿ ಭೂಮಿಯನ್ನು ಕಡಿಮೆ ದರದಲ್ಲಿ ಖರೀದಿಸಿ ಅದರಲ್ಲಿ 20x30, 30x60 ಸೈಜಿನ ಸೈಟ್‌ಗಳನ್ನು ರೆಡಿ ಮಾಡುತ್ತಿದ್ದಾರೆ. ಹೊಲಗಳ ಮಾಲೀಕರಾದ ರೈತರಿಗೆ ಎಕರೆಗೆ 15 ರಿಂದ 50 ಸಾವಿರ ನೀಡಿ ಪವರ್ ಆಫ್ ಅಥಾರಿಟಿ ಪಡೆದುಕೊಂಡೇ ಈ ಹಡಬೆ ದಂಧೆ ನಡೆಸುತ್ತಿದ್ದಾರೆ. ಸೈಟು ಆಕಾಂಕ್ಷಿಗಳಿಂದ ಇನ್‌ಸ್ಟಾಲ್‌ಮೆಂಟ್ ಎತ್ತಿ ಕೈ ಕೊಡುವುದು ಇಲ್ಲಿ ಮಾಮೂಲಾಗಿ ಹೋಗಿದೆ. ಒಂದೊಂದು ಸೈಟು ಹಲವಾರು ಜನರ ಹೆಸರಲ್ಲಿ ವಿತರಣೆಯಾಗುವುದೂ ಉಂಟು! ಇದರಲ್ಲಿ ಎಲ್ಲ ಪಾರ್ಟಿಗಳ ಪುಢಾರಿಗಳೂ ಶಾಮೀಲಾಗಿರುವುದರಿಂದ, ಸ್ವತಃ ಶೆಟ್ಟರ್ ಸಹೋದರನೇ ಲ್ಯಾಂಡ್ ಗ್ರ್ಯಾಬರ್‌ಗಳಿಗೆ ಗಾಡ್‌ಫಾದರ್‌ನಂತಿರುವುದರಿಂದ ಈ ಟೋಪಿ ರಿಯಲ್ ಎಸ್ಟೇಟ್ ಕಂಪನಿಗಳನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಕಾಂಗ್ರೆ ಕಾರ್ಪೊರೇಟರ್ ಕೆ. ಬರ್ನಾಬಸ್ ಸ್ಲವ್ ಹೆಸರಲ್ಲಿ ಲ್ಯಾಂಡ್ ನುಂಗುವುದರಲ್ಲಿ ಟಾಪ್ ಒನ್ ಸ್ಥಾನ ಪಡೆದಿದ್ದಾನೆ. ರೈತ ಮುಖಂಡ ಎಂದು ಕರೆಸಿಕೊಳ್ಳಲು ತಿಣುಕಾಡುತ್ತಿರುವ ಜೆಡಿಎಸ್‌ನ ಪುಢಾರಿ ಕೇಶವ ಯಾದವ್ ಸಹ ರಿಯಲ್ ಎಸ್ಟೇಟ್ ಪ್ರವೀಣನೇ! ಹನುಮಂತಪ್ಪ ಬಂಕಾಪೂರ, ಶಫಿ ಮುದ್ದೇಬಿಹಾಳರಂತಹ ಕಾಂಗ್ರೆ ತಿಮಿಂಗಿಲಗಳೂ ಇದರಲ್ಲಿ ಪಾಲು ಪಡೆದಿವೆ.

ಅಕ್ರಮ ನಿವೇಶನದಲ್ಲಿ ಮನೆ ಕಟ್ಟಿದವರ ಬಳಿ ಕಾರ್ಪೊರೇಷನ್ ತೆರಿಗೆ ವಸೂಲಿ ಮಾಡುತ್ತಲೇ ಇದೆ ಎಂದರೆ ಅದೆಷ್ಟು ಗಬ್ಬು ಎದ್ದಿರಬೇಕು ಈ ಕಾರ್ಪೊರೇಷನ್ ಎಂಬುದನ್ನು ನೀವೇ ಊಹಿಸಿಕೊಳ್ಳಿ. ಕಾರ್ಪೊರೇಷನ್ ಕ್ಲರ್ಕ್‌ಗಳಿಗೆ 500 ರೂ. ಕೊಟ್ಟರೆ ಸಾಕು ಅಕ್ರಮ ಮನೆಗಳೆಲ್ಲ ತಾತ್ಕಾಲಿಕವಾಗಿ ಸಕ್ರಮ ಆಗಿಬಿಟ್ಟಿರುತ್ತವೆ.


ಪ್ರದೀಪ್ ಶೆಟ್ಟರ್

ಕೃಷ್ಣ ಕಂಪನಿಗೊಬ್ಬ ಕಳ್ಳ ಮ್ಯಾನೇಜರ್!

ಈಗ ಸಿಕ್ಕಿಬಿದ್ದಿರುವ ಕಿರಣ ಕೃಷ್ಣ ರಿಯಲ್ ಎಸ್ಟೇಟ್ ವಂಚಕರು ಸಾವಿರಾರು ಜನರಿಗೆ ನಿವೇಶನದ ಆಶೆ ಹುಟ್ಟಿಸಿ ಹಣ ಎತ್ತಿದ್ದಾರೆ. ಹೈದರಾಬಾದ್ ಮೂಲದ ಈ ಬ್ಲೇಡ್ ಕಂಪನಿ ಗದಗ, ಅಂಕೋಲಾ, ಹೊಸಪೇಟೆಗಳಲ್ಲಿ ಬಾನಗಡಿ ಮಾಡುತ್ತಲೇ ಇದೆ. ಪೊಲೀಸರೇ ಜೊತೆಗಿರುವಾಗ ಅದಕ್ಯಾವ ಭಯ?


ಈ ಕಂಪನಿಗೆ ಮ್ಯಾನೇಜರ್ ಆಗಿರುವ ಪಿ. ಸುರೇಶ್‌ಕುಮಾರ್ ಎಂಬ ಅಡ್ನಾಡಿ ತನ್ನ ಕಾರ್‌ಗೆ 'PRESS' ಎಂದು ಬೋರ್ಡ್ ಹಾಕಿಕೊಂಡು ತಿರುಗುತ್ತದೆ. ಅದ್ಯಾವನೋ ತಲೆಕೆಟ್ಟ ಬೆಂಗಳೂರಿನವನು ಇವನಿಗೆ ಕೆಂಪೇಗೌಡ ಪ್ರಶಸ್ತಿ ಕೊಡುತ್ತಾನೆಂದರೆ ಇವನ ಲಿಂಕ್‌ಗಳು ಎಷ್ಟು ಪ್ರಭಾವಿ ಎಂಬುದು ಗೊತ್ತಾಗುತ್ತದೆ. ಅಂದಹಾಗೆ ಇವನಿಗೆ ಪತ್ರಕರ್ತ ಎಂಬ ಡೆಸಿಗ್ನೇಷನ್ ನೀಡಿದ್ದು ಅ,ಆ,ಇ, ಈ ಹಾಗೂ A,B,C,D ಎರ... ಗೊತ್ತಿಲ್ಲದ ತೆಲುಗು ಚಾನಲ್‌ನ ರಾಜೇಂದ್ರ ಎ... ತಿರಬೋಕಿ!

ಆರಂಭದಲ್ಲಿ ಈ ಕಂಪನಿಯವರು ಸುಮಾ... 150 ಏಜಂಟರನ್ನು ಬೀದಿಗೆ ಬಿಟ್ಟು ಸೈಟ್ ಆಕಾಂಕ್ಷಿ... ದುಡ್ಡು ಎತ್ತುತ್ತಾ ಬಂದಿದ್ದರು. ಬಡವರು, ಮಧ್ಯ... ವರ್ಗದವರಿಂದ ಪ್ರತಿ ತಿಂಗಳು 5 ರಿಂದ 10 ಸಾ... ಇನ್‌ಸ್ಟಾಲ್‌ಮೆಂಟ್ ಕಲೆಕ್ಟ್ ಮಾಡುತ್ತಾ ಬಂದಿದ್ದ... ಒಬ್ಬೊಬ್ಬ ಕಳ್ಳ ಏಜಂಟನೂ 3 ಸಾವಿರದಿಂದ 5 ಸಾ... ಜನರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದ ಎಂದರೆ ಕಂಪನಿ ಎತ್ತಿದ ಹಡಬೆ ದುಡ್ಡು ಎಷ್ಟಿರಬೇಕು ... ಹಾಕಿ. ಈ ಏಜಂಟರ ಟೀಮ್ ಲೀಡರ್‌ನಂ... ಮಂಜೇಗೌಡ ಎನ್ನುವವನಿಗೆ ಮ್ಯಾನೇಜ್‌ಮೆಂಟ್ ಜೊ... ಅದೇನು ಕಿರಿಕ್ ಆಯ್ತೋ ಏನೋ? ಸೀದಾ ಪೊಲಿ... ಸ್ಟೇಷನ್‌ಗೆ ನುಗ್ಗಿ 'ಇದು ವಂಚಕ, ನೆಲಗಳ್ಳ ಕಂಪ... ಅಂತಾ ಕಂಪ್ಲೇಂಟ್ ಮಾಡಿಬಿಟ್ಟ. ಪಾಪ, ಐಜ... ನಡುಮನಿ ಸಾಹೇಬರು ಕೃಷ್ಣಾ ರಿಯಲ್ ಎಸ್ಟೇಟ... ಕಳ್ಳರನ್ನು ಬಂಧಿಸಲೇಬೇಕಾಯ್ತು. ಪೇಪರ್‌ನವ... ಬಂಧಿತರ ಫೋಟೋ ತೆಗೆಯಲ... ಬಿಡಲಿಲ್ಲ ನಡುಮನಿ ಸಾಹೇಬರ... ಅವರಿಗೆ ಅಷ್ಟೊಂದು ಲವ್ವು ಭೂಗ... ಮೇಲೆ!

ಇಷ್ಟೆಲ್ಲಾ ಆದರೂ ಗದಗಿನಲ್ಲಿ ಫ್ರಾಂ... ಲಿನ್ ಎನ್ನುವ ಸುಳ್ಳ ನಿವೇಶನದ ಹೆಸರ... ಇನ್ನೂ ಕಾಸು ಎತ್ತುತ್ತಲೇ ಇದ್ದಾ... ಹೊಸಪೇಟೆಯಲ್ಲೂ ಈ ಆಂಧ್ರ ದೊಂ... ವಂಚನೆ ಸರಾಗವಾಗಿ ಸಾಗಿ... ಅಂಕೋಲಾದಲ್ಲಾಗಲೇ ಶಟರ್ ಎಳೆ... ಓಡಿ ಬಂದಿದ್ದಾನೆ. ಮ್ಯಾನೇಜ್‌ಮೆಂಟ... ಕೃಷ್ಣಪ್ರಸಾದ್‌ಗೇ ಟೋಪಿ ಹಾಕಿ, ಅವನ ಹೆಸರ... ಲಕ್ಷಾಂತರ ರೂಪಾಯಿ ಸ್ವಾಹಾ ಮಾಡಿದ್ದು ಅವ... ಮಿತ್ರ ಪಿ. ಸುರೇಶ್‌ಕುಮಾರ್ ಎಂಬ ಪತ್ರಕರ್ತ ವೇಷ... ನೆಲಗಳ್ಳನೇ! ಬಗಲ್ ಮೆ ದುಷ್ಮನ್ ಎಂದರೆ ಹೌದೌ... ಎನ್ನುತ್ತಾನೆ ಈ ಸುರೇಶು! ಇಂತಹ ಕಳ್ಳರ ಪರ ನಿಂತಿರು... ಐಜಿಪಿ ನಡುಮನಿ ಹೇಳ್ತಾರೆ: "ಹುಬ್ಬಳ್ಳಿ ಶಾಖೆಯೊ... 326 ಮೆಂಬರು ಅದಾರ... 67 ಲಕ್ಷ ರೂಪಾ... ತುಂಬ್ಯಾರ... ಗಾಮನಗಟ್ಟಿ, ನವನಗರ ಏರಿಯಾದಾ... ಎಲ್ಲಾ ಮೆಂಬರಿಗೂ ಸೈಟ್ ಕೊಡ್ತಾರ... ಚಿಂತಿ ಬ್ಯಾಡ...


ಆದರೆ ಗಾಮನಗಟ್ಟಿ ನವನಗರಗಳಲ್ಲಿ 12...

ಗದಗ: ಚೆಡ್ಡಿ ಶಾಸಕ ಕಳಕಪ್ಪನ ಟಾಂಗಿಗೆ ಬೆಸ್ತು ಬಿದ್ದ ಕಾ...



ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಚಿಲ್ಲರೆ ರಾಜಕಾರಣದ ಅಖಾಡ ಈಗ ಮತ್ತೊಮ್ಮೆ ಮಗ್ಗಲು ಬದಲಿಸಿದೆ.

ಇಲ್ಲಿಯ ಶಾಸಕ ಕಳಕಪ್ಪ ಬಂಡಿ ಪರಮ ಹೊಟ್ಟೆಬಾಕ ಮತ್ತು ದೋನಂಬರ್ ಕುಳಗಳ ಆಶ್ರಯದಾತ. ಶಾಸಕನಾದ ಎರಡು ವರ್ಷದಲ್ಲೇ ಆತನ ಅಸಲಿ ರೂಪ ಬಹಿರಂಗವಾಗಿರುವುದರಿಂದ ಆತನ ತರೇವಾರಿ ಹುಚ್ಚಾಟಗಳು ಗುಟ್ಟಾಗಿ ಉಳಿಯಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಕೋಜಾ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೊಂಚ ಮಟ್ಟಿಗೆ ಚಿಗಿತುಕೊಂಡ ಕಳಕಪ್ಪ ನಾಚಿಕೆ ಬಿಟ್ಟೇ ವರ್ಗಾವಣೆಯ ದಂಧೆಯಲ್ಲಿ ನಾಲಿಗೆ ಚಾಚಿದನು. ಅನಾದಿ ಕಾಲದಿಂದ ಹಸಿದವನಂತೆ, ತಾಲ್ಲೂಕಿನ ವಿವಿಧ ಕಚೇರಿಗಳಲ್ಲಿಯ ಮುಖ್ಯ ಹುದ್ದೆಗಳಿಗೆ ಒಂದು ಖಚಿತ ರೇಟು ಹೊಂದಿಸಿಕೊಂಡು ತನ್ನದೇ ಪಕ್ಷವಾದ ಬಿಜೆಪಿಯ ಜಿಲ್ಲಾಧ್ಯಕ್ಷ ಶ್ರೀಶೈಲಪ್ಪ ಬಿದರೂರನೊಂದಿಗೆ ಗುದುಮುರುಗಿ ನಡೆಸಿ ವರ್ಗಾವಣೆಯಲ್ಲಿ ಒಂದು ಕೈ ಮೇಲುಗೈ ಸಾಧಿಸಿದ್ದಾನೆ. ಮುಂದಿನ ಬಾರಿ ಆರಿಸಿ ಬರುವುದಿಲ್ಲ ಎಂಬ ಸಂಗತಿ ಸ್ವತಃ ಆತನಿಗೇ ಗೊತ್ತಿರುವುದರಿಂದ ಸಾಧ್ಯವಾದಷ್ಟು ಇದೇ ಅವಧಿಯಲ್ಲಿ ಬಾಚಿಕೊಳ್ಳುತ್ತಿದ್ದಾನೆ. ಸಮಾಜ ಸೇವೆಯೆಂದರೆ ಬಹುಶ ಪಾಲಿಗೀಗ ಇದೇ.



ಕಳಕಪ್ಪ ಬಂಡಿಯ ತವರು ನೆಲವಾದ ಗಜೇಂದ್ರಗಡವು ಈತನ ಶಾಸಕತ್ವದ ಅವಧಿಯಲ್ಲಿ 'ಚೋಟಾ ಬಾಂಬೆ'ಯಾಗಿ ಪರಿವರ್ತನೆಗೊಂಡಿದೆ. ತೀರ ಬಹಿರಂಗವಾಗಿಯೇ ಇಲ್ಲಿ ಮಟ್ಕಾ ವ್ಯವಹಾರ ನಡೆಯುತ್ತಿದೆ. ಖೋಟಾ ನೋಟುಗಳನ್ನು ಚಲಾವಣೆ ಮಾಡುವ ದೊಡ್ಡ ಗ್ಯಾಂಗ್ ಆಶ್ರಯ ಪಡೆದಿದೆ. ಕಳ್ಳಬಟ್ಟಿ ಸಾರಾಯಿ ತಯಾರಿಕಾ ಘಟಕಗಳಿವೆ. ಎಲ್ಲ ಕಡೆಯೂ ಮಾಮೂಲಿ ನಿಗದಿಯಾಗಿರುವುದರಿಂದ ಅಕ್ರಮ ವ್ಯವಹಾರಗಳೆಲ್ಲ ರಾಜಾರೋಷವಾಗಿ ನಡೆಯುತ್ತಿವೆ.


ತೀರ ಮೊನ್ನೆ ವರ್ಗಾವಣೆಯಾಗಿ ಹೋಗುವ ಮೊದಲು ಕೊಂಚ ಮೈಚಳಿ ಬಿಟ್ಟ ರೋಣದ ಪೊಲೀಸರು ಜಿಂಕೆಗಳನ್ನು ಬೇಟೆಯಾಡಿ, ಜಿಂಕೆ ಮಾಂಸ, ಚರ್ಮ, ಕೊಂಬು ಮಾರುವ ಜಾಲವನ್ನು ಹಿಡಿದರು. ಆದರೆ ಈ ಪ್ರಕರಣದ ಮುಖ್ಯ ಆರೋಪಿ ಸುಬ್ರಮಣ್ಯ ರೆಡ್ಡಿ ಕಳಕಪ್ಪ ಬಂಡಿಗೆ ತೀರ ಆಪ್ತ. ರೋಣದ ಬಿಜೆಪಿಗಳ 'ವಕೀಲ ಬ್ರೇನ್' ಬಿ.ಎಂ. ಸಜ್ಜನ್ ಎಂಬಾತನೊಂದಿಗೆ ಗಳಸ್ಯ ಸಂಬಂಧ ಹೊಂದಿರುವಾತ. ಹೀಗಾಗಿ ಅವನ ಮೇಲೊಂದು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಕಳಕಪ್ಪನ ಅಧೀನದಲ್ಲಿರುವ ಪೊಲೀಸರು ಹಿಂದೇಟು ಹೊಡೆಯುತ್ತಿದ್ದಾರೆ.

ಇಲ್ಲಿ ಮುಖ್ಯವಾದ ಮತ್ತೊಂದು ಸಂಗತಿ ಎಂದರೆ ಸುಬ್ರಮಣ್ಯ ರೆಡ್ಡಿಯ ಗ್ಯಾಂಗಿನಲ್ಲಿರುವ ಪಂಚಾಕ್ಷರಯ್ಯ ಹಿರೇಮಠ ಬಿಜೆಪಿಯ ನಗರಘಟಕದ ಅಧ್ಯಕ್ಷ. ದೇವಣ್ಣನೆಂಬ ನಕಲಿ ವೈದ್ಯನ ಸಹೋದರನಾದ ಸುಭಾಷ ರಾಯಬಾಗಿ ಬಿಜೆಪಿ ಪಾಳೆಯಕ್ಕೆ ಅತೀ ಹತ್ತಿರದ ಮನುಷ್ಯ. ಇವರಿಬ್ಬರಲ್ಲದೆ ಈ ಪ್ರಕರಣದಲ್ಲಿ ತುಕಾರಾಮ್ ಚೌವ್ಹಾಣ್, ಭೀಮಸಿ ಸೂರ್ಯವಂಶಿ ಇವರುಗಳನ್ನು ಬಂಧಿಸುವುದಿರಲಿ ಅವರ ಹೆಸರನ್ನು FIR ನಲ್ಲೂ ಸೇರಿಸಿಲ್ಲ. ಇಂಥ ಖದೀಮರನ್ನು ರಕ್ಷಿಸಿಕೊಂಡೇ ಬಂದಿರುವ ಕಳಕಪ್ಪ ಬಂಡಿ ಗಜೇಂದ್ರಗಡದ ಮುನ್ಸಿಪಾಲಿಟಿಯಲ್ಲಿ ಕಾಂಗ್ರೆಸ್ ಆಡಳಿತವನ್ನು ಬುಡಮೇಲು ಮಾಡಿದ್ದಾನೆ.

ಗಜೇಂದ್ರಗಡದ ಮುನ್ಸಿಪಾಲಿಟಿ ಮೇಲೆ ಈತನಕ ಕಾಂಗ್ರೆಸ್ಸಿನ ಅಧಿಪತ್ಯವಿತ್ತು. ಮಾಜಿ ಶಾಸಕ ಜಿ.ಎಸ್. ಪಾಟೀಲ ಮತ್ತು ಮಾಜಿ ಸಂಸದ ಆರ್.ಎಸ್. ಪಾಟೀಲರ ಪಾಳೆಗಾರಿಕೆಗೆ ಸಮರಸಿಂಹ ಘೋರ್ಪಡೆಯ ದೌಲತ್ತು ಸಾಥ್ ನೀಡಿದ್ದರಿಂದ ಕಾಂಗ್ರೆಸ್ಸಿನ ಅಧಿಪತ್ಯ ಅಬಾಧಿತವಾಗಿ ಸಾಗಿತ್ತು. ಪರಮ ಭೂಗಳ್ಳನಾದ ಸಮರಸಿಂಹ ಘೋರ್ಪಡೆಗೆ ಗಜೇಂದ್ರಗಡದ ಮೇಲೆ ಹಿಡಿತವಿತ್ತು. ಅಂಥ ಘೋರ್ಪಡೆ ಕಳೆದ ತಿಂಗಳು ಅಕಸ್ಮಾತ್ ತೀರಿಹೋದ. ಸಮರಸಿಂಹ ಘೋರ್ಪಡೆ ಸತ್ತ ಮೇಲೆ ಇದ್ದಕ್ಕಿದ್ದಂತೆ ಕ್ರಿಯಾಶೀಲನಾದ ಶಾಸಕ ಬಂಡಿಗೆ ಘೋರ್ಪಡೆಯ ಸಾವಿನಿಂದ ತೆರವಾದ ಮುನ್ಸಿಪಾಲಿಟಿ ಅಧ್ಯಕ್ಷತೆಯ ಮೇಲೆ ಕಣ್ಣು ಬಿದ್ದಿತು. ಇನ್ನೇನು ಮುನ್ಸಿಪಾಲಿಟಿಯ ಈ ಕಾಲಾವಧಿ ಮುಗಿದೇ ಹೋಯಿತು ಅನ್ನುವಂತಿರುವಾಗ ಬಂಡಿ ವಿಶೇಷ ಮುತುವರ್ಜಿ ವಹಿಸಿ ಅಧ್ಯಕ್ಷ ಚುನಾವಣೆಯ ನೋಟಿಫಿಕೇಷನ್ ಹೊರಬೀಳುವಂತೆ ಮಾಡಿದ. ಅಲ್ಲಿಂದಲೇ ಶುರುವಾಯಿತು ಹೊಸ ರಂಗಿನಾಟ.


ರಾಜ್ಯಸಭೆಗೆ ಸದಸ್ಯರನ್ನು ಮತ್ತು ವಿಧಾನಪರಿಷತ್ತಿನ ಸದಸ್ಯರನ್ನು ಆರಿಸುವಾಗ 'ಖರೀದಿ'ಯಾಗುವ ಕಲೆ ಗೊತ್ತಿರುವ ಕಳಕಪ್ಪ ಮುನ್ಸಿಪಾಲಿಟಿಯ ಅಧ್ಯಕ್ಷ ಚುನಾವಣೆಯಲ್ಲಿ ಅದೇ ತಂತ್ರವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾನೆ. ಆತ ಒಡ್ಡಿದ ಆಮಿಷ ಮತ್ತು ರೊಕ್ಕದ ಚಮತ್ಕಾರಗಳಿಗೆ ಮಾರುಹೋದ ಕಾಂಗ್ರೆಸ್ಸಿನ ಕಳಕಪ್ಪ ಹೂಗಾರ, ಸಿದ್ದಪ್ಪ ಚಲವಾಡಿ, ಚಂದ್ರ ಹೂಗಾರ ನಾಗಪ್ಪ ಜಾಡಬಂದಿ, ದುರ್ಗವ್ವ ರಾಮಜಿ, ಉಳ್ಳಾಗಡ್ಡಿ ಎಂಬ ಸದಸ್ಯರು ಬಿಜೆಪಿಯ ಟೆಂಟು ಸೇರಿಕೊಂಡರು. ಟಿ.ವಿ. ರಾಯಬಾಗಿ ಎಂಬ ದೊಡ್ಡ ಕುಳ ಕಳಕಪ್ಪನೊಂದಿ... ಕೈಜೋಡಿಸಿದ್ದೇ ಕಾಂಗ್ರೆಸ್ಸಿಗೆ ಬಿದ್ದ ದೊಡ್ಡ ಹೊಡೆ... ಈ ಹಂತದಲ್ಲಿ ಕಾಂಗ್ರೆಸ್ಸಿನ ಮಾಜಿ ಶಾಸಕ ಜಿ.ಎಸ್... ಪಾಟೀಲ್ ಈ ಬೆಳವಣಿಗೆಗಳ ಕಡೆಗೆ ಗಮನ ಕೊಡ... ನಿರ್ಲಕ್ಷ್ಯ ಪ್ರದರ್ಶನ ಮಾಡಿದ್ದು ಮುನ್ಸಿಪಾಲಿಟಿ ಚುನಾವ... ಯಲ್ಲಿ ಕಾಂಗ್ರೆಸ್ ನೆಲಕಚ್ಚುವುದಕ್ಕೆ ಕಾರಣವಾಯಿತು... ಶಾಸಕ ಬಂಡಿ ಮತ್ತು ಸಂಸದ ಗದ್ದಿಗೌಡರ ವ... ಪಡೆದುಕೊಂಡ ಬಿಜೆಪಿಯ ಶೇಖಪ್ಪ ಇಟಗಿ ಸಲೀಸಾ... ಕಾಂಗ್ರೆಸ್ಸಿನ ಸುಮಂಗಲಾ ಇಟಗಿ ಎಂಬಾಕೆಯನ್... ಸೋಲಿಸಿದ. ಅಲ್ಲಿಗೆ ಗಜೇಂದ್ರಗಡ ಪಟ್ಟಣದಲ್ಲಿ ಕಾಂಗ್ರೆ... ಒಂದು ಅಧ್ಯಾಯವನ್ನು ಮುಗಿಸಿದಂತಾಗಿದೆ. ಇ... ರಿಂದಾಗಿ ಕಳಕಪ್ಪ ಬಂಡಿಯ ಕೋಡು ಕೊಂಚ ಬೆಳೆದಿ... ಮುರಿದು ಬೀಳುವುದಕ್ಕೆ ಸೂಕ್ತ ಸಮಯವನ್ನು ಕಾಯ... ತ್ತಿದೆ. ಈ ಹಂತದಲ್ಲಾದರೂ ಇಲ್ಲಿ ಕಾಂಗ್ರೆಸ... ಎಚ್ಚರಗೊಳ್ಳದಿದ್ದರೆ ಕಳಕಪ್ಪನ ಕಮಂಗಿತನ ಬೆಳೆಯುತ್ತಲೇ ಇರುತ್ತದೆ.

ಜಿಂಕೆ ಚರ್ಮಗಳ್ಳ ರೆಡ್ಡಿಗೆ ರೈಫಲ್ ಕೊಟ್ಟವನ್ಯಾರು?



ಸುಬ್ರಮಣ್ಯರೆಡ್ಡಿ ಎಂಬ ಜಿಂಕೆ ಹಂತಕ, ಜಿಂಕೆ ಚರ್ಮ ವ್ಯಾಪಾರಿ ಗದಗ ಜಿಲ್ಲೆಯಿಂದ ರಾತ್ರೋ ರಾತ್ರಿ ಮಾಯವಾಗಿದ್ದಾನೆ. ಇವನೀಗ ಮೈಸೂರಿಗೆ ವರ್ಗ ಆಗಿರುವ ಡಿವೈಎಸ್‌ಪಿ ಎಚ್.ವೈ. ತುರಾಯಿಯ ಆಶ್ರಯದಲ್ಲಿ ಮೈಸೂರಲ್ಲಿ ಸೇಫ್ ಆಗಿದ್ದಾನೆ. ಈ ಹಿಂದೆ ಗದಗಿನಲ್ಲಿ ಡಿವೈಎಸ್‌ಪಿಯಾಗಿದ್ದ ತುರಾಯಿಗೂ, ಸುಬ್ರಮಣ್ಯ ರೆಡ್ಡಿಗೂ ಭಾರಿ ನಂಟು! ಕೊಪ್ಪಳ, ಗದಗ ಜಿಲ್ಲೆಗಳ ಜಿಂಕೆಗಳನ್ನು ಸಾಲುಸಾಲಾಗಿ ಮುಗಿಸಿದ್ದು ಈ ಕಳ್ಳರೇ!

ಸುಬ್ರಮಣ್ಯ ರೆಡ್ಡಿ ಸಹಚರರ ಬಳಿ ಜಿಂಕೆ ಚರ್ಮ, ಕೋಡು ಸಿಕ್ಕಿದ್ದರೆ ಸುಬ್ಬನ ಮನೆಯಲ್ಲಿ ಸಿಕ್ಕಿರುವ ರೈಫಲ್‌ನ್ನು ಈ ಹಿಂದೆ ಸುಬ್ಬನಿಗೆ ಕೊಟ್ಟಿದ್ದು ಡಿವೈಎಸ್‌ಪಿ ತುರಾಯಿಯೇ ಎಂಬುದು ಜನಜನಿತ. ರೋಣದ ಕಳ್ಳ ಶಾಸಕ ಕಳಕಪ್ಪ ಬಂಡಿಗೆ ಗೂಟ ಜಡಿದರೆ ಎಲ್ಲ ಸರಿಹೋಗಲಿದೆ.



ಎಂಬ ಮತ್ತೊಂದು ನೆಲಗಳ್ಳ ಕಂಪನಿಯನ್ನು ಭರ್ಜರಿಯಾಗಿ ನಡೆಸುತ್ತಲೇ ಇದ್ದಾನೆ. ಈ ಕಂಪನಿಗೆ ನೆಲಗಳ್ಳತನದಲ್ಲಿ 25 ವರ್ಷದ experience ಉಂಟಂತೆ! ಹಾಗೆಯೇ ಈ ಆಂಧ್ರ ವಂಚಕರೆಲ್ಲ ಸೇರಿ ಮಲ್ಲಿಕಾರ್ಜುನ ಅವೆನ್ಯೂ (ಕೊಪ್ಪಿಕರ ರಸ್ತೆ)ದಲ್ಲಿ ವೆಲ್‌ಫೇರ್ ರಿಯಲ್ ಎಸ್ಟೇಟ್ ಎಂಬ ಇನ್ನೊಂದು ನಕಲಿ ಕಂಪನಿ ಹುಟ್ಟುಹಾಕಿ ಹಣ ಎತ್ತುವ ದಂಧೆಯನ್ನು ಕಂಟಿನ್ಯೂ ಮಾಡಿಯೇ ಬಿಟ್ಟಿದ್ದಾರೆ. ಈ ಹಿಂದೆ ಪಿಯರ್‌ಲೆಸ್ ಕಂಪನಿ ಎಂಬ ಬ್ಲೇಡ್ ಕಂಪನಿಗೂ ಈ ಸುರೇಶ್ ಕುಮಾರನೇ ಏಜಂಟನಾಗಿದ್ದುದು

...ಕೆರೆ ಭೂಮಿಯಲ್ಲಿ ಎಲ್ಲರಿಗೂ ನಿವೇಶನ ನೀಡುವುದಾಗಿ ...ಳಿದ ಈ ಬ್ಲೇಡ್ ಕಂಪನಿಯ ಶೂರರು ಕೇವಲ 3 ...ಕರೆ ಜಾಗದಲ್ಲಿ 28 ಜನರಿಗೆ ಸೈಟ್ ನೀಡಿ ಬಗಲು ...ತ್ತಿಬಿಟ್ಟಿದ್ದಾರೆ. ಸುರೇಶ್‌ಕುಮಾರ್‌ನಿಗೆ ಬೆನ್ನೆಲುಬಾಗಿ ...ತಿರುವ ಗೋವಾದ ಮಾಟಗಾರ್ತಿ ಕುಟ್ಟನ್ನೋ ...ಂಬಾಕೆಯ ಪಾತ್ರವೇನು ಎಂಬುದು ಇನ್ನೂ ನಿಗೂಢ. ...ಗೆ ಭೂಗಳ್ಳರೆಲ್ಲ ಜಾಮೀನಿನ ಮೇಲೆ ತಿರುಗುತ್ತಾ ...ಕೆ ಹಾಕುತ್ತಿದ್ದಾರೆ.

ಇನ್ನೊಂದೆಡೆ ಕಂಪನಿಯ ಕಾರ್ಯಾಚರಣೆಯ ...ವಸ್ಥಾಪಕ ಶ್ರೀಶೈಲಂ ಎಂಬಾತ ಶ್ರೀಶೈಲಂ ಕಂಪನಿ ಗೊತ್ತಿದ್ದೂ ಜನ ಹಳ್ಳಕ್ಕೆ ಬಿದ್ದಿದ್ದಾರೆ.

ಸೈಟು ಆಕಾಂಕ್ಷಿಗಳಿಗೆ ಹಣ ಮರಳಿಸುವ ಜವಾಬ್ದಾರಿ ಹೊತ್ತವರಂತೆ ಡ್ರಾಮಾ ನಡೆಸಿರುವ ಐಜಿಪಿ ನಡುಮನಿ ಸಾಹೇಬರು, ಅದಕ್ಕಾಗಿ ಕಳ್ಳ ಕಂಪನಿಯಿಂದ 19 ಲಕ್ಷ ರೂ.ಗಳ ಡಿ.ಡಿ ಪಡೆದಿದ್ದಾರಂತೆ! ನೀಲಿಜಿನ್ ರಸ್ತೆಯ ಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಎಸ್. ಶ್ರೀಶೈಲಂ ಹಣ ವಾಪಸ್ ಮಾಡುವುದಾಗಿ ರೀಲ್ ಬಿಡುತ್ತಲೇ ಇದ್ದಾನೆ.

ನಡುಮನಿ ಸಾಹೇಬರ ವೆಲ್‌ಫೇರ್‌ಗೋಸ್ಕರ ವೆಲ್‌ಫೇರ್‌ನಂತಹ ನಕಲಿ ಕಂಪನಿಗಳು ಬದುಕಿರಲೇಬೇಕಲ್ಲವೇ? ●

...ಪುಡಾರಿ ಪಾಲಿಟಿಸಿಯನ್ಸ್ ಪಾಲು!


ಮಾಜಿ ಸಚಿವ, ಹಾಲಿ ಶಾಸಕ ಜಬ್ಬಾರ್‌ಖಾನ್ ಹೊನ್ನಳ್ಳಿ ಮತ್ತು ಚೇಲಾ ಡಿಸೋಜಾರು ಕೇಶ್ವಾಪುರ, ...ಚೇತನಾ ಕಾಲೋನಿ, ಬಾದಾಮಿ ನಗರ, ಟೀಚರ್ಸ್ ಕಾಲೋನಿಗಳಲ್ಲಿ ಲ್ಯಾಂಡ್ ದಂಧೆ ನಡೆಸಿದ್ದರೆ, ಶಿಂಧೆ, ...ನವ್ವಾಶ್, ಸಿಕಂದರ್‌ಖಾನ್ ಪಠಾಣ್, ಅಲ್ತಾಫ್ ಕಿತ್ತೂರ್‌ಗಳೆಲ್ಲ ನೇಕಾರನಗರ, ರಣದಮ್ಮ ಕಾಲೋನಿಗಳಲ್ಲಿ ನೆಲಗಳ್ಳತನಕ್ಕಿಳಿದಿದ್ದಾರೆ. ಅಲ್ತಾಫ್ ಕಿತ್ತೂರ್ ತನ್ನ ಹೆಸರಲ್ಲಿ ಅಲ್ತಾಫ್ ಪ್ಲಾಟು ಎಬ್ಬಿಸಿದ್ದಾನೆ. ಕೇಶವ ಯಾದವ ಕಲ್ಮೇಶ್ವರ ನಗರ, ಆನಂದ ನಗರಗಳಲ್ಲಿ ಭೂ ವ್ಯವಹಾರ ಮಾಡುತ್ತಿದ್ದರೆ, ಕಾರ್ಪೊರೇಟರ್ ಕೆ. ಬರ್ನಾಬಸ್ ಮಂಟೂರು ರಸ್ತೆಯಲ್ಲಿ ಫುಲ್ ಬ್ಯುಸಿಯಾಗಿದ್ದಾನೆ. ಹಮೀದ್ ಖೈರಾಟಿ ಬ್ಯಾಳಿ ಪ್ಲಾಟ್‌ನಲ್ಲಿ ಮಿಂಚುತ್ತಿದ್ದರೆ, ಹನುಮಂತಪ್ಪ ಬಂಕಾಪುರ ಆನಂದ ನಗರದಲ್ಲಿ, ಶಫಿ ಮುದ್ದೇಬಿಹಾಳ ತಾಜ್‌ನಗರ ಉಣಕಲ್‌ಗಳಲ್ಲಿ ಲ್ಯಾಂಡ್ ಗ್ರ್ಯಾಬಿಂಗ್ ನಡೆಸುತ್ತಲೇ ಇದ್ದಾರೆ.


ಬರ್ನಾಬಸ್

ಎಲ್ಲ ಪಕ್ಷಗಳ ಪುಡಾರಿಗಳೂ ಲ್ಯಾಂಡ್ ನುಂಗುತ್ತಿರುವಾಗ ಹುಬ್ಬಳ್ಳಿ ಹದಗೆಟ್ಟು ಹೋಗದೇ ಇರುತ್ತಾ?

...ಭದ್ರಾವತಿ:

ಸೌದೆಪುಟ್ಟನ ಶಿಷ್ಯರ ಅರೆಸ್ಟ್!


ಬಂಧಿತರಾಗಿರುವ ಗಾಂಧಿ, ಅರವಿಂದ, ಮಂಜ, ಮಂಡ್ಲಿ ರವಿ

ಮುಂಬೈ, ಬೆಂಗಳೂರು, ಮೈಸೂರು, ಮಂಗಳೂರುಗಳನ್ನೆಲ್ಲ ಸುತ್ತಾಡಿ ಬಂದ ಕೊಲೆಗಡುಕರು ಕೊನೆಗೆ ಜೈಲಿನಲ್ಲಿ ತಮ್ಮ ಪ್ರವಾಸವನ್ನು ಅಂತ್ಯಗೊಳಿಸಿಕೊಂಡಿದ್ದಾರೆ.

ಒಂದಿಷ್ಟು ಫ್ಲ್ಯಾಷ್ ಬ್ಯಾಕ್!

ಕಳೆದ ವರ್ಷ ಸೌದೆಪುಟ್ಟನನ್ನು ಕೊಚ್ಚಿ ಹಾಕಿದ್ದ ನಾಗಮಣಿ & ಗ್ಯಾಂಗ್ ಬೆಂಗಳೂರು ಸೇರಿದಾಗ, ಇತ್ತ ಸೌದೆಪುಟ್ಟನ ಸ್ಥಾನಕ್ಕೆ ಅವನ ಧರ್ಮಪತ್ನಿ ಸಾವಿತ್ರಮ್ಮ ಬಂದು ಕುಳಿತು ಭದ್ರಾವತಿಯ ಮಾರಿಮುತ್ತು ಎನಿಸಿಕೊಂಡಳು. ನಾಗಮಣಿ ಕಡೆಯ ಇಬ್ಬರು ಹುಡುಗರನ್ನು ಕಿಡ್ನ್ಯಾಪ್ ಮಾಡಲು ಹೋಗಿ ಪೊಲೀಸರಿಗೆ ಗೊತ್ತಾಗಿ ಈಗ ತಲೆಮರೆಸಿಕೊಂಡಿದ್ದಾಳೆ. ಈ ಎರಡು ಗ್ಯಾಂಗ್‌ಗಳ ಲೋಲೆವೆಲ್ ರೌಡಿಗಳು ಈಗಲೂ ಮಚ್ಚು ಹಿಡಿದು ಬೀದಿಯಲ್ಲಿ ಕಿತ್ತಾಡುತ್ತವೆ. ಇತ್ತೀಚೆಗೆ ಇದರ ಪರಿಣಾಮವಾಗಿ ಅಂಥೋಣಿ ಎನ್ನುವವನ ಕೈ ಕತ್ತರಿಸಿ ಹಾಕಲಾಯ್ತು. ರಾಮೇಗೌಡ ಲೈನ್‌ನ ಪಡ್ಡೆಗಳಾದ ಹಮಾಲಿ ಮಂಜ, ನಾಯ್ಡು ಸೀನ್, ಎಕನೀಶ್ ಕಾಲೋನಿಯ ರಫೀಕ್, ನಯಾಜ್ ಎಂಬುವವರು ಸೇರಿ ಅಂಥೋಣಿಯ ಕೈಯನ್ನೇ ಎಗರಿಸಿದ್ದರು.

ಸೌದೆಪುಟ್ಟನ ಶಿಷ್ಯರು ಜೈಲು ಪಾಲಾಗಿದ್ದಾರೆ. ಸೌದೆಪುಟ್ಟನ ಮರ್ಡರ್ ಮಾಡಿದವರ ಮೇಲೆ ...ಟ್ಯಾಕ್ ಮಾಡಲು ಹೋಗಿ ಆನಂದ ಎಂಬುವನನ್ನು ...ಂಗಾನದಿ ತೀರದಲ್ಲೇ ಕೊಂದು ಹಾಕಿತ್ತು ... ಜೈಲು ಸೇರಿರುವ ಗ್ಯಾಂಗ್. ಆಗ ...ಜವಾಗಿಯೂ ಅವರ ಗುರಿ ಇದ್ದದ್ದು ...ಂಟಲ್ ಹರೀಶನ ಮೇಲೆ. ಈ ಹರೀಶ್ ...ದೆಪುಟ್ಟನ ಕೊಲೆ ಕೇಸಲ್ಲಿ ಜೈಲುಪಾಲಾದ ...ಂದಿ ರಮೇಶನ ಸೋದರಳಿಯ. ಅಂದು ... ಮೆಂಟಲ್ ಹರೀಶ್ ನದಿಯಲ್ಲಿ ಈಜಿ ...ರಾಗಿದ್ದ, ಜೊತೆಗಿದ್ದ ಆನಂದ ಎನ್ನುವವನು ...ಣವಾಗಿದ್ದ. ಈ ಕೊಲೆಯಲ್ಲಿ ಭಾಗಿಯಾಗಿದ್ದ ...ದೆಪುಟ್ಟನ ಶಿಷ್ಯಂದಿರಾದ ಗಾಂಧಿ ಅಲಿಯಾಸ್ ...ವೋದ್, ಮಂಡ್ಲಿ ರವಿ ಯಾನೆ ರವಿಕುಮಾರ್, ...ರವಿಂದ, ಮಂಜ ಅಲಿಯಾಸ್ ಮಂಜುನಾಥ್ ...ರಾರಿಯಾಗಿ ತಲೆಮರೆಸಿಕೊಂಡಿದ್ದರು. ಈಗ ...ಹೊಗ್ಗದ ಕೋಟೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ...ಕುಮಾರ್ ಕೈಗೆ ಈ ಕೊಲೆಗಡುಕರು ಸಿಕ್ಕಿಬಿದ್ದಿದ್ದಾರೆ.




ನಾಗಮಣಿ, ಆನಂದ ಸಹೋದರರ ಗ್ಯಾಂಗ್ ಮತ್ತು ಸೌದೆಪುಟ್ಟನ ಗ್ಯಾಂಗ್‌ಗಳ ನಡುವಿನ ಬೀದಿ ಕಿತ್ತಾಟಗಳು ನಿಲ್ಲಬೇಕೆಂದರೆ ಉಳಿದೆಲ್ಲ ಪುಡಿ ರೌಡಿಗಳನ್ನು ಒದ್ದು ಒಳಹಾಕಬೇಕಷ್ಟೇ.

-ರಮೇಶ್

ರಾಯಚೂರು: ಕೊಪ್ಪಳ ಎಂ.ಪಿ. ಪುತ್ರ ಕರಿಯನ ಸಾರಾಯಿ ಸಾಮ್ರಾಜ್ಯ!


ಇವನು ಕೆ. ಕರಿಯಪ್ಪ, ಬುದ್ಧಿಗೇಡಿ ಸಂಸದ ಕೆ. ವಿರುಪಾಕ್ಷಪ್ಪನ ಅಣ್ಣನ ಮಗ! ಇನ್ನು ಮುಂದೆ ಸಿಂಧನೂರು, ಮಾನ್ವಿ ತಾಲ್ಲೂಕುಗಳ ಸಾರಾಯಿ ಸಾಮ್ರಾಜ್ಯದ ಸರದಾರ ಈ ಕರಿಯನೇ! ಇವನಪ್ಪ ಅಂದರೆ ಸಂಸದನ ಅಣ್ಣ ನಾಗಪ್ಪನನ್ನು ಜನ ಗುರುತಿಸುವುದು `O.C. ನಾಗಪ್ಪ' ಎಂದೇ! ತನ್ನ ಅಣ್ಣ ನಾಗಪ್ಪನ ಕೈಗೆ ಮಟ್ಕಾ ಸಾಮ್ರಾಜ್ಯ ಆತನ ಮಗನ ಕೈಗೆ ಸಾರಾಯಿ ವ್ಯವಹಾರವನ್ನು ಇಕ್ಕಿದ ನಾಲಾಯಕ್ ವಿರುಪಾಕ್ಷಪ್ಪ ಕೊಪ್ಪಳದ ಎಂ.ಪಿ. ಎನ್ನುವುದು ನಾಚಿಕೆಗೇಡಿನ ವಿಷಯವೇ ಹೌದು.



ಹೆಂಡದ ದೊರೆ ಕೆ. ಕರಿಯಪ್ಪ

ಬೇರೆಲ್ಲ ತಾಲ್ಲೂಕುಗಳಿಗಿಂತ ಮಾನ್ವಿ, ಸಿಂಧನೂರು ತಾಲ್ಲೂಕುಗಳು ಅಬಕಾರಿ ಗುತ್ತೇದಾರರಿಗೆ ಹೆಚ್ಚು ಪ್ರಿಯ. ಏಕೆಂದರೆ ಆಂಧ್ರದ ಗಡಿ ಪ್ರದೇಶಗಳ ಹಳ್ಳಿಗಳಿಗೆ ತುಂಗಭದ್ರೆಯ ಮೂಲಕ 'ಸಾರಾಯಿ ರಫ್ತು' ದಂಧೆ ನಡೆಸಿ ರಾತ್ರೋರಾತ್ರಿ ಸಿರಿವಂತರಾಗಿಬಿಡಬಹುದು.

ಗುತ್ತೇದಾರರ ಗುತ್ತಿಗೆ ಕರಿಯನ ತೆಕ್ಕೆಗೆ!

ಬೆಂಗಳೂರಿನ ದಾಸಪ್ಪನಿಂದ ಹಿಡಿದು ಗುಲ್ಬರ್ಗಾದ ಖತರ್‌ನಾಕ್ ಗುತ್ತೇದಾರ ಫ್ಯಾಮಿಲಿಯವರೆಗೆ ಎಲ್ಲ ಗುತ್ತಿಗೆದಾರರ ಕಣ್ಣು ಸಿಂಧನೂರು, ಮಾನ್ವಿ ತಾಲ್ಲೂಕುಗಳ ಮೇಲೆ ಇದ್ದೇ ಇರುವುದರಿಂದ ಇಲ್ಲಿ ಪ್ರತಿ ವರ್ಷದ ಹರಾಜಿನಲ್ಲಿ ನೂಕುನುಗ್ಗಲು, ತಿಕ್ಕಾಟ, ಪಾಲಿಟಿಕ್ಸ್ ನಡೆದೇ ಇರುತ್ತದೆ. ಇಂತಹ ಜಿದ್ದಿನ ಸ್ಪರ್ಧೆಯಲ್ಲಿ ಈ ಸಲ ಗೆದ್ದವನೇ ಸಂಸದನ ಪುತ್ರ ಕರಿಯಪ್ಪ ಎಂಬ ಸಮಾಜಕಂಟಕ. ಕಳೆದ ವರ್ಷ 2005-06 ರ ಸಾಲಿನ ಅಬಕಾರಿ ಗುತ್ತಿಗೆ ಗುತ್ತೇದಾರರ ಪಾಲಾಗಿತ್ತು. ಆ ಮೊದಲು ತಾಲ್ಲೂಕೊಂದಕ್ಕೆ 80 ಲಕ್ಷ ಹರಾಜು ಹಣ ಸಂದಾಯವಾಗುತ್ತಿತ್ತು. 2004-2005ರ ಸಾಲಿನಲ್ಲಿ ಬೆಂಗಳೂರಿನ ದಾಸಪ್ಪ ಪಾಲಾಗಿದ್ದ ಈ ಎರಡು ತಾಲ್ಲೂಕುಗಳ ಗುತ್ತಿಗೆಯನ್ನು ಲಕ್ಷಗಳಿಂದ ಕೋಟಿಗಳ ಲೆಕ್ಕಕ್ಕೆ ಒಯ್ದವನು ಮಾಜಿ ಮಂತ್ರಿ ಮಾಲೀಕಯ್ಯ ಗುತ್ತೇದಾರನ ಸಹೋದರ, ಗುಲ್ಬರ್ಗಾ ಜಿ.ಪಂ.ನ ಹಾಲಿ ಸದಸ್ಯ ನಿತಿನ್ ವೆಂಕಯ್ಯ ಗುತ್ತೇದಾರ್. ಈತನ ವಿ.ಕೆ.ಜಿ. (ವೆಂಕಯ್ಯ ಕೂಸಯ್ಯ ಗುತ್ತೇದಾರ್) ಸಮೂಹ ಮಾನ್ವಿ ತಾಲ್ಲೂಕಿನ ಸಾರಾಯಿ ಹರಾಜು ಗಿಟ್ಟಿಸಲು 1 ಕೋಟಿ 30 ಲಕ್ಷ 60 ಸಾವಿರ ಹರಾಜು ಹಣ ಕಟ್ಟಿತ್ತು; ಜನರಿಗೆ ಸಸ್ತಾ ಸಾರಾಯಿ ಕುಡಿಸಿ ಒಂದು ವರ್ಷ ಇಡೀ ತಾಲೂಕನ್ನು ಹಳ್ಳ ಹಿಡಿಸಿತ್ತು. ಪ್ರಸ್ತುತ ವರ್ಷ ಕೊಪ್ಪಳ ಸಂಸದನ ಅಣ್ಣನ ಮಗ ಕೆ. ಕರಿಯಪ್ಪ 1 ಕೋಟಿ 31 ಲಕ್ಷ ತೆತ್ತು ಮಾನ್ವಿ ತಾಲ್ಲೂಕಿನ ಹರಾಜು ಗಿಟ್ಟಿಸಿಕೊಂಡಿದ್ದಾನೆ. ಸಿಂಧನೂರು ತಾಲೂಕನ್ನು 1 ಕೋಟಿ 8 ಲಕ್ಷ ತೆತ್ತು ಸಾರಾಯಿಯ ಸಾಗರದಲ್ಲಿ ಜನರನ್ನು ಮುಳುಗಿಸಲು 10, 9, 8, 7 ಎನ್ನುತ್ತ ಕೌಂಟ್‌ಡೌನ್ ಶುರು ಮಾಡಿಯೇ ಬಿಟ್ಟಿದ್ದಾನೆ. 13 ರೂಪಾಯಿಗೊಂದು ಪ್ಯಾಕೇಟಿನಂತೆ ಸಾರಾಯಿ ಅದ್ಯಾವ ಪರಿ ಹರಿದಾಡುತ್ತಿದೆ ಎಂದರೆ ತುಂಗಭದ್ರೆಯೇ ಗಾಬರಿ ಬಿದ್ದಿದ್ದಾಳೆ! ಅಲ್ಲಾ ಈ ನನ್ಮಕ್ಕಳು ತುಂಗಭದ್ರ ನದಿ ಮೂಲಕವೇ ದೋಣಿಯಲ್ಲಿ ತೇಲುತ್ತಾ ಆಂಧ್ರಕ್ಕೆ ಸಾರಾಯಿ ಎಕ್ಸ್‌ಪೋರ್ಟ್ ಮಾಡುತ್ತಾರಲ್ಲ?


ತುಂಗಭದ್ರೆಯ ಮೂಲಕ ಆಂಧ್ರಕ್ಕೆ ಸಾರಾಯಿ!



ಕಳೆದ ವರ್ಷ ಕಿತ್ತಾಡಿದ್ದ ಕರಿಯ!

2004-05 ರ ಸಾಲಿನ ಬೆಂಗಳೂರಿನ ದಾಸಪ್ಪ ಸಿಂಧನೂರು, ಮಾನ್ವಿ ತಾಲ್ಲೂಕುಗಳ ಗುತ್ತಿಗೆ ಪಡೆದಿದ್ದಾಗ ಈ ಕರಿಯನೂ ಪಾಲುದಾರನಾಗಿದ್ದ. ದಾಸಪ್ಪನ ಜೊತೆ ಕರಿಯನ ವ್ಯವಹಾರ ಚೆನ್ನಾಗೇ ಇತ್ತು. ಆದರೆ ಕಳೆದ ವರ್ಷ ಮಾಲೀಕಯ್ಯ ಗುತ್ತೇದಾರನ ಗ್ಯಾಂಗ್‌ಗೆ ಹರಾಜು ಸಿಕ್ಕಾಗ, ಸಿಂಧನೂರು ತಾಲ್ಲೂಕಿಗೆ ಶಾಸಕ ಹಂಪನಗೌಡ ಬಾದರ್ಲಿಯ ಸಹೋದರನ ಪುತ್ರ ಹಂಪನಗೌಡ ಬಾದರ್ಲಿಯನ್ನು ಗುತ್ತೇದಾರರು ಪಾಲುದಾರರನ್ನಾಗಿ ಮಾಡಿಕೊಂಡಿದ್ದು ಸಂಸದ ವಿರುಪಾಕ್ಷಪ್ಪ ಮತ್ತು ಪುತ್ರ ಕರಿಯನ ಪಿತ್ತ ನೆತ್ತಿಗೇರಿಸಿತ್ತು.


ಶಾಸಕ ಬಾದರ್ಲಿಯ ಅಂಧ್ರದ ಎಮ್ಮಿಗನೂರಿನ ರೌಡಿಪಡೆ ಹಾಗೂ ಸಂಸದ ವಿರುಪಾಕ್ಷಪ್ಪನ ಸುರಾನಪೇಟೆ ಗೂಂಡಾಪಡೆಗಳ ಮಧ್ಯೆ ಈ ಸಾರಾಯಿ ದಂಧೆಗಾಗಿ ಹಲವಾರು ಭೀಕರ ಬಡಿದಾಟಗಳಾಗಿದ್ದವು. ವಿರುಪಾಕ್ಷಪ್ಪನ ಗೂಂಡಾಪಡೆ ಬಾದರ್ಲಿ ಸಾರಾಯಿ ಸ್ಟಾಕ್ ಮಾಡಿದ್ದ ಬೃಂದಾವನ್ ಲಾಡ್ಜ್ ಮೇಲೆ ದಾಳಿ ಮಾಡಿದ್ದರೆ, ಬಾದರ್ಲಿಯ ಗೂಂಡಾಗಳು ಕರಿಯಪ್ಪನ ಮೆಣಸಿನಕಾಯಿ ಅಂಗಡಿ (ಮಹೇಶ್ ಏಜನ್ಸಿಸ್) ಮೇಲೆ ದಂಡೆತ್ತಿ ಹೋಗಿದ್ದರು. ರಾಜಕೀಯ ಮತ್ತು ಹೆಂಡದ ಸಾಮ್ರಾಜ್ಯದ ಮೇಲೆ ಬಲವಾದ ಹಿಡಿತ ಹೊಂದಿರುವ ಗುತ್ತೇದಾರ್ ಕುಟುಂಬ ಕರಿಯನಿಗೆ ಸೊಪ್ಪು ಹಾಕಲೇ ಇಲ್ಲ. ಅನಧಿಕೃತ ಸಾರಾಯಿ ಅಂಗಡಿಗಳನ್ನು ತೆರೆದ ಕರಿಯ ಗುತ್ತೇದಾರರಿಗೆ ಸೆಡ್ಡು ಹೊಡೆಯಲು ನೋಡಿದ್ದ. ಕರಿಯಪ್ಪನ ಸಾರಾಯಿ ಮಿತ್ರ ಸಿಂಧನೂರು ತಾಲ್ಲೂಕಿನ ಬೂದಿವಾಳ ಕ್ಯಾಂಪಿನ ಕೆ. ಸತ್ಯನಾರಾಯಣ ಎನ್ನುವ ಆಂಧ್ರ ದೊಂಗನನ್ನು ಗುತ್ತೇದಾರ್ ಪಡೆ ಶಹಾಪುರದವರೆಗೂ ಹೊತ್ತೊಯ್ದು ಹಿಗ್ಗಾಮುಗ್ಗಾ ಥಳಿಸಿ ಕಳಿಸಿತ್ತು.

ಜಿದ್ದಾಜಿದ್ದಿಯ ಜರೂರತ್ತೇನು?

ಅಸಲಿಗೆ ಜಿಲ್ಲೆಯ ರಾಯಚೂರು, ದೇವದುರ್ಗ, ಲಿಂಗಸ್ಗೂರು ತಾಲ್ಲೂಕುಗಳ ಸಾರಾಯಿ ಹರಾಜು ಸದ್ದುಗದ್ದಲವಿಲ್ಲದೇ ನಡೆಯುತ್ತದೆ. ಆದರೆ ಸಿಂಧನೂರು, ಮಾನ್ವಿ ತಾಲ್ಲೂಕುಗಳು ಆಂಧ್ರಕ್ಕೆ ಸಪ್ಲೈ ಮಾಡಲು ಹೇಳಿ ಮಾಡಿಸಿದಂತಿರುರುವುದರಿಂದ ಇಲ್ಲಿ ಸಾರಾಯಿ ಸಮರ ಸದಾ ನಡೆದೇ ಇರುತ್ತದೆ. ಸಿಂಧನೂರು ತಾಲ್ಲೂಕಿನ ಅಂಬಾಮಠದ ಜಾತ್ರೆಯಲ್ಲಿ ನಿಷೇಧ ಇದ್ದರೂ ಸಾರಾಯಿ ಹರಿಯುತ್ತಲೇ ಇರುತ್ತದೆ. ಮಾನವಿ ತಾಲ್ಲೂಕಿನ ಜೂಕೂರು ಗ್ರಾಮ, ಸಿಂಧನೂರಿನ ಆಯನೂರು ಗ್ರಾಮಗಳು ಆಂಧ್ರಕ್ಕೆ ಸಾರಾಯಿ ಸಾಗಿಸಲು ಅನುಕೂಲಕರ ಜಾಗಗಳಾಗಿಬಿಟ್ಟಿವೆ. ಅಧಿಕೃತ ಸಾರಾಯಿ ಜೊತೆ ಸೆಕೆಂಡ್ಸ್, ಥರ್ಡ್ಸ್ ಎಂಬ ನೂರಾ ಎಂಟು ನಮೂನೆಯ ಕಳಪೆ ಸಾರಾಯಿ ಜಿಲ್ಲೆಯ ಬಡವರ ಜೀವ ತಿನ್ನುತ್ತಿವೆ. ಮಾನ್ವಿ ತಾಲ್ಲೂಕಿನ ಅಬಕಾರಿ ಅಧಿಕಾರಿಗಳಾದ ಸಂಜಯಕುಮಾರ್ ಗ್ಲಾಡ್ಸನ್ ಮತ್ತು ಬಸವರಾಜ ಎಂಬುವವರು ಪ್ರತಿ ವರ್ಷ ಬದಲಾಗುವ ಗುತ್ತಿಗೆದಾರರಿಗೆ ತಮ್ಮ ನಿಷ್ಠೆ ಬದಲಿಸುತ್ತಾ 'ತೀರ್ಥ ಸೇವನೆ' ನಡೆಸೇ ಇದ್ದಾರೆ. ಇವರಿಬ್ಬರ ಸುಂಗಾಟದ ಮಧ್ಯೆ ಅಬಕಾರಿ ಉಪ ನಿರೀಕ್ಷಕ ಮೌನೇಶ್ ಎಂಬುವವನು ಮಾತೇ ಮರೆತವನಂತಾಗಿ ಅಬ್ಬೇಪಾರಿ ಆಗಿ ಹೋಗಿದ್ದಾನೆ. ಹಿಂದೆ ಸಿಪಿಐ ಆಗಿದ್ದ ವಾಸುದೇವನಂತೂ ಸಾರಾಯಿ ಅಡ್ಡೆಗಳಿಗೆ ತಾನೇ ಭೇಟಿ ಇತ್ತು ಸುಲಿದುಕೊಂಡು ಬರುತ್ತಿದ್ದ. ಇದೇ ಜುಲೈ 1 ರಿಂದ ಕರಿಯಪ್ಪನ ಸಾರಾಯಿ ಸಾಮ್ರಾಜ್ಯ ಭರ್ಜರಿಯಾಗಿ ಮುನ್ನುಗ್ಗಲು ಆರಂಭಿಸಿದೆ. ಪಾಲುದಾರರಾಗಿ ಬೆಂಗಳೂರಿನ ಲಿಕ್ಕರ್ ತಿಮ್ಮೇಗೌಡ, ಬಳ್ಳಾರಿ ವಿಶ್ವನಾಥ್, ಸಿಂಧನೂರಿನ ಮಹೇಶ್ ಮತ್ತು ಕಂಪನಿ ಜೊತೆಗಿವೆ. ಪೊಲೀಸ್ ಅಧಿಕಾರಿಗಳಾದ ರವಿನಾರಾಯಣ, ಸೂರ್ಯವಂಶಿಗಳಿಗೆ ಹಬ್ಬವೋ ಹಬ್ಬ. ಮೊನ್ನೆ ತಾನೇ ಕ್ಲೋರೋ ಹೈಡ್ರೇಟ್ ಕಳ್ಳ ಗದ್ವಾಲ್ ಖಲೀಲನನ್ನು ಪೊಲೀಸರು ಬಂಧಿಸಿದ್ದೇನೋ ನಿಜ. ಆದರೆ ಅಂತಹ ಕ್ರಿಮಿಗಳು ಇನ್ನೂ ಸಾಕಷ್ಟಿವೆ.

ಎಸ್‌ಪಿ ಹಿತೇಂದ್ರ ಮತ್ತು ಅಬಕಾರಿ ಅಧಿಕಾರಿಗಳು ನಿದ್ದೆಯಿಂದ ಹೊರಬರುವುದು ಯಾವಾಗ?

- ವರವಿಗಾರ



ಸುಖವಾಗಿ ಉಂಡು ದುಂಡಗಿದ್ದ ತನ್ನ ಶರೀರ ಹೀಚಾಗಿದ್ದಿದ್ದರೆ!! ಪೌಡರು ಮೆತ್ತಿದ ಮುಖ, ರೂಜು ಹಚ್ಚಿದ ಕೆನ್ನೆಗಳು ಸ್ವಲ್ಪ ಪೇಲವವಾಗಿದ್ದಿದ್ದರೆ!! ಹಣೆಯ ಮೇಲಾಡುತ್ತಿದ್ದ ಮುಂಗುರುಳುಗಳನ್ನು ಹಿಂದೆ ತಳ್ಳಿ ಬಾಚಿದ್ದಿದ್ದರೆ!! ಕಿವಿಯ ಹಿಂದೆ ಬಳುಕಾಡುತ್ತಿದ್ದ ಲವ್ ಲಾಕುಗಳನ್ನು ಬಿಗಿದು ಕಟ್ಟಿದ್ದಿದ್ದರೆ!! ಬಹುಶಃ ಈ ಹೆಂಗಸು ನನ್ನನ್ನು ಮಾನಗೆಟ್ಟವಳು ಎಂದು ಜರೆಯಲಾಗುತ್ತಿರಲಿಲ್ಲವೇನೋ!

ನಾಟಕದವಳು

ಆ ದಿನ ಅವಳು ಇನ್ನೂ ಯುವತಿಯಾಗಿದ್ದು ಸುಂದರವಾಗಿದ್ದು ರಂಗದ ಮೇಲೆ ಬಂದಾಗ ಕಲಾಸಕ್ತರ ಕಣ್ಣು ತುಂಬುವಂತಿದ್ದ ಸುವರ್ಣಯುಗದ ಒಂದು ದಿನ ಹೀಗಾಯಿತು...

ಅವಳ ಒಬ್ಬ ಅಭಿಮಾನಿ, ಕಲಾಸಹೃದಯಿ ಕ್ಲಾರ್ಕ್ ರಂಗಪ್ಪ ಅವಳ ಮನೆಯಲ್ಲಿ ಬಿಸಿಬಿಸಿಯಾದ ಮೃಷ್ಟಾನ್ನ ಭೋಜನ ಮಾಡಿ, ತಾಂಬೂಲ ಮೆದ್ದು ದಣಿವಾರಿಸಿ ಕೊಳ್ಳುತ್ತಿದ್ದ. ಹೊರಗೆ ಬಿಸಿಲು ಸುರಿಯುತ್ತಿತ್ತು. ಧಗೆಯನ್ನು ನೋಡುತ್ತಾ ನೋಡುತ್ತಾ ಕ್ಲಾರ್ಕ್ ರಂಗಪ್ಪನಿಗೆ ಯಾಕೋ ಕಿರಿಕಿರಿಯಾಗಲಾರಂಭಿಸಿತು. ಆಡ್ಡಾಡಿಕೊಂಡು ಬರಲು ಊರಾಚೆ ಇರುವ ಮಾವಿನ ತೋಪಿಗೆ ಹೊರಡಬೇಕಾದರೆ ಹೊತ್ತಿಳಿಯಲು ಕಾಯಬೇಕಾಗಿತ್ತು. ಆದಲು ಮಾತಿಲ್ಲದೆ ಒಬ್ಬರಿನ್ನೊಬ್ಬರ ಕಣ್ಣಾಟ್ಟಿಸಿ ಆಟ ನೋಡುತ್ತಾ ಕೂತಿದ್ದರು.

ಹಠಾತ್ತಾಗಿ ಬಾಗಿಲು ಬಡಿದ ಶಬ್ದ ಕೇಳಿಸಿತು! ಶರ್ಟ್ ತೆಗೆದು ಆರಾಮವಾಗಿ ಕುರ್ಚಿಯಲ್ಲಿ ಒರಗಿ ಕೂತಿದ್ದ ಕ್ಲಾರ್ಕ್ ರಂಗಪ್ಪ ಧಡಕ್ಕನೆ ಎದ್ದು ಸರಿಯಾಗಿ ಕೂತು ಯಾರು ಎಂಬಂತೆ ಮಂಜರಿಯ ಕಡೆ ಪ್ರಶ್ನಾರ್ಥಕವಾಗಿ ನೋಡಿದ.

"ಪೋಸ್ಟ್ ಮ್ಯಾನಾ? ಅಥವಾ ನಮ್ಮ ನಾಟಕದವರು ಯಾರಾದ್ರೂ ಇರಬಹುದಾ?"—ತನಗೆ ತಾನೇ ಹೇಳಿಕೊಳ್ಳುತ್ತಾ ಬಾಗಿಲ ಕಡೆಗೆ ನಡೆದಳು ಮಂಜರಿ.

ಅವಳಂದುಕೊಂಡಂತೆ ಅಂಚೆಯವನೋ ಇಲ್ಲಾ ಕಂಪನಿಯವರೋ ಆಗಿದ್ದಲ್ಲಿ ಕ್ಲಾರ್ಕ್ ರಂಗಪ್ಪ ತ್ರಾಸಪಟ್ಟು ಕೊಳ್ಳಬೇಕಾದ್ದಿರಲಿಲ್ಲ. ಏನಾದರಾಗಲಿ, ಸುಮ್ಮನೆ ಯಾಕೆ ಕಿರಿಕಿರಿ ಅಂತಂದುಕೊಂಡು ಶರ್ಟನ್ನೆತ್ತಿಕೊಂಡು ಒಳಗಡೆ ರೂಮಿಗೆ ಧಾವಿಸಿದ.

ಬಾಗಿಲಾಚೆ ಒಬ್ಬ ಹೆಂಗಸು ನಿಂತಿದ್ದಳು. 'ಯಾರಿರಬಹುದು?' —ಮಂಜರಿ ಹುಬ್ಬೇರಿಸಿದಳು. 'ನೋಡೋದಕ್ಕೆ ಗೌರವಸ್ಥಳಂತೆ ಕಾಣಿಸುತ್ತಾಳೆ. ಸುಂದರಿಯೇನೋ ಸರಿ, ಯಾರೂ ಅಲ್ಲಗಳೆಯುವ ಹಾಗಿಲ್ಲ, ಇನ್ನೂ ಚಿಕ್ಕ ವಯಸ್ಸು. ಇಲ್ಲೇನು ಕೆಲಸ?'

ಆಚೆ ನಿಂತ ಹೆಂಗಸಿನ ಮುಖದಲ್ಲಿ ಮ್ಲಾನತೆ ಒಡೆದು ಮೂಡಿತ್ತು. ಕಡಿದಾದ ಮೆಟ್ಟಲುಗಳನ್ನು ದಡಬಡ ಹತ್ತಿ ಬಂದವರಂತೆ ಏದುಸಿರು ಬಿಡುತ್ತಿದ್ದಳು.

"ಯಾರು ನೀವು?"

ಆ ಹೆಂಗಸು ಮಾತಾಡಲಿಲ್ಲ. ಒಂದು ಹೆಜ್ಜೆ ಮುಂದೆ ಇಟ್ಟು ಹಜಾರದ ಒಳಬಂದಳು. ಕಣ್ಣು ಕಿರಿದುಗೊಳಿಸಿ, ಸುತ್ತ ಒಂದು ಸಲ ದೃಷ್ಟಿ ಹಾಯಿಸಿ ನಿಲ್ಲಲು ತ್ರಾಣವಿಲ್ಲದವಳಂತೆ ಧಸಕ್ಕನೆ ಕೂತಳು. ಮಾತಾಡಲು ಪ್ರಯತ್ನಿಸಿದಷ್ಟೂ ಗಂಟಲು ಗದ್ಗದವಾಯ್ತು. ತುಟಿಗಳು ಕಂಪಿಸುತ್ತಿದ್ದವು. ಕೊನೆಗೂ ಕಷ್ಟಪಟ್ಟು ಕೇಳಿದಳು.

"ಅವರು ಇಲ್ಲಿದ್ದಾರಾ?"

ಅತ್ತೂ ಅತ್ತೂ ಬಾತ ಕಣ್ಣುಗಳು. ಒಮ್ಮೆಲೆ ಮಂಜರಿಯ ಮೈಯಲ್ಲಿ ಚಳಿ ಏರಲಾರಂಭಿಸಿತು.

"ಅವರು ಅಂದ್ರೆ ಯಾರು?"

"ನಮ್ಮೆಜಮಾನ್ರು...ಕ್ಲಾರ್ಕ್ ರಂಗಪ್ಪನವರು."

"ಇ...ಇಲ್ಲಮ್ಮಾ...ನಂಗೆ ಯಾರ ಯಜಮಾನ್ರೂ ಗೊತ್ತಿಲ್ಲ."

ಒಂದು ಗಳಿಗೆ ಪೂರ್ತಿ ನಿಶ್ಶಬ್ದ. ಮೈ ನಡುಕವನ್ನು ತಡೆಯಲು ಪ್ರಯತ್ನಿಸುತ್ತಿದ್ದ ಆ ಹೆಂಗಸು ಸೆರಗನ್ನು ಬಾಯಿಗಿಟ್ಟು ಬಿಕ್ಕಳಿಸಿದಳು. ಮಂಜರಿ ಛಳುಕು ಹೊಡೆಸಿಕೊಂಡವಳಂತೆ ಭಯ, ಆಶ್ಚರ್ಯದಲ್ಲಿ ಸುಮ್ಮನೇ ನೋಡುತ್ತಾ ನಿಂತಿದ್ದಳು.

"ಹಾಗಾದ್ರೆ ಅವರಿಲ್ಲಿ ಬಂದಿಲ್ಲ ಅಂತೀರಾ?" ಈಗ ಅಷ್ಟು ಮೈಕೈ ನಡುಗುತ್ತಿರಲಿಲ್ಲ, ಧ್ವನಿ ಸ್ವಲ್ಪ ತಹಬಂದಿಗೆ ಬಂದಂತಿತ್ತು. ಅತ್ತೂ ಅತ್ತೂ ಊದಿದ ಮುಖದಲ್ಲಿ ಸ್ವಲ್ಪವೇ ನಗು ತರಿಸಿಕೊಳ್ಳಲು ಪ್ರಯತ್ನಿಸಿ ಸೋತಳು.

"ಯಾರ್...ಯಾರ ಬಗ್ಗೆ ನೀವು ಕೇಳ್ತಾ ಇರೋದು?"

ಒಮ್ಮೆಲೇ ಆ ಹೆಂಗಸಿನ ಮೈಯಲ್ಲಿ ದೆವ್ವ ಹೊಕ್ಕಂತೆನ್ನಿಸಿತು.

"ನೀನೊಬ್ಬ ಹೀನ ಹೆಂಗಸು...ಸೂಳೆ...ಕುಲಟೆ..." ಮಂಜರಿಯ ದೇಹವನ್ನೇ ತಿರಸ್ಕಾರದಿಂದ ನೋಡುತ್ತಾ ಆ ಹೆಂಗಸು ಬಡಬಡಿಸಲಾರಂಭಿಸಿದಳು.

"ಹೌದು, ನೀನೊಬ್ಬ ಪಾತಕಿ... ನಾಚಿಕೆಗೆಟ್ಟವಳು... ಕೊನೆಗೂ ನೀನು ಏನು ಅನ್ನೋದನ್ನ ಹೇಳೋಕೆ ನಂಗೆ ಸಾಧ್ಯವಾಯ್ತಲ್ಲ, ಅಷ್ಟೇ ಸಂತೋಷ...ಮಾನಗೆಟ್ಟ ಲೌಡಿ.."

ಒಂದೇ ಗಳಿಗೆ ಮಂಜರಿಗೆ ತನ್ನ ಮುಖ ಕಣ್ಮುಂದೆ ಬಂದಂತಾಯಿತು. ಸುಖವಾಗಿ ಉಂಡು ದುಂಡಗಿದ್ದ ತನ್ನ ಶರೀರ ಹೀಚಾಗಿದ್ದಿದ್ದರೆ!! ಪೌಡರು ಮೆತ್ತಿದ ಮುಖ, ರೂಜು ಹಚ್ಚಿದ ಕೆನ್ನೆಗಳು ಸ್ವಲ್ಪ ಪೇಲವವಾಗಿದ್ದಿದ್ದರೆ!! ಹಣೆಯ ಮೇಲಾಡುತ್ತಿದ್ದ ಮುಂಗುರುಳುಗಳನ್ನು ಹಿಂದೆ ತಳ್ಳಿ ಬಾಚಿದ್ದಿದ್ದರೆ!! ಕಿವಿಯ ಹಿಂದೆ ಬಳುಕಾಡುತ್ತಿದ್ದ ಲವ್ ಲಾಕುಗಳನ್ನು ಬಿಗಿದು ಕಟ್ಟಿದ್ದಿದ್ದರೆ!! ಬಹುಶಃ ಈ ಹೆಂಗಸು ನನ್ನನ್ನು ಮಾನಗೆಟ್ಟವಳು ಎಂದು ಜರೆಯಲಾಗುತ್ತಿರಲಿಲ್ಲವೇನೋ! ಬಹುಶಃ ಈ ಗರತಿ ಹೆಂಗಸನ್ನು ಎದುರಿಸಲು ತನಗೆ ಸಾಧ್ಯವಾಗುತ್ತಿತ್ತೋ ಏನೋ!

"ಎಲ್ಲಿ ನಮ್ಮೆಜಮಾನ್ರು?" ಝುಂಕಿಸುವವಳಂತೆ ಬಂತು ಪ್ರಶ್ನೆ. ಆದರೂ ಉತ್ತರ ಬರದಿದ್ದುದನ್ನು ನೋಡಿ ಮತ್ತೆ ಬಡಬಡಿಸಲಾರಂಭಿಸಿದಳು.

"ನೋಡು...ಅವರಿಲ್ಲಿ ಇರಲಿ, ಇಲ್ಲದಿರಲಿ, ನಿನಗೊಂದು ವಿಷಯ ಹೇಳೋಕೆ ಬಂದೆ. ಮಾಯವಾಗಿರೋ ಆ ದುಡ್ಡಿನ ಬಗ್ಗೆ ಪೊಲೀಸರಿಗೆ ಈಗಾಗಲೇ ದೂರು ಹೋಗಿದೆ... ಪೊಲೀಸರು ಅವರನ್ನ ಹುಡುಕೋಕೆ ಶುರು ಮಾಡಿದ್ದಾರೆ. ನಮ್ಮೆಜಮಾನ್ರ ಕೈಗಳಿಗೆ ಕೋಳ...ಇದೆಲ್ಲದಕ್ಕೆ ಕಾರಣ ನೀನು!"

ಮೈಯಲ್ಲಿ ಗಣ ಹೊಕ್ಕಂತೆ ಹಜಾರದಲ್ಲಿ ಆ ಹೆಂಗಸು ಶಥಪಥ ತಿರುಗಹತ್ತಿದಳು. ಏನು, ಎತ್ತ ಎಂದು ತಿಳಿಯದ ಮಂಜರಿ ಬಿಟ್ಟ ಕಣ್ಣು ಬಿಟ್ಟ ಹಂಗೇ ನಿಂತಿದ್ದಳು.

"ಅವರ ಕೈಗೆ ಬೇಡಿ ಹಾಕ್ಕೊಂಡು ಎಳ್ಕೊಂಡು ಹೋಗ್ತಾರೆ..." ಆ ಹೆಂಗಸು ಒಮ್ಮೆಲೇ ಗೋಳೋ ಎಂದು ಅಳಲು ಶುರು ಮಾಡಿದಳು. "ಅವರನ್ನ ಈ ಸ್ಥಿತಿಗೆ ತಂದಿಟ್ಟವಳು ನೀನು... ರಾಕ್ಷಸಿ... ಮನೆ ಮುರುಕಿ... ಹಣಪಿಶಾಚಿ..." ತಿರಸ್ಕಾರ ಕ್ರೋಧದಲ್ಲಿ ಅವಳ ತುಟಿಗಳು ವಕ್ರವಾಗಿ ನಡುಗಲಾರಂಭಿಸಿದವು.

"ನನ್ನನ್ನು ಈ ಅಸಹಾಯ ಸ್ಥಿತಿಗೆ ತಂದಿಟ್ಟವಳು ನೀನು. ನಿನ್ನಂತ ಒಬ್ಬ ನೀಚ ಹೆಂಗಸು ನನ್ನಂತಹವಳನ್ನು ಯಾವ ಸ್ಥಿತಿಗೆ ತರಬಹುದು ನೋಡು! ಆದ್ರೆ...ಆದ್ರೆ... ಎಲ್ಲವನ್ನೂ ನೋಡ್ತಾ ಇರೋ ಆ ಭಗವಂತ ಮೇಲಿದಾನಲ್ಲ, ಅವನೇ ನನ್ನ, ನನ್ನ ಮಕ್ಕಳನ್ನ ಕಾಪಾಡ್ತಾನೆ. ಅವನಿಗಾದ್ರೂ ನ್ಯಾಯ ಅನ್ಯಾಯಗಳು ಗೊತ್ತಲ್ಲ? ನನ್ನ ಕಣ್ಣೀರಿನ ಒಂದೊಂದು ಹನಿಗೂ ನಿಂಗೆ ಶಿಕ್ಷೆಯಾಗದೇ ಇರೋಲ್ಲ. ಎಷ್ಟು ರಾತ್ರಿಗಳನ್ನ ಸಂಕಟದಲ್ಲಿ ಕಣ್ಣೀರಲ್ಲಿ ಕಳೆದಿದ್ದೇನೆ! ಒಂದಲ್ಲ ಒಂದು ದಿನ ...ಆ ಕಾಲ ಬಂದೇ ಬರುತ್ತೆ ಬಿಡು...ನನ್ನ ಶಾಪ ನಿನ್ನ ತಟ್ಟೇ ತಟ್ಟುತ್ತೆ"

ಮತ್ತೆ ನಿಶ್ಶಬ್ದ! ಶಥಪಥ ತಿರುಗುತ್ತಾ ಆ ಹೆಂಗಸು ಕೈ ಕೈ ಹಿಸುಕಲಾರಂಭಿಸಿದಳು. ರಂಗದ ಮೇಲಿನ ನವರಸ ಪ್ರವೀಣೆ ಮಂಜರಿ ಈಗ ಪೇಲವವಾಗಿ ಅವಳನ್ನೇ ನಿಟ್ಟಿಸುತ್ತಿದ್ದಳು. ಏನೋ ಅನಾಹುತವಾಗಲಿದೆ ಎಂದಷ್ಟೇ ಅವಳಿಗೆ ಅರ್ಥವಾಗುತ್ತಿದ್ದದ್ದು.

"ನೋಡಿ ತಾಯಿ...ನಂಗೆ ಅದರ ಬಗ್ಗೆ ಏನೂ ಗೊತ್ತಿಲ್ಲ..." ಮೈಯ್ಯ ಶಕ್ತಿ ಉಡುಗಿದಂತೆನ್ನಿಸಿತು. ಹಠಾತ್ತಾಗಿ ಮಂಜರಿ ಅಳಹತ್ತಿದಳು.

"ನೀನು ಸುಳ್ಳು ಹೇಳ್ತಾಇದೀಯಾ...ಎಷ್ಟಾದರೂ ನಾಟಕದವಳಲ್ವಾ...?" ಅಬ್ಬ! ಆ ಹೆಂಗಸಿನ ಕಣ್ಣುಗಳು ಬೆಂಕಿಯ ಉಂಡೆಗಳಂತೆ ಕಿಡಿಗಳನ್ನು ಉಗುಳುತ್ತಿವೆ ಅಂತನ್ನಿಸಿತು.

"ನಂಗೊತ್ತು...ನಂಗೆಲ್ಲವೂ ಗೊತ್ತು...ಸುಮಾರು ಒಂದು ತಿಂಗಳಿಂದ ಪ್ರತಿದಿನ ಅವರಿಲ್ಲಿ ಬರ್ತಾ ಇಲ್ವಾ...?"

ಥಟ್ಟನೆ ಕಣ್ಣೊರೆಸಿಕೊಂಡಳು ಮಂಜರಿ.

"ಹೌದು...ಏನೀಗ? ಏನಾಯ್ತೀಗ ಅಂತೀನಿ? ನನ್ನ ಮನೆಗೆ ಬೇಕಾದಷ್ಟು ಜನ ಬರ್ತಾರೆ. ನಾನ್ಯಾರನ್ನೂ ಕರೆದಿಲ್ಲ, ಬಂದ್ರೆ ಅವರಿಷ್ಟ."

"ನೋಡೂ... ಈ ಉಲ್ಟಾ ಸೀದಾ ಎಲ್ಲಾ ಬಿಟ್ಬಿಡೂ...ದುಡ್ಡು ಮಾಯವಾಗಿರೋದು ಈಗಾಗಲೇ ಗೊತ್ತಾಗಿ ಹೋಗಿದೆ. ನಿನಗೋಸ್ಕರ...ನಿನ್ನಂತ ಹೀನಪ್ರಾಣಿಗೋಸ್ಕರ ಅವರು ದುಡ್ಡನ್ನ ಲಪಟಾಯಿಸಿದಾರೆ ಅಂತ ಎಲ್ಲರಿಗೂ ಗೊತ್ತು...ಇಲ್ಲಿ ಕೇಳು..."

ಮಂಜರಿಯ ಎದುರಿಗೆ ನಿಂತು ಧೃಡಸ್ವರದಲ್ಲಿ ಹೇಳಹತ್ತಿದಳು.

"ನಿಂಗೆ ಯಾವುದೇ ಮಾನ, ಮರ್ಯಾದೆ, ಅಂಜಿಕೆ ಶಂಕೆಯೂ ಇಲ್ಲ ಅನ್ನೋದು ನಂಗೆ ಗೊತ್ತು. ನೀನಿರೋದೇ ಮನೆ ಮುರಿಯೋಕೆ. ಆದ್ರೆ ಸ್ವಲ್ಪವೂ ಮನುಷ್ಯತ್ವ ಇಲ್ಲದ ಹೀನ ಮನಸ್ಸು ನಿಂಗೆ ಎಲ್ಲಿಂದ ಬಂತು? ಅವರೊಬ್ಬ ಸಂಸಾರಸ್ಥರು, ಮಕ್ಕಳೊಂದಿಗರು...ನಾಳೆ ಅವರು ಜೈಲಿಗೆ ಹೋದ್ರೆ ನಾನೂ, ನನ್ನ ಮಕ್ಕಳೂ ಬೀದಿಗೆ ಬಂದು ಬೀಳ್ತೀವಿ...ನಿಂಗೆ ಅರ್ಥ ಆಗ್ತಾ ಇದೆಯಾ?... ಆದ್ರೂ... ಆದ್ರೂ...ಬಚಾವಾಗೋದಕ್ಕೆ ಒಂದೇ ಒಂದು ದಾರಿ ಇದೆ. ಇಪ್ಪತ್ತು ಸಾವಿರ ಇವತ್ತೇ ಕಟ್ಟಿದ್ರೆ ನಾನೂ, ನನ್ನ ಗಂಡ, ಮಕ್ಕಳೂ, ಈ ಕುತ್ತಿನಿಂದ ಪಾರಾಗಬಹುದು. ಬರೀ ಇಪ್ಪತ್ತು ಸಾವಿರ..."

"ಇಪ್ಪತ್ತು ಸಾವಿರ...!!!" ಮಂಜರಿ ನಿಂತಲ್ಲೇ ಕಲ್ಲಾದಳು. "ನಂಗೆ ಗೊತ್ತಿಲ್ಲಮ್ಮ...ನನಗೇನೂ ಗೊತ್ತಿಲ್ಲ... ನಾನು ತಗೊಂಡಿಲ್ಲ..."

"ನಾನು ನಿನ್ನ ಹತ್ರ ಇಪ್ಪತ್ತು ಸಾವಿರ ಕೇಳ್ತಾ ಇಲ್ಲ, ನಿನ್ನ ಹತ್ರ ಅಷ್ಟು ದುಡ್ಡು ಇದ್ಯೋ ಇಲ್ಲವೋ ಅದೆಲ್ಲಾ ನಂಗೆ ಬೇಡಾ... ಆದ್ರೆ ಅವರು ಮಾಡಿಸಿ ಕೊಟ್ಟರೋ ಒಡವೆ ಇದ್ಯಲ್ಲಾ...?"

"ನೋಡೀಮ್ಮಾ.. ನಾನು ಸತ್ಯ ಹೇಳ್ತಾ ಇದೀನಿ.... ನಿಮ್ಮೆಜಮಾನ್ರು ನಂಗೇನೂ ಮಾಡಿಸಿ ಕೊಟ್ಟಿಲ್ಲಾ..."

ಅಸಹಾಯಕತೆಯಿಂದ ಮಂಜರಿಗೆ ಗಂಟಲು ಕಟ್ಟಿದಂತೆನ್ನಿಸಿತು.

ಕಥೆ

ಕನ್ನಡಕ್ಕೆ : ಸುಕನ್ಯಾ ಕನಾರಳ್ಳಿ

(ಮೂಲ: ರಷ್ಯನ್ ಲೇಖಕ ಆಂಟೆನ್ ಚೆಕಾವ್ ಬರೆದ 'ದಿ ಕೋರಸ್ ಗರ್ಲ್' ಸಣ್ಣ ಕಥೆ)

"ಹಾಗಾದ್ರೆ ದುಡ್ಡೆಲ್ಲಾ ಏನಾಯ್ತು? ಅವರ ದುಡ್ಡು ಬೇರೆಯವರದು, ನನ್ನ ಒಡವೆ ಎಲ್ಲಾ ಎಲ್ಲಿ ಹೋಯ್ತು? ಏನಾಯ್ತು ಅಂತೀನಿ? ನೋಡು, ದಯವಿಟ್ಟು ನನ್ನ ಸಂಕಟ ಅರ್ಥ ಮಾಡ್ಕೋ.. ಸೆರಗೊಡ್ಡಿ ಬೇಡಿಕೊಳ್ತೀನಿ. ಕೋಪದಲ್ಲಿ ಏನೇನೋ ಅಂದುಬಿಟ್ಟೆ. ದಯವಿಟ್ಟು ಕ್ಷಮಿಸು. ಬೇಕಿದ್ರೆ ಕಾಲಿಗೆ ಬೀಳ್ತೀನಿ. ನೀನು ನನ್ನ ದ್ವೇಷಿಸಿದ್ರೂ ಪರವಾಗಿಲ್ಲ, ಆದ್ರೆ ಸ್ವಲ್ಪವೇ ಕರುಣೆ ತೋರಿಸು. ನೀನೇ ನನ್ನ ಸ್ಥಿತಿಯಲ್ಲಿದ್ರೆ ಏನು ಮಾಡ್ತಾ ಇದ್ದೆ? ದಯವಿಟ್ಟು ಒಡವೆಗಳನ್ನು ಕೊಟ್ಟುಬಿಡು..."

"ಒಂದ್ನಿಮಿಷ...ಒಂದೇ ನಿಮಿಷ.. ಸ್ವಲ್ಪ ತಡೀರಿ..." ಮಂಜರಿ ಜ್ಞಾಪಕ ಮಾಡಿಕೊಳ್ಳಹತ್ತಿದಳು.

"ಹೌದು, ನಿಮ್ಮೆಜಮಾನ್ರು ಒಂದೇ ಒಂದು ಏನೋ ಕಾಣಿಕೆ ಅಂತ ತಂದುಕೊಟ್ಟಿದ್ರು..." ಮೂಲೆಯಲ್ಲಿದ್ದ ಬೀರುವಿನಿಂದ ಒಂದು ಪುಟ್ಟ ...ಯನ್ನು ಹೊರಗೆಳೆದಳು.

"ನೋಡಿ, ಈ ಕೆಂಪು ಹರಳಿನ ಉಂಗುರ... ನಿಮ್ಮೆಜಮಾನ್ರು ತಂದುಕೊಟ್ಟಿದ್ರು...ಆ ದೇವರ ... ಆಣೆ ಮಾಡಿ ಹೇಳ್ತೀನಿ ಬೇಕಿದ್ರೆ... ಇದಿಷ್ಟೇ ತಾಯಿ... ನಂಬಿ."

ದೈನ್ಯತೆಯಿಂದ ಮೆದುವಾಗಲಾರಂಭಿಸಿದ್ದ ಆ ಹೆ... ಮುಖದಲ್ಲಿ ರೋಷ ಹಿಂತಿರುಗಲಾರಂಭಿಸಿತು.

"ಏನಿದು, ನಂಗೆ ನಿನ್ನ ದಾನ ಧರ್ಮ ಬೇಡ... ಸೂಳೆಗಾರಿಕೆಯಿಂದ ನಮ್ಮ ಸಂಸಾರನಾ ಲೂಟಿ ಮಾ... ಯಲ್ಲ... ಅದನ್ನ ವಾಪಸ್ ಕೊಡು. ಮೊನ್ನೆ ... ಜೊತೆ ತೋಪಿನಲ್ಲಿ ವಾಲಾಡ್ತಾ ಇದ್ದೆಯಲ್ಲ? ... ಮರೆಯಲ್ಲಿ ನಿಂತು ನೋಡ್ತಾ ಇದ್ದೆ. ಅಷ್ಟು ಹೊಳೆ... ಕತ್ತಿನ ಹಾರ, ಕಡಗಗಳನ್ನ ಹಾಕ್ಕೊಂಡು ಮೆರೀತಾ ... ನಾನು ನೋಡಲಿಲ್ಲಾ ಅಂತನ್ಕೋಬೇಡಾ. ನಿನ್ನ ನಾ... ಚಾಳಿನೆಲ್ಲಾ ಕಟ್ಟಿಟ್ಟಿದ್ದು. ಕೊನೇ ಸಲ ಕೇಳ್ತಾ ಇ... ಕೊಡ್ತೀಯಾ? ಇಲ್ವಾ?"

ತನಗೂ ಕೋಪ ಏರುತ್ತಿದೆ ಅಂತನ್ನಿಸಿತು ಮಂಜ...

"ಸುಮ್ನೇ ಬಾಯಿಗೆ ಬಂದದ್ದನ್ನೆಲ್ಲಾ ಹೇಳಬೇ... ಈ ಉಂಗುರ ಬಿಟ್ಟು ನಿಮ್ಮೆಜಮಾನ್ರು ಬೇರೇನೂ ತಂ... ನೆನಪಿಲ್ಲ ನನಗೆ...ಹಾಂ ...ಒಂದೆರೆಡು ಸಲ ಜಿಲೇ... ಮತ್ತಿನ್ನೇನೋ ಮಿಠಾಯಿಗಳನ್ನು ತಂದಿದ್ದರು ಅಷ್ಟೆ..."

"ಜಿಲೇಬಿ...ಮಿಠಾಯಿ...!" ಆ ಹೆಂಗಸು ತಿರಸ್ಕಾರ... ಉಗಿಯುವವಳಂತೆ ನಕ್ಕಳು.

"ನನ್ನ ಮಕ್ಕಳಿಗೆ ಕುಡಿಯುವ ಗಂಜಿಗೂ ಗತಿ... ಇಲ್ಲ ನಿನಗೆ ಮಿಠಾಯಿ! ಒಡವೆ ಕೊಡ... ಅಂತೀಯಾ?"


ಮತ್ತೆ ಮೌನ. ಉತ್ತರ ಬರದಿದ್ದನ್ನು ನೋಡಿ... ಹೆಂಗಸು ತನಗೆ ತಾನೇ ಮಾತಾಡಲಾರಂಭಿಸಿದಳು...

"ಈಗೇನ್ಮಾಡಲಿ? ಇಪ್ಪತ್ತು ಸಾವಿರ ಕಟ್ಟದಿದ್ರೆ ನಾ... ನನ್ನ ಮಕ್ಕಳೂ ಬೀದಿಪಾಲು. ಈ ನೀಚ ಹೆಂಗಸಿನ ... ಹಿಸುಕಿಬಿಡಲಾ? ಅಥವಾ ಅವಳ ಕಾಲಿಗೆ ಬಿದ್ದು ... ಕೊಳ್ಳಲಾ? ಅಯ್ಯೋ ದೇವರೇ...ಏನ್ಮಾಡಲಿ?" ಸೆ... ಮುಖ ಮುಚ್ಚಿ ರೋಧಿಸಹತ್ತಿದ ಆ ಹೆಂಗ... ನೋಡನೋಡುತ್ತಾ ಮಂಜರಿಗೆ ದಿಕ್ಕೇ ತೋಚದಂತಾ...

"ನೋಡು ಮತ್ತೊಮ್ಮೆ ನಿನಗೆ ಕೈ ಮುಗಿ... ಕೇಳಿಕೊಳ್ತೀನಿ. ನಮ್ಮೆಜಮಾನ್ರನ್ನ ದೋಚಿ ನಮ್ಮ ಸಂಸಾ... ಮೂರಾಬಟ್ಟೆ ಮಾಡಿದೀಯ. ಅವರನ್ನ ಉಳಿಸೋ... ಈಗ ನಿನ್ನ ಕೈಲಿದೆ. ನನ್ನ ಮಕ್ಕಳು ಏನು ಪಾಪ ಮಾ... ಹೇಳು? ಅವುಗಳ ಮೇಲಾದ್ರೂ ಕರುಣೆ ತೋರಿಸು. ... ಬೇಡಿಕೊಳ್ತೀನಿ."

ಒಂದು ಗಳಿಗೆ ಮಂಜರಿಯ ಕಣ್ಮುಂದೆ ಹಸಿ... ಅಳುತ್ತಾ ಬೀದಿಯಲ್ಲಿ ನಿಂತ ಮಕ್ಕಳು ಬಂದವು. ಕು... ಕೂತು ಅಳಲಾರಂಭಿಸಿದಳು.

"ನಾನೇನ್ಮಾಡಲಿ ತಾಯಿ? ಆವಾಗಿಂದ ಬಾ... ಬಂದದ್ದೇ ದೂಷಿಸ್ತಾ ಇದೀರಾ. ಆ ದೇವರಾ... ನಿಮ್ಮೆಜಮಾನ್ರು ನಂಗೆ ಬೇರೇನೂ ಕೊಟ್ಟಿಲ್ಲ. ಕಂಪನಿ... ಹತ್ತು ವರ್ಷದಿಂದ ಇದ್ದಿದ್ದಕ್ಕೆ ಏನೋ ಚೂರುಪಾ... ನಾನು ಮಾಡಿಸ್ಕೊಂಡಿದ್ದೇ ಹೊರತು ನಂಗ್ಯಾರೂ ಕೊಟ್... ನಮ್ಮ ಕಂಪ್ನೀಲಿ ಒಬ್ಬಳೇ ಒಬ್ಬಳಿಗೆ ಆ ತರಹದ ಕಾಣಿಕೆ... ಸಿಗೋದು. ಆ ಜಮೀನ್ದಾರು ಅವಳಿಗೆ ಆಗಾಗ್ಗೆ ಏನಾ... ಮಾಡಿಸಿ ಹಾಕ್ತಾ ಇರ್ತಾರೆ. ಉಳಿದವರದ್ದೆ... ನನ್ನಂತೆಯೇ—ಕೈಯಿಂದ ಬಾಯಿವರೆಗಿನ ಬದುಕು. ನೆ... ಯಾಗಿ ತಿನ್ನಲಷ್ಟೇ ಇರೋದು. ನಿಮ್ಮೆಜಮಾ... ಓದಿದವರು, ವಿದ್ಯಾವಂತ... ಸುಸಂಸ್ಕೃತರನ್ನ ಮನೆಗೆ ... ಬೇಡಿ ಅಂತ ನನ್ನಂತ... ಹೇಳೋಕಾಗೋಲ್ಲ..."



"ಈ ಪುರಾಣ ... ಬೇಡ ನಂಗೆ. ಒಡವೆಗ... ಕೊಡು ಸಾಕು. ನೋಡು... ಕಾಲಿಗೆ ಬೀಳೋಕೂ ನಾ... ಸಿದ್ಧ..."

ಧಾವಿಸಿ ಬಂದು ಕಾಲನ್ನು ಹಿಡಿದು ಕುಸಿದ ಆ ಹೆಂಗಸನ್ನು ನೋಡು... ಮಂಜರಿ ಹೆಚ್ಚುಕಮ್ಮಿ ಕಿರುಚಿಯೇ ಬಿಟ್ಟಳು. ಈ ಗೌರ... ಹೆಂಗಸು ತನ್ನ ಗಂಡ ಮಕ್ಕಳಿಗೋಸ್ಕರ ಮರ್ಯಾದೆಯ... ಮರೆತು ನನ್ನ ಕಾಲನ್ನು ಹಿಡಿಯುತ್ತಿದ್ದಾಳೆ. ನಾಟಕಪ್ರವೀ... ಮಂಜರಿ ತನ್ನ ಕಣ್ಣೆದುರಿಗಿನ ನಾಟಕವನ್ನು ನೋಡನೋಡು... ನಾಲಗೆ ಸತ್ತವಳಂತೆ ನಿಂತೇ ಬಿಟ್ಟಳು. ಸ್ವಲ್ಪ ಹೊ... ನಂತರ ಸಾವರಿಸಿಕೊಂಡು ಮೆಲ್ಲಗಿನ ಧ್ವನಿಯಲ್ಲಿ ಹೇಳಿದ...

"ನೋಡೀಮ್ಮಾ...ಇಲ್ನೋಡಿ...ಸಮಾಧಾನ ಮಾ... ಕೊಳ್ಳಿ. ನನ್ನ ಹತ್ರ ಇರೋ ಚೂರೂಪಾರೂ ಕೊಡ್ತೀ... ಆದ್ರೆ ಆ ಕಲ್ಲು ಬಸವನಾಣೆ.. ಅದ್ಯಾವುದೂ ನಿ...

ಜಮಾನು ಕೊಟ್ಟಿದ್ದಲ್ಲ...ತಗೋಳಿ...ನನ್ನನ್ನು ಬರಿದು
ನಿಮ್ಮ ಸಂಸಾರವನ್ನು ಉಳಿಸಿಕೊಳ್ಳಿ...
ವೀ...ಒಂದು ಮಾತು ಹೇಳ್ತೀನಿ. ನೀವು ಅವರ
ಪತ್ನಿಯೇ ಆಗಿದ್ದಲ್ಲಿ ನಿಮ್ಮ ಜಮಾನು ಬೇರೆಲ್ಲೂ
ಗದಂತೆ ಕಾಪಾಡಿಕೊಳ್ಳುವುದೂ ನಿಮ್ಮ ಧರ್ಮವೇ.
ಮರ್ಯಾದಸ್ಥ ಯಜಮಾನು ಅವರಾಗೆ ಇಲ್ಲಿ
ದಷ್ಟು...ನಾನ್ಯಾವತ್ತೂ ಅವರನ್ನು ಬನ್ನಿ ಅಂತ
ಯಲಿಲ್ಲ..."
ತನ್ನ ಮುಂದಿದ್ದ ಒಡವೆಗಳನ್ನು ಪರೀಕ್ಷಾದೃಷ್ಟಿ
ವೆ ನೋಡುತ್ತಾ ಆ ಹೆಂಗಸು ಖಚಿತ ಧ್ವನಿಯಲ್ಲಿ
ಳಿದಳು.
"ಇವಿಷ್ಟೇ ಆಗಿರೋಕೆ ಸಾಧ್ಯಾನೇ ಇಲ್ಲ. ಇವು
ಸಾವಿರವೂ ಬೆಲೆ ಬಾಳೋಲ್ಲ."
ಮೈಯಲ್ಲಿ ಭೂತ ಹೊಕ್ಕವಳಂತೆ ಮಂಜರಿ
ಟುವಿನ ಮೂಲೆಯಿಂದ ಇನ್ನೆರಡು ಡಬ್ಬಗಳನ್ನು
ರಗೆಳೆದು ಅವಳೆದುರಿಗೆ ಒಗೆದಳು. ಚಿನ್ನದ ಅಡ್ಡಿಕೆ,
ಹನ ಮಾಲೆ, ಝುಮುಕಿ, ಕೆನ್ನೆ ಸರ ಎಲ್ಲಾ
ಪಿಲ್ಲಿಯಾಗಿ ಬಿದ್ದವು.
"ನನ್ನ ಹತ್ರ ಇಷ್ಟೇ ಇರೋದು. ಬೇಕಾದ್ರೆ ನೀವೇ
ಶ್ ಮಾಡಿಕೊಳ್ಳಿ."
ಆ ಹೆಂಗಸು ಸಣ್ಣದಾಗಿ ಒಂದು ನಿಟ್ಟುಸಿರು ಬಿಟ್ಟು
ಲ್ಲವನ್ನೂ ಹೆಕ್ಕಿ, ಜೋಪಾನವಾಗಿ ತನ್ನ ಸೆರಗಲ್ಲಿ
ಕೊಂಡು ಒಂದು ಮಾತೂ ಆಡದೇ ಕಣ್ಣು ತಿರುಗಿಸಿ
ರಗೆ ನಡೆದಳು. ಅಪ್ಪಿತಪ್ಪಿಯೂ ಮಂಜರಿಯ
ಗೆ ನೋಡಲಿಲ್ಲ.
ರೂಮಿನ ಬಾಗಿಲು ಧಡಾರನೆ ತೆರೆದುಕೊಂಡಿತು.
ರ್ಕ್ ರಂಗಪ್ಪ ಹೊರಗಡೆ ಬಂದ. ಸತ್ತವನಂತೆ
ಚಿಕೊಂಡಿದ್ದ ಅವನ ತುಟಿಗಳು ನಡುಗುತ್ತಿದ್ದವು.
ಕಹಿಯಾದ್ದನ್ನ ನುಂಗಿದವನಂತೆ ಚಡಪಡಿಸುತ್ತಿದ್ದ.
ತುದಿಯಲ್ಲಿ ನೀರು ಜಿನುಗುತ್ತಿತ್ತು. ಆ ಹೆಂಗಸು
ದ ದಿಕ್ಕನ್ನೇ ನೋಡುತ್ತಾ ಕಲ್ಲಾಗಿ ನಿಂತಿದ್ದ ಮಂಜರಿ
ಲೇ ಅವನ ಕಡೆಗೆ ಹಾರಿದಳು.
"ನೀವ್ಯಾವತ್ತು ನನಗೆ ಒಡವೆ ಮಾಡಿಸಿಕೊಟ್ಟಿದ್ದೀರ?
...ನಾನ್ಯಾವತ್ತು ನಿಮ್ಮನ್ನ ಕೇಳಿದೀನಿ? ಯಾವತ್ತು
ಕೆ ಬಿಟ್ಟಿರಿ?..."
ಭುಜ ಘಟ್ಟಿಸಿ ಕೇಳುತ್ತಿದ್ದ ಅವಳನ್ನು ಕ್ಲಾರ್ಕ್
ಪ್ಪ ಆ ಕಡೆಗೆ ತಳ್ಳಿದ.
"ಒಡವೆ ಮನೆ ಹಾಳಾಗಲಿ... ಆದ್ರೆ ಅವಳು
ದುರಿಗೆ ಗೋಳೋ ಅಂತ ಅತ್ತಳಲ್ಲ...! ಕಾಲು
ದು ಬೇಡಿಕೊಂಡಳಲ್ಲಾ...!"
"ನಂಗೆ ನೀವು ಹೇಳಲೇಬೇಕು...ನೀವ್ಯಾವತ್ತು ಒಡವೆ
ಡಿಸಿಕೊಟ್ಟದ್ರಿ ಅಂತ... ನೀವು ಹೇಳುವತನಕ ನಾನು
ೋಲ್ಲ..." ಹೆಚ್ಚು ಕಮ್ಮಿ ಕಿರುಚುತ್ತಿದ್ದ ಅವಳಿಂದ
ಖ ತಿರುಗಿಸಿ ಕ್ಲಾರ್ಕ್ ರಂಗಪ್ಪ ಬಡಬಡಿಸಹತ್ತಿದ.
"ಅವಳು...ನನ್ನ ಹೆಂಡತಿ...ಎಂಥಾ ಮರ್ಯಾದಸ್ಥ
ುಂಬದಿಂದ ಬಂದವಳು...ಒಂದಿನವೂ ನಾನು
ರೆದುರಿಗೂ ತಲೆತಗ್ಗಿಸದಂತೆ ಕುಟುಂಬದ ಮಾನ
ಕಾಪಾಡಿದವಳು...ಇವತ್ತು ಈ ಹೀನ ಹೆಂಗಸಿನ
ು ಹಿಡಿದು ಬೇಡಿಕೊಳ್ಳುವಂತೆ ಮಾಡಿದೆನಲ್ಲಾ...
ೇನಾ ನಾನವಳಿಗೆ ಕೊಟ್ಟ ಪ್ರತಿಫಲ! ಅಯ್ಯೋ...
ವರೇ ನಾನೆಂತಾ ಪಾಪಿ!!" ತಲೆ ಚಚ್ಚಿಕೊಳ್ಳುತ್ತಲೇ
.
"ಇಲ್ಲ, ಆ ದೇವರೂ ನನ್ನ ಕ್ಷಮಿಸೋಲ್ಲಾ...
ೊಂದೇ ಸಲ... ನನ್ನ ದಯವಿಟ್ಟು ಕ್ಷಮಿಸಿಬಿಡು...
ಾವತ್ತೂ ಈ ಮಾನಗೆಟ್ಟ ನಾಟಕದವಳ ಮನೆ
ಗಿಲೂ ತುಳಿಯೋಲ್ಲಾ..."
ಹತ್ತಿರ ಬಂದ ಮಂಜರಿ ಕಡೆಗೆ 'ಥೂ' ಎಂದು
ಗಿದು ಚಪ್ಪಲಿ ಮೆಟ್ಟಲಾರಂಭಿಸಿದ ಕ್ಲಾರ್ಕ್ ರಂಗಪ್ಪ
ಸ್ಲಿಲು ದಾಟುವಾಗಲೂ ಬಡಬಡಿಸುತ್ತಲೇ ಇದ್ದ.
"ಅವಳೆಂಥಾ ಸಾಧ್ವಿ...ನನ್ನ ಹೆಂಡತಿ...ಎಂಥಾ
ರ್ಯಾದಸ್ಥೆ...ಹೋಗೀ ಹೋಗೀ ಇಂಥವಳ ಕಾಲು
ಯುವ ಹಾಗೆ ಮಾಡಿಬಿಟ್ಟೆನಲ್ಲಾ...ದೇವರೇ..."
ಹಜಾರದಲ್ಲಿ ಕುಸಿದ ಮಂಜರಿ ಗೋಳೋ ಅಂತ
ೇಧಿಸುತ್ತಿದ್ದಳು. ಛೆ! ನಾನ್ಯಾಕೆ ತಿಳಿಗೇಡಿಯಂತೆ
ಒಡವೆಗಳನ್ನೆಲ್ಲಾ ಕೊಟ್ಟುಬಿಟ್ಟೆ? ಯಾವ ದೆವ್ವ
ತಲೆಯಲ್ಲಿ ಹೊಕ್ಕಿಕೊಂಡಿತ್ತು ಅಂತ ಪಶ್ಚಾತ್ತಾಪ
ುತ್ತಿದ್ದವಳಿಗೆ ಹಿಂದೆ ನಡೆದ ಘಟನೆಯೊಂದು
ಗೆ ಬಂತು. ಸುಮಾರು ಮೂರು ವರ್ಷಗಳ
ದೆ ಇಲ್ಲಿಂದ ಹತ್ತಿಪ್ಪತ್ತು ಮೈಲಿ ದೂರದ ಪಟ್ಟಣ
ದ್ದ ಕಲಾಭಿಮಾನಿ ವಿಶ್ವನಾಥಶೆಟ್ಟಿ ಅವಳ ಮನೆಗೆ
ುತ್ತಿದ್ದ ದಿನಗಳಲ್ಲೊಂದು ದಿನ...ಯಾವುದೋ
ಾರ ನಷ್ಟವನ್ನು ಅನುಭವಿಸಿ ದುಮ್ಮಾನಗೊಂಡಿದ್ದ
ದಿನ... ರಾತ್ರಿ ಕುಡಿದು ಬಂದು ವಿನಾಕಾರಣ
ನ್ನು ಮೈಮುರಿಯುವಂತೆ ಥಳಿಸಿದ್ದನಲ್ಲ!! ಮಂಜರಿ
ಹಿಡಿದುಕೊಂಡು ಇನ್ನೂ ಜೋರಾಗಿ ಬಿಕ್ಕಳಿಸ
ುತ್ತಿದ್ದಳು.

ರಾಜ್ಯದ ಗೃಹಮಂತ್ರಿಯವರಿಗೆ ಒಂದು ಮನವಿ

ಮಂಗಳೂರಿನಲ್ಲಿ ಪ್ರತಿದಿನ ಒಂದಲ್ಲಾ ಒಂದು ಕಡೆ ಮುಸ್ಲಿಮರ ಮೇಲೆ ಹಲ್ಲೆ ನಡೆಸುತ್ತಿರುವ ಶ್ರೀರಾಮ ಸೇನೆ, ಭಜರಂಗದಳ, ಹಿಂದೂ ಯುವ ಸೇನೆ ಮುಂತಾದ ಸಂಘಟನೆಗಳನ್ನು ನಿಯಂತ್ರಿಸಲು ಪೊಲೀಸರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನೂ ಗೃಹಮಂತ್ರಿಗಳು ತನಿಖೆ ಮಾಡಬೇಕು.

ದ.ಕ. ಜಿಲ್ಲೆಯ ಪುತ್ತೂರು, ಹಿಂದುತ್ವವಾದಿಗಳ ಪ್ರಬಲ ಕೇಂದ್ರ ಹಾಗೂ ಪ್ರಯೋಗಶಾಲೆ. ರಾಜ್ಯದಲ್ಲಿ ಬಿಜೆಪಿ ಹೇಳಹೆಸರಿಲ್ಲದಂತಿದ್ದ ದಿನಗಳಲ್ಲೂ ಪುತ್ತೂರು ಹಳೆಯ ಜನ ಸಂಘದ ಉರಿಮಜಲು ರಾಮಭಟ್ಟರನ್ನು ಶಾಸಕರನ್ನಾಗಿ ಆರಿಸಿತ್ತು.

ರಾಮಜನ್ಮ ಭೂಮಿ ಚಳವಳಿಯ ನಂತರವಂತೂ ಆ ಊರಿನಲ್ಲಿ ಚೆಡ್ಡಿಗಳದ್ದೇ ಕಾರುಬಾರು. ಪುತ್ತೂರಿನಲ್ಲಿ ಮುಸ್ಲಿಮರ ಮೇಲೆ ಕೈ ಮಾಡುವುದಕ್ಕೆ ಸಂಘ ಪರಿವಾರಕ್ಕೆ ಕಾರಣಗಳೇ ಬೇಕು ಎಂದಿಲ್ಲ; ಪಿಳ್ಳೆ ನೆವವೂ ಸಾಕಾಗುತ್ತದೆ. ಮುಸ್ಲಿಂ ಯುವಕರು ಹಿಂದೂ ಯುವತಿಯರ ಜೊತೆ "ಚಕ್ಕಂದ"ವಾಡುತ್ತಿದ್ದರು ಎಂದೋ, ದನ-ಕರು ಸಾಗಿಸುತ್ತಿದ್ದಾರೆ ಎಂದೋ ಅಥವಾ ಇಂತಹದ್ದೇ ಇನ್ನಾವುದೋ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆಸುವುದು ಪುತ್ತೂರು ಮತ್ತು ಸಮೀಪದ ಕಲ್ಲಡ್ಕ ಮುಂತಾದೆಡೆ ಪ್ರತಿ ನಿತ್ಯದ ಘಟನೆಗಳು.

ಸುಮಾರು 9 ವರ್ಷಗಳ ಹಿಂದೆ ಇಲ್ಲಿನ ಸೌಮ್ಯ ಭಟ್ ಎಂಬ ಯುವತಿಯನ್ನು ಆಕೆ ಕಾಲೇಜಿನಿಂದ ಹಿಂದಿರುಗುತ್ತಿದ್ದಾಗ ಅದೇ ಊರಿನ ಅಶ್ರಫ್ ಎಂಬ ಯುವಕ ಅತ್ಯಾಚಾರಕ್ಕೆ ಪ್ರಯತ್ನಿಸಿ ಕೊಲೆ ಮಾಡಿದ್ದ. ಈ ಘಟನೆ ನಡೆದ ಕೆಲವೇ ಘಂಟೆಗಳೊಳಗೆ ಪುತ್ತೂರು ಪೊಲೀಸರು ಅಶ್ರಫ್‌ನನ್ನು ಬಂಧಿಸಿದ್ದರು. ಆದರೆ ಮರು ದಿನ, ವಿದ್ಯಾರ್ಥಿ ಪರಿಷತ್ ಮತ್ತು ಸಂಘ ಪರಿವಾರದ ಇತರರು ಒಟ್ಟಾಗಿ ಊರಿನ ಬೀದಿಗಳಲ್ಲಿ ಮೆರವಣಿಗೆ ತೆಗೆದು ಮುಸ್ಲಿಮರ ಅಂಗಡಿ-ಮನೆಗಳ ಮೇಲೆ ಯದ್ವಾತದ್ವಾ ದಾಳಿ ನಡೆಸಿದರು. ಅಷ್ಟು ಮಾತ್ರವಲ್ಲ ಇಡೀ ಜಿಲ್ಲೆಯೆಲ್ಲೆಡೆ ಬಂದ್ ನಡೆಸಿ ಕಾಲೇಜುಗಳನ್ನು ಸಹ ಮುಚ್ಚಿಸಿದರು. ಅಶ್ರಫ್ ಕೊಲೆಗಡುಕ ನಿಜ. ಆದರೆ ಆತ ಮುಸ್ಲಿಮರ ಪ್ರತಿನಿಧಿಯಲ್ಲ; ಯಾವ ಇಸ್ಲಾಮಿಕ್ ಸಂಘಟನೆಯ ಸದಸ್ಯನೂ ಅಲ್ಲ. ಆತನ ಹೇಯ ಕೃತ್ಯ ಯಾವುದೇ ರಾಜಕೀಯ ಕಾರ್ಯಕ್ರಮದ ಭಾಗವೂ ಆಗಿರಲಿಲ್ಲ. ಅದೂ ಅಲ್ಲದೆ ಈ ಪ್ರಕರಣದಲ್ಲಿ ಪೊಲೀಸು ಇಲಾಖೆ ತಕ್ಷಣ ಸೂಕ್ತ ಕ್ರಮ ತೆಗೆದುಕೊಂಡಿತ್ತು. ಆದಾಗ್ಯೂ ಅಶ್ರಫ್‌ನ ಕ್ರಿಮಿನಲ್ ಕೃತ್ಯಕ್ಕೆ ಇಡೀ ಮುಸ್ಲಿಂ ಸಮುದಾಯವನ್ನು ಜವಾಬ್ದಾರರನ್ನಾಗಿ ಮಾಡಿ, ಅವರ ಮೇಲೆ ದಾಳಿ ನಡೆಸಿದ ಸಂಘ ಪರಿವಾರವನ್ನು ಜಿಲ್ಲೆಯ ವಿದ್ಯಾವಂತ ಜನ ಬೆಂಬಲಿಸಿದರು!



ಸತ್ತಾರ್

2003ರ ಫೆಬ್ರವರಿ ತಿಂಗಳ ಒಂದು ದಿನ, ಇಬ್ಬರು ಹಿಂದೂ ಹುಡುಗಿಯರು ಇಬ್ಬರು ಮುಸ್ಲಿಂ ಹುಡುಗರ ಜೊತೆ - ಅವರ ಜೊತೆ ಒಬ್ಬ ಹಿಂದೂ ಹುಡುಗನೂ ಇದ್ದ-ಪುತ್ತೂರಿನ ಸಿನಿಮಾ ಥೇಟರ್‌ನಲ್ಲಿ ಮ್ಯಾಟನಿ ಸಿನಿಮಾ ನೋಡಿದರು ಎಂಬ ಕಾರಣಕ್ಕೆ ದೊಡ್ಡ ಗಲಾಟೆಯಾಗಿ ಊರಿನಲ್ಲಿ ಮೂರು ದಿನ ಸೆಕ್ಷನ್ 144 ಜಾರಿಗೆ ಬಂದಿತ್ತು. ಗಲಾಟೆ ನಡೆಸಿದ ಪುತ್ತೂರಿನ ಭಜರಂಗಿಗಳದ್ದು ಒಂದೇ ಡಿಮಾಂಡು: "ಅಪರಾಧಿಗಳನ್ನು ಬಂಧಿಸಿ". ಸ್ಥಳಕ್ಕೆ ಸ್ವತಃ ಆಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್‌ಕುಮಾರ್ ಸಿಂಗ್ ಬಂದರು. ಭಜರಂಗಿಗಳನ್ನು ಅವರು ಕೇಳಿದ್ದು ಒಂದೇ ಒಂದು ಪ್ರಶ್ನೆ: "ಕಾನೂನು ದೃಷ್ಟಿಯಲ್ಲಿ ಈ ಹುಡುಗರು ಯಾವ ಅಪರಾಧ ಮಾಡಿದ್ದಾರೆ ಎಂದು ಬಂಧಿಸಬೇಕು?"

ದ್ವೇಷ, ಅಸಹನೆಗಳು ಉಸಿರಾಡುವ ಗಾಳಿಯಲ್ಲೇ ಬೆರೆತುಹೋಗಿರುವ ಪುತ್ತೂರಿನಲ್ಲಿ ಇತ್ತೀಚೆಗೆ ಒಬ್ಬ ಮುಸ್ಲಿಂ ತರುಣ ಮಹ್ಮದ್ ಸತ್ತಾರ್ ಮತ್ತು ಆತನ ಪಕ್ಕದ ಮನೆಯ ಅಕ್ಷತಾ ಎಂಬ ಹಿಂದೂ ತರುಣಿ ಪರಸ್ಪರ ಪ್ರೀತಿಸಿದ್ದಾರೆ! ಊರು, ಮನೆ, ಕಾಲ, ದೇಶ ಎಲ್ಲ ಮರೆತು! ಆದರೆ ನಡುವೆ ಏನೋ ಎಡವಟ್ಟಾಗಿ, ಹುಡುಗನ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ. ಕಳೆದ ವಾರ 27.06.2006ರಂದು ಅಕ್ಷತಾಳ ಶವ ಪತ್ತೆಯಾಗಿದೆ; ಸತ್ತಾರ್ ನಾಪತ್ತೆಯಾಗಿದ್ದಾನೆ. ಇದಿಷ್ಟು ಪತ್ರಿಕಾ ವರದಿಗಳಿಂದ ತಿಳಿದುಬರುವ ಸಂಗತಿ. ಅಕ್ಷತಾಳ ಕೊಲೆ ಮಾಡಿದ್ದು ಯಾರು? ಸತ್ತಾರ್‌ನೇ ಆಕೆಯನ್ನು ಕೊಂದನೇ? ಸತ್ತಾರ್ ಏನಾದ? ಎಲ್ಲಿಗೆ ಹೋದ? ಇದೆಲ್ಲ ಪೊಲೀಸರ ತನಿಖೆಯ ನಂತರ ಮಾತ್ರ ಗೊತ್ತಾಗಬಹುದು. ಪುತ್ತೂರು ಪೊಲೀಸರು, ಸತ್ತಾರ್‌ನ ಮನೆಯವರು ಮತ್ತು ಆತನ ಸ್ನೇಹಿತರನ್ನು ಸೇರಿ ಒಟ್ಟು 13 ಜನರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ; ಆತ ಅಡಗಿರಬಹುದಾದ ತಾಣಗಳನ್ನೂ ತಪಾಸಣೆ ಮಾಡಿದ್ದಾರೆ; ಕೇರಳ, ಗೋವಾಗಳಿಗೂ ಹೋಗಿ ಬಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೊಲೆಗಡುಕನನ್ನು ಹಿಡಿಯಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಹೇಳಿದ್ದಾರೆ. ಆದರೆ ಸಂಘಪರಿವಾರ ಮಾತ್ರ ಈ ಪ್ರಕರಣವನ್ನು ಕೇವಲ ಕ್ರಿಮಿನಲ್ ಕೃತ್ಯವೆಂದು ಭಾವಿಸದೆ, ಜಿಲ್ಲೆಯಲ್ಲಿ ಕೋಮು ಹಿಂಸೆಗೆ ಪ್ರಚೋದಿಸಲು ಬಳಸಿಕೊಳ್ಳುತ್ತಿದೆ. ಅಕ್ಷತಾಳ ಕಳೇಬರ ಕಂಡುಬಂದ ನಂತರ ಪುತ್ತೂರಿನಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿ ಪರಿಷತ್ ನೇತಾರನೊಬ್ಬ, "ಸೌಮ್ಯ ಭಟ್ ಕೊಲೆ ಪ್ರಕರಣ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ನೀಡಿದ ಪ್ರತೀಕಾರವನ್ನು ಈ ಸಂದರ್ಭದಲ್ಲೂ ನೀಡಬೇಕಾದೀತು" ಎಂದು ಎಚ್ಚರಿಸಿದನು. ಸಂಘ ಪರಿವಾರದ ಇನ್ನೊಬ್ಬ ನೇತಾರ ಡಾ. ಎಂ.ಕೆ. ಪ್ರಸಾದ್ "ಹಿಂದೂ ಹುಡುಗಿಯರು ಮುಸ್ಲಿಂ ಹುಡುಗರ ಜೊತೆ ಎಲ್ಲಿಯಾದರೂ ಕಂಡು ಬಂದರೆ ಹಿಡಿದು ಬಡಿಯುತ್ತೇವೆ" ಎಂದು ಘೋಷಿಸಿದನು. ಈ ತಿಂಗಳ 8ನೆಯ ತಾರೀಖಿನೊಳಗೆ ಸತ್ತಾರ್‌ನನ್ನು ಪೊಲೀಸರು ಸೆರೆ ಹಿಡಿಯದೆ ಇದ್ದರೆ ಪುತ್ತೂರು ಬಂದ್ ನಡೆಸುವುದಾಗಿಯೂ ಸಂಘ ಪರಿವಾರ ಸಾರಿದೆ. ಸತ್ತಾರ್ ದೇಶದ ಕಾನೂನಿನ ದೃಷ್ಟಿಯಿಂದ ಈಗ ಕೇವಲ ಆಪಾದಿತ. ಆದರೆ ಸಂಘ ಪರಿವಾರ ಮತ್ತು ಕರಾವಳಿಯ ಪತ್ರಿಕೆಗಳು ಸತ್ತಾರ್‌ನೇ ಅಪರಾಧಿಯೆಂದೂ, ಅವನು ಮುಸ್ಲಿಮರ ಪ್ರತಿನಿಧಿ ಎಂದೂ ತೀರ್ಮಾನಿಸಿಬಿಟ್ಟಿವೆ! ಎಂತೆಂತಹದ್ದೋ ಪ್ರಕರಣಗಳನ್ನೆಲ್ಲ ಮುಚ್ಚಿ ಹಾಕಿರುವ ಪತ್ರಿಕೆಗಳು ಅಕ್ಷತಾ ಕೊಲೆಯ ಬಗ್ಗೆ ಪ್ರತಿದಿನ ಒಂದಲ್ಲಾ ಒಂದು ಸುದ್ದಿ ಪ್ರಕಟಿಸುತ್ತಲೇ ಇವೆ.



ಅಕ್ಷತಾ



[illegible] ಅಕ್ಷತಾಳ ಕಳೇಬರ

ಅಶ್ರಫ್‌ನಂತೆ ಸತ್ತಾರ್ ಕೂಡ ಒಬ್ಬ ಯಃಕಶ್ಚಿತ್ ಮುಸ್ಲಿಂ ತರುಣ. ಆತನೇ ಅಕ್ಷತಾಳ ಕೊಲೆ ಮಾಡಿದ್ದು ಹೌದಾದರೆ ಖಂಡಿತ ಆತನಿಗೆ ಶಿಕ್ಷೆಯಾಗಬೇಕು. ಪುತ್ತೂರಿನ ಪೊಲೀಸರು ಆ ನಿಟ್ಟಿನಲ್ಲಿ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಕರಾವಳಿಯ ಪತ್ರಿಕೆಗಳಂತೂ ಪೊಲೀಸರನ್ನೂ ಮೀರಿಸುವ ಪತ್ತೇದಾರಿಕೆಯಲ್ಲಿ ತೊಡಗಿವೆ. ಈ ಕಾಳಜಿಯನ್ನು ಮೆಚ್ಚಬೇಕಾದದ್ದೆ.

ಆದರೆ ಊರು ಊರುಗಳಲ್ಲಿ ಹಿಂದುತ್ವದ ಗೂಂಡಾಗಳಿಂದ ಪೆಟ್ಟು ತಿನ್ನುತ್ತಿರುವ ಮುಸ್ಲಿಮರ ಬಗ್ಗೆ ಯಾಕೆ ಕಾಳಜಿ ಇಲ್ಲ? ಅವರು ದೇಶದ ಎರಡನೇ ದರ್ಜೆಯ ಪ್ರಜೆಗಳೇ? ಅಥವಾ ಪ್ರಜೆಗಳೇ ಅಲ್ಲವೋ?

ಕಳೆದ ಹಲವು ತಿಂಗಳುಗಳಿಂದ ಮಂಗಳೂರಿನಲ್ಲಿ ಹಿಂದೂ ತರುಣಿಯರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಮುಸ್ಲಿಮರ ಅಂಗಡಿಗಳ ಮೇಲೆ, ಬೀಫ್ ಮಾರುವ ಮುಸ್ಲಿಂ ಹೋಟಲುಗಳ ಮೇಲೆ, ಹಿಂದೂ ತರುಣಿಯರ ಜೊತೆ ಇದ್ದರು (ಹಗಲು ಹೊತ್ತು, ಸಾರ್ವಜನಿಕ ಸ್ಥಳಗಳಲ್ಲಿ) ಎಂಬ ಕಾರಣಕ್ಕೆ, ಎಲ್ಲ ಬಿಟ್ಟು ಬಸ್ ಹತ್ತುವಾಗ ಹಿಂದೂ ತರುಣಿಯರ ಮೈಗೆ ಮೈ ತಾಗಿಸಿದರು ಎಂಬ ವಿಚಾರಕ್ಕೆ ಸಹ ಮುಸ್ಲಿಂ ತರುಣರ ಮೇಲೆ ಭಜರಂಗದಳ, ಶ್ರೀರಾಮ ಸೇನೆ, ಹಿಂದೂ ಯುವ ಸೇನೆಗಳು ಪ್ರತಿನಿತ್ಯವೆಂಬಂತೆ ಹಲ್ಲೆ ನಡೆಸುತ್ತಿವೆ.

ಕರಾವಳಿಯ ಪತ್ರಿಕೆಗಳು, ಈ ಹಲ್ಲೆಗಳಲ್ಲಿ ರಾಡು, ಕ್ರಿಕೆಟ್ ಬ್ಯಾಟು ಮುಂತಾದವುಗಳಿಂದ ಹೊಡೆತ ತಿನ್ನುವ ಮುಸ್ಲಿಮರೇ ಅಪರಾಧಿಗಳು ಎಂಬಂತೆ ಈ ಘಟನೆಗಳನ್ನು ವರದಿ ಮಾಡುತ್ತವೆ.

ಅಕ್ಷತಾಳ ಕೊಲೆಯನ್ನು ರೋಚಕ ಧಾರಾವಾಹಿಯನ್ನಾಗಿ ಏರ್ಪಡಿಸಿದ ಪತ್ರಿಕೆಗಳು, ಭಜರಂಗದಳದ ಉಡುಪಿ ಜಿಲ್ಲಾ ಕಾರ್ಯದರ್ಶಿಯೇ ಖುದ್ದು ಮುಂದೆ ನಿಂತು ಮಾಡಿಸಿದ ಕಾವಡಿ ಕೃಷ್ಣಯ್ಯನ ಕೊಲೆಯನ್ನು ಈಗ ಮರೆತೇಬಿಟ್ಟಿವೆ. ಕಳೆದ ವರ್ಷ ಭಜರಂಗದಳದ ಹಲ್ಲೆಯಿಂದ ಮನ ನೊಂದು ಹೆಜಮಾಡಿಯ ಬಡ ಮೀನುಗಾರ ತರುಣಿ ವನಿತ ಆತ್ಮಹತ್ಯೆ ಮಾಡಿಕೊಂಡದ್ದನ್ನು ಕರಾವಳಿಯ ಪ್ರತಿಷ್ಠಿತ ಪತ್ರಿಕೆಗಳು ವರದಿ ಸಹ ಮಾಡಲಿಲ್ಲ. ಕರಾವಳಿಯ ರಾಜಕೀಯ ಪಕ್ಷಗಳಂತೂ ಸಂಘಪರಿವಾರದ ಹಿಂಸೆಯ ವಿರುದ್ಧ ದಿವ್ಯ ನಿರ್ಲಕ್ಷ್ಯದ ನಿಲುವು ತಾಳಿವೆ.

ಕರಾವಳಿಯ ಮುಸ್ಲಿಮರ ಮಟ್ಟಿಗೆ ಜನ ಪ್ರತಿನಿಧಿಗಳು ಯಾವತ್ತೋ ಸತ್ತುಹೋಗಿದ್ದಾರೆ. ಪ್ರತಿ ಚುನಾವಣೆಯಲ್ಲೂ ಇವರ ಮತಗಳನ್ನು ಬಾಚಿಕೊಳ್ಳುವ ಕಾಂಗ್ರೆಸ್‌ನ ಮಾಜಿ ಎಂಪಿಗಳು ಮತ್ತು ಎಮ್ಮೆಲ್ಲೆಗಳಲ್ಲಿ ಒಬ್ಬನೂ ಇದುವರೆಗೆ ಇವರ ಸಲುವಾಗಿ ಪ್ರತಿಭಟನೆ ಹೋಗಲಿ ಒಂದು ಸಾಂತ್ವನದ ಮಾತೂ ಹೇಳಿಲ್ಲ. ಇಲ್ಲಿನ ಮುಸ್ಲಿಮರು 'ತಮ್ಮ ಮಟ್ಟಿಗೆ ಸರಕಾರವೂ ಇಲ್ಲ, ರಾಜಕೀಯ ಪಕ್ಷಗಳೂ ಇಲ್ಲ, ನಾಗರಿಕ ಸಮಾಜವೂ ಇಲ್ಲ' ಎಂದು ಹತಾಶೆಯ ಅಂಚು ತಲುಪುವ ಮೊದಲೇ ರಾಜ್ಯದ ಗೃಹಮಂತ್ರಿಗಳು ಕರಾವಳಿಯ ಕಾನೂನು ವ್ಯವಸ್ಥೆಯ ಬಗ್ಗೆ ಗಮನ ಹರಿಸಬೇಕು.

ಮಂಗಳೂರಿನಲ್ಲಿ ಪ್ರತಿದಿನ ಒಂದಲ್ಲಾ ಒಂದು ಕಡೆ ಮುಸ್ಲಿಮರ ಮೇಲೆ ಹಲ್ಲೆ ನಡೆಸುತ್ತಿರುವ ಶ್ರೀರಾಮ ಸೇನೆ, ಭಜರಂಗದಳ, ಹಿಂದೂ ಯುವ ಸೇನೆ ಮುಂತಾದ ಸಂಘಟನೆಗಳನ್ನು ನಿಯಂತ್ರಿಸಲು ಪೊಲೀಸರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನೂ ಗೃಹಮಂತ್ರಿಗಳು ತನಿಖೆ ಮಾಡಬೇಕು.

ಮಂಗಳೂರು ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದು. ಜೊತೆಗೆ ಇಲ್ಲಿ ಒಂದು ವಿಶ್ವವಿದ್ಯಾಲಯ ಮತ್ತು ಹಲವು ಶೈಕ್ಷಣಿಕ ಸಂಸ್ಥೆಗಳೂ ಇದ್ದು ತಾವು ಸುಶಿಕ್ಷಿತರು ಎಂದು ಭಾವಿಸಿಕೊಂಡ ಜನ ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಹೆಗ್ಗಳಿಕೆಯಲ್ಲಿ ಇಲ್ಲಿನ ಇತರ ಊರುಗಳಾದ ಪುತ್ತೂರು, ಉಡುಪಿ, ಕುಂದಾಪುರಗಳೂ ಕಡಿಮೆ ಏನಿಲ್ಲ. ಈ ಊರುಗಳಲ್ಲಿ ಅಸಹಾಯಕರ ಮೇಲೆ ಧರ್ಮದ ಹೆಸರು ಹೇಳಿಕೊಂಡು ದಾದಾಗಿರಿ ನಡೆಸುವುದು, ಪತ್ರಿಕೆಗಳು ಈ ದಾದಾಗಳನ್ನೇ ಹೀರೋಗಳಂತೆ ಚಿತ್ರಿಸುವುದು ಹಾಗೂ ಕಾನೂನು ವ್ಯವಸ್ಥೆ ಸಹ ಇವರಲ್ಲಿ ಶಾಮೀಲಾಗುವುದು - ಇವೆಲ್ಲ ಇನ್ನು ಎಷ್ಟು ದಿನ ನಡೆಯಬೇಕು? ರಾಜ್ಯದ ಗೃಹಮಂತ್ರಿಗಳು ತಮ್ಮ ಎಲ್ಲ ವರ್ಚಸ್ಸು ಬಳಸಿಕೊಂಡು ಅವರ ಬಿ.ಜೆ.ಪಿ. ಸ್ನೇಹಿತರು ಕರಾವಳಿಯಲ್ಲಿ ಮಾನವಂತರಾಗಿ, ಕನಿಷ್ಠ ಮನುಷ್ಯರಾಗಿಯಾದರೂ ವರ್ತಿಸುವಂತೆ ಮಾಡಬೇಕು.

-ಜಿ. ರಾಜಶೇಖರ್

...ವನ್ನು ತಿರುಚುವುದೆಂದರೆ, ಸಮಾಜದ ಆರೋಗ್ಯಕರ ದೇಹಕ್ಕೆ ಖಡ್ಗ ತಿವಿತ -ಆರ್.ಡಬ್ಲ್ಯೂ. ಎಮರ್ಸನ್

ನಮ್ಮ ಕಾಲದ ನೀತಿ ಕತೆಗಳು

ತೋಟದಲ್ಲಿ ಯೂನಿಕಾರನ್!

ಒಂದಾನೊಂದು ಕಾಲ. ಬೆಳಗಿನ ಬಿಸಿಲು ಹಿತವಾಗಿತ್ತು. ತಿಂಡಿಗಾಗಿ ಮೊಟ್ಟೆ ಫಲ್ಯದ ಎದುರು ಕುಳಿತಿದ್ದವನು ಕಿಟಕಿಯ ಹೊರಗೆ ನೋಡಿದ. ಏನಾಶ್ಚರ್ಯ ಅಂತೀರಿ, ನಮ್ಮ ಗಂಡಬೇರುಂಡದಂತಹ ಕಾಲ್ಪನಿಕ ಪಕ್ಷಿ ತರಹಾನೇ ಪುರಾಣ ಪ್ರಸಿದ್ಧವಾದ ಕಾಲ್ಪನಿಕ ಮೃಗ ಯೂನಿಕಾರನ್ ಜೀವಂತವಾಗಿ ತೋಟಕ್ಕೆ ಬಂದಿದೆ! ಗುಲಾಬಿ ಹೂವುಗಳನ್ನು ಸಂತೋಷದಿಂದ ತಿನ್ನುತ್ತಾ ಇದೆ! ಇಂತಹ ಆಶ್ಚರ್ಯಕರ ಸುದ್ದಿಯನ್ನು ಹೆಂಡತಿಗೆ ತಿಳಿಸಬೇಕು ಅನ್ನಿಸಿತು. ಮಲಗುವ ಕೋಣೆಗೆ ಓಡಿದ. ಅವಳು ಇನ್ನೂ ಸಿಹಿ ನಿದ್ರಾವಸ್ಥೆಯಲ್ಲೇ ಇದ್ದಳು. ಅವಳನ್ನು ಎಚ್ಚರಗೊಳಿಸಿ 'ತೋಟದಲ್ಲಿ ಯೂನಿಕಾರನ್ ಇದೆ, ಗುಲಾಬಿ ಹೂ ತಿನ್ನುತ್ತಾ ಇದೆ' ಎಂಬುದಾಗಿ ಹೇಳಿದ. ಪಾಪ ಅವಳಿಗೆ ನಿದ್ರಾಭಂಗ ಆಗಿತ್ತಲ್ಲವಾ, ಸಿಡುಕಿನಿಂದಲೇ ಗಂಡನ್ನ ನೋಡಿದಳು. 'ಯೂನಿಕಾರನ್ ಅನ್ನೋದು ಪುರಾಣದ ಮೃಗ' ಅಂತ ಅಯ್ಯೋ ಪೆದ್ದು ಮುಂಡೇದೆ ಇದೂ ಗೊತ್ತಿಲ್ಲವಾ ಅನ್ನೋ ದನಿಯಲ್ಲಿ ಹೇಳಿ ಗಂಡನಿಗೆ ಬೆನ್ನು ತಿರುಗಿಸಿ ಮಲಗಿದಳು.

ಆರೆ ಇದನ್ನ ನಂಬುತ್ತಿಲ್ಲವಲ್ಲಾ ಇವಳು ಅಂದು ಕೊಂಡ ಗಂಡ ಕೊಠಡಿಯಿಂದ ತೋಟಕ್ಕೆ ಬಂದ. ಯೂನಿಕಾರನ್ ಇನ್ನೂ ಅಲ್ಲೇ ಇತ್ತು. ಗಂಟೆ ಹೂವಿನ ಗಿಡದ ಚಿಗುರನ್ನು ಸಂತೋಷದಿಂದ ತಿನ್ನುತ್ತಾ ನಿಂತಿತ್ತು. ಅವನ ಆನಂದಕ್ಕೆ ಮಿತಿಯೇ ಇರಲಿಲ್ಲ. 'ತಗೋ ಇದನ್ನ ತಿನ್ನು' ಎಂದು ಹೇಳುತ್ತಾ ನೈದಿಲೆ ಹೂವನ್ನು ಅದಕ್ಕೆ ನೀಡಿದ. ಅದನ್ನ ಅದು ಗಬಗಬನೆ ತಿಂದು ಹಾಕಿತು. ಯೂನಿಕಾರನ್ ತನ್ನ ತೋಟಕ್ಕೆ ಬಂದಿದೆ ಅನ್ನೋ ಖುಷೀಲಿ ಅವನ ಹೃದಯ ತುಂಬಿ ಬಂದಿತು. ಈ ಸಂತೋಷದ ಸಂಗತಿಯನ್ನು ತಿಳಿದು ಹೆಂಡತಿಯೂ ಸಂಭ್ರಮಿಸಬೇಕು ಅಂತ ಯೋಚಿಸಿದ. ಮತ್ತೆ ಅವಳು ಮಲಗಿದ್ದ ಕೋಣೆಗೆ ಹೋದ. ಅವಳನ್ನು ಎಳಿಸಿ 'ಯೂನಿಕಾರನ್ ನೈದಿಲೆ ತಿಂದಿತು' ಸಂತೋಷದ ದನಿಯಲ್ಲಿ ಹೇಳಿದ. ಅದಕ್ಕೆ ಅವಳು ಹೇಗೆ ಪ್ರತಿಕ್ರಿಯಿಸಬೇಕು? 'ನೀನೊಬ್ಬ ಮೂರ್ಖ, ಐಲು ಪೈಲು. ನಿನ್ನನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು' ಅಂತ ಹೇಳಿ ಮುಖದ ಮೇಲೆ ಮುಸುಕು ಎಳೆದುಕೊಂಡಳು.

ಗಂಡನೂ ಮನುಷ್ಯನೇ ತಾನೆ? ಅವನಿಗೆ ಈ 'ಐಲುಪೈಲು', 'ಹುಚ್ಚಾಸ್ಪತ್ರೆ' ಇಂತಹ ಪದಗಳು ಸರಿ ಬರುತ್ತಿರಲಿಲ್ಲ. ಅದೂ ಸುಂದರವಾದ ಬೆಳಗಿನಲ್ಲಿ, ಪುರಾಣ ಪ್ರಸಿದ್ಧವಾದ ಯೂನಿಕಾರನ್ ದರ್ಶನ ನೀಡಿರುವಾಗ ಇಂತಹ ಮಾತು ಅವನಿಗೇ ಏನು, ಯಾರಿಗೂ ಹಿಡಿಸುವುದಿಲ್ಲ ಬಿಡಿ. 'ಹಾಗಂತೀಯಾ ನೋಡೋಣ' ಎಂದು ಹೇಳಿದವನೇ ಬಾಗಿಲ ಬಳಿ ಬಂದ. 'ಅದಕ್ಕೆ ಹಣೆ ಮಧ್ಯದಲ್ಲಿ ಚಿನ್ನದ ಕೊಂಬು ಇದೆ' ಎಂಬುದನ್ನ ಅವಳಿಗೆ ತಿಳಿಸಿದ. ಯೂನಿಕಾರನ್ ಅನ್ನು ನೋಡಬೇಕು ಅಂತ ಆಸೆ ಇತ್ತಲ್ಲ ನೇರ ತೋಟಕ್ಕೆ ಹೋದ. ಆದರೆ ಅದು ಮಾಯ ಆಗಿತ್ತು! ಅಲ್ಲೇ ಗುಲಾಬಿ ಗಿಡಗಳ ಮಧ್ಯೆ ಕುಳಿತ. ಹಾಗೆ ನಿದ್ದೆ ಹೋದ.

ಗಂಡ ಹೊರಕ್ಕೆ ಹೋಗುತ್ತಿದ್ದದ್ದನ್ನೇ ಕಾಯುತ್ತಿದ್ದ ಹೆಂಡತಿ ಆದಷ್ಟೂ ಬೇಗ ಬೇಗ ಮುಖಕ್ಕೆ ನೀರು ತೋರಿಸಿ ಬಟ್ಟೆ ಬದಲಾಯಿಸಿದಳು. ಅತಿಯಾದ ಆನಂದದಿಂದ ಭಾವೋದ್ರೇಕಕ್ಕೆ ಒಳಗಾದ ಅವಳ ಕಣ್ಣಿನಲ್ಲಿ ಯಾವುದೋ ಆಸೆಯ ಕಿಡಿ ಮಿಂಚುತ್ತಿತ್ತು. ಪೊಲೀಸಿನವರಿಗೆ ಫೋನ್ ಮಾಡಿದಳು. ಮನಃಶಾಸ್ತ್ರಜ್ಞರಿಗೆ ತಿಳಿಸಿದಳು. 'ನನ್ನ ಗಂಡನಿಗೆ ಹುಚ್ಚು ಹಿಡಿದಿದೆ. ಅವನನ್ನು ಹಿಡಿದೊಯ್ಯಲು ಬಿಗಿ ಕವಚದೊಂದಿಗೆ ತಕ್ಷಣ ಬನ್ನಿ' ಎಂದೂ ವಿವರಿಸಿದಳು.



ಪೊಲೀಸರು, ಮನಃಶಾಸ್ತ್ರಜ್ಞರು ಕೂಡಲೇ ಬಂದರು. ಕುರ್ಚಿಯಲ್ಲಿ ಕುಳಿತರು. ಬಹಳ ಕುತೂಹಲದಿಂದ ಅವಳತ್ತ ದೃಷ್ಟಿ ಹಾಯಿಸಿದರು.

'ನನ್ನ ಗಂಡ ಬೆಳಿಗ್ಗೆ ಯೂನಿಕಾರನ್ ನೋಡಿದನಂತೆ' ಎಂದಳು ಹೆಂಡತಿ.

ಪೊಲೀಸರು ಮನಃಶಾಸ್ತ್ರಜ್ಞನ ಕಡೆ ನೋಡಿದರು. ಮನಃಶಾಸ್ತ್ರಜ್ಞ ಪೊಲೀಸರ ಕಡೆ ನೋಡಿದ.

'ಅದು ನೈದಿಲೆ ತಿಂದಿತು ಅಂತಾನೂ ಹೇಳಿದ' ಅವಳ ಮಾತು.

ಮನಃಶಾಸ್ತ್ರಜ್ಞ ಪೊಲೀಸರ ಕಡೆಗೆ ಏನೋ ಸನ್ನೆ ಮಾಡಿದ. ಪೊಲೀಸರು ಹಾರಿ ಅವಳನ್ನು ವಶಕ್ಕೆ ತೆಗೆದುಕೊಂಡರು. ಅತ್ಯುಗ್ರ ಹೋರಾಟ ನೀಡಿದ ಅವಳನ್ನು ನಿಗ್ರಹಿಸುವುದು ಸುಲಭ ಆಗಿರಲಿಲ್ಲ, ಕೊನೆಗೂ ಹದ್ದುಬಸ್ತಿಗೆ ತಂದರು. ಬಿಗಿ ಕವಚದಲ್ಲಿ ಅವಳನ್ನು ಬಂಧಿಸುತ್ತಿದ್ದಾಗ ಗಂಡ ಒಳಕ್ಕೆ ಬಂದ.

'ನೀನು ಯೂನಿಕಾರನ್ ನೋಡಿದೆ ಅಂತ ನಿನ್ನ ಹೆಂಡತಿಗೆ ಹೇಳಿದೆಯಾ?' ಪೊಲೀಸರು ಪ್ರಶ್ನಿಸಿದರು.

'ನಾನು...ಇಲ್ಲ. ಯೂನಿಕಾರನ್ ಅನ್ನುವುದು ಪುರಾಣದ ಮೃಗ ಅಲ್ಲವಾ?' ಎಂದ ಗಂಡ ಅಮಾಯಕನಂತೆ!

'ಸಾಕು, ಇಷ್ಟೆ ನಮಗೆ ಬೇಕಾದದ್ದು' ಎಂದ ಮನಃಶಾಸ್ತ್ರಜ್ಞ. 'ಅವಳನ್ನು ಕರ್ಕೊಂಡೋಗಿ. ನಿಮ್ಮ ಹೆಂಡತಿಗೆ ಭ್ರಮೆ ಹಿಡಿದಿದ್ದು ಐಲುಪೈಲು ಹೆಂಗಸಿನ ತರಹ ಆಡ್ತಿದಾರೆ. ಕ್ಷಮಿಸಿ ಅವರನ್ನು ಬಂದಿಸೋದು ಅನಿವಾರ್ಯ ಆಗಿದೆ' ಎಂದು ಮೇಲೆ ಎದ್ದ.

ಆಮೇಲೆ ಎಲ್ಲಾ ಮಾಮೂಲಿನಂತೆ ನಡೀತು. ಹಿಡಿಶಾಪ ಹಾಕುತ್ತಾ, ಅರಚುತ್ತಾ ಇದ್ದ ಹೆಂಗಸನ್ನ ಹುಚ್ಚರ ಆಸ್ಪತ್ರೆಗೆ ಸೇರಿಸಿದರು.

ಗಂಡ? ಸುಖ ಶಾಂತಿ ನೆಮ್ಮದಿಯಿಂದ ಮುಂದಿನ ಜೀವನ ಸಾಗಿಸಿದ.

ನೀತಿ: ಮರಿ ಹೊರಬರುವ ಮೊದ ಮೂರ್ಖತನದ ಮೇಲೆ ಭರವಸೆ ಇಡಬೇಡ.

ಬುದ್ಧಿವಂತ ನೊಣ

ಆದೊಂದು ಪುರಾತನ ಕಾಲದ ಮನೆ.

ದೊಡ್ಡ ಜೇಡವೊಂದು ಅಲ್ಲಿ ಸುಂದರವಾದ ಬ ನೇಯ್ದಿತ್ತು.

ಯಾವುದಾದರೂ ನೊಣ ಅದಕ್ಕೆ ಸಿಗಾಕಿಕೊಂಡ ಈ ಜೇಡ ಅದರ ಮೇಲೆ ಆಕ್ರಮಣ ಮಾಡಿ ತಿಂ ಹಾಕುತ್ತಿತ್ತು. ಆದರಲ್ಲಿ ಒಂದು ನೊಣ ಇರೋ ಬದ್ದಿರಲಿಲ್ಲ, ಯಾಕೆಂದರೆ ಬೇರೆ ನೊಣಗಳಿಗೆ ಯಾವುದೂ ನೊಣ ಸಿಗಾಕಿಕೊಂಡು ನರಳ್ತ ಇದು ಸುರಕ್ಷಿತವಾದ ಸ್ಥಳ ಅಂತ ಅಲ್ಲಿ ತಂಗಕ್ಕೆ ಬ ಅಂತ ಹೀಗೆ ಮಾಡ್ತಿತ್ತು.

ಒಂದಿನ ಏನಾಯ್ತು ಅಂದರೆ ಒಂದು ಬುದ್ಧಿವ ನೊಣ ಅಲ್ಲಿಗೆ ಬಂತು. ಜೇಡ ಹೆಣೆದಿದ್ದ ಬಲೆ ಮೇಲೆ ಕುಳಿತುಕೊಳ್ಳದೆ ಅದರ ಮೇಲೆ ಸುಮಾ ಹೊತ್ತು ಹಾರಾಡುತ್ತಿತ್ತು. ಇದನ್ನೇ ಗಮನಿಸುತ್ತಿದ್ದ ಜೇ ಹೊರಗೆ ಕಾಣಿಸಿಕೊಂಡಿತು. 'ಬಾ ಇಲ್ಲಿ ಕುಂತ್ಕೊ ಅಂದಿತು. ಆದರೆ ಅದು ಬುದ್ಧಿವಂತ ನೊಣ ಅಲ 'ಇತರೆ ನೊಣಗಳು ಇಲ್ಲದ ಕಡೆ ನಾನು ಕುಳಿ ಕೊಳ್ಳೋದಿಲ್ಲ, ನಿನ್ನ ಮನೆಯಲ್ಲಿ ಯಾವ ನೊಣಗಳು ಇಲ್ಲವಲ್ಲಾ' ಅಂತ ಹೇಳಿ ಜಾಣ ನೊಣ ಅಲ್ಲಿಂ ಹಾರಿ ಹೋಯಿತು.

ಹಾರ್ತಾ ಹಾರ್ತಾ ಅದು ಎಲ್ಲಿಗೆ ಬಂದಿತಪ್ಪ ಅಂದ ಬಹಳಷ್ಟು ನೊಣಗಳು ಇರುವ ಜಾಗಕ್ಕೆ ಬಂದಿತ ಇನ್ನೇನು ಆ ಗುಂಪಿನ ಜೊತೆ ಸೇರಬೇಕು. ದು ಯೊಂದು ಗುಂಯ್‌ಗುಡುತ್ತಾ ಬಂದು 'ಮೂಖ ನೊಣವೆ ಅದರ ಮೇಲೆ ಕೂರಬೇಡ, ಅದು ನೊ ಹಿಡಿಯುವ ಫ್ಲೈ ಪೇಪರು. ಆ ನೊಣಗಳೆಲ್ಲ ಅ ಸಿಗಾಕಿಕೊಂಡು ನರಳ್ತಾ ಇದಾವೆ' ಎಂದು ಮುಂತಾ ಬುದ್ಧಿ ಮಾತು ಹೇಳಿತು.

ಆ ಮಾತು ಕೇಳಿ ಅದರ ಹಾಗೆ ನಡೆಯೋ ಅದು ಜಾಣ ನೊಣ ಅಲ್ಲವಾ. 'ಮೂರ್ಖನತರ ಆಡಬೇಡ. ಅವೆಲ್ಲ ನಾಟ್ಯ ಮಾಡ್ತ ಇದಾವೆ' ಅ ಉಡಾಫೆ ಹೊಡೀತು. ಅದರ ಮೇಲೆ ಕುಂತ್ಕಂತು ಆಮೇಲೇನು, ಅದೂ ಇತರೆ ನೊಣಗಳಂತೆ ಪ ಪೇಪರ್‌ಗೆ ಸಿಗಾಕ್ಕಂತು.

ನೀತಿ: ಸಂಖ್ಯೆಯಲ್ಲೂ ಸುರಕ್ಷತೆ ಇಲ್ಲ ಅಥವ ಎಂತಹದ್ದರಲ್ಲೂ ಸುರಕ್ಷತೆ ಇಲ್ಲ.

(ಜೇಮ್ಸ್ ಥರ್ಬರ್‌ಗೆ ನಮೋ ಎಂದು)


-ಎಚ್.ಎಲ್.ಕೇಶವಮೂರ್ತಿ

ಮಹಿಳೆಯರ ಮೇಲೆ ಸಂಪ್ರದಾಯದ ತೂಗುಗತ್ತಿಯೇಕೆ?

ಕಳೆದ ಸಂಚಿಕೆಯಲ್ಲಿ ಮೂಡಿಬಂದ 'ಜಯಮಾಲಾ ಬಲಿ ಎಂಬ ಲೇಖನ ತುಂಬಾ ಚೆನ್ನಾಗಿತ್ತು. ಮಹಿಳೆಯೊಬ್ಬಳು ಅಯ್ಯಪ್ಪನ ವಿಗ್ರಹ ಮುಟ್ಟಿದ್ದಕ್ಕೆ, ಎರಡು ವರ್ಷ ಶುದ್ಧೀಕರಣ ಮಾಡಬೇಕು ಎಂದು ಹೇಳುತ್ತಿರುವವರಿಗೆ ಬುದ್ಧಿ ಇಲ್ಲ. ಇದು ಸ್ವತಃ ಅಯ್ಯಪ್ಪನಿಗೆ ಕೇಳಿಸಿದರೆ ಆತ "ರೀ ಕಂತ್ರಿಗಳೇ (ಸಾರಿ, ತಂತ್ರಿಗಳೇ), ಶುದ್ಧಿ ಆಗಬೇಕಿರುವುದು ನನ್ನ ದೇಗುಲವಲ್ಲ, ನಿಮ್ಮ ಬುದ್ಧಿ" ಎಂದು ಹೇಳುತ್ತಾನೋ ಏನೋ.



ವಾಸ್ತವವಾಗಿ ಪುರಾಣದಲ್ಲಿ ಅಯ್ಯಪ್ಪ ಹುಟ್ಟಿದ್ದು ದುಷ್ಟರ ನಾಶಕ್ಕೇ ಹೊರತು ಶಬರಿಮಲೈನಲ್ಲಿರುವ ದುಷ್ಟರನ್ನು ಬೆಳೆಸೋದಕ್ಕೆ ಅಲ್ಲ.



ಅವರೆಲ್ಲ ನಮ್ಮ ಎ.ಎನ್. ಮೂರ್ತಿರಾಯರು ಬರೆದಿರುವ 'ದೇವರು' ಪುಸ್ತಕವನ್ನು ಓದಬೇಕಿದೆ. ಆಗ ಆ ಅಯ್ಯಪ್ಪನ ತಂದೆ-ತಾಯಿಯರಾದ ಹರಿ-ಹರನ ಬಗ್ಗೆ ಅವರಿಗೆಲ್ಲ ಗೊತ್ತಾದೀತು. ಮೂರ್ತಿರಾಯರ ಪುಸ್ತಕದಿಂದ ಅಯ್ಯಪ್ಪನ್ನ ಹುಟ್ಟು ಎಷ್ಟು ವಿಚಿತ್ರವಾಗಿತ್ತು ಅಂತಲೂ ಗೊತ್ತಾಗುತ್ತದೆ.

-ಮುತ್ತಣ್ಣ ಪೂಜಾರ್,
ಕದಲಬಾಳು.

'ಲಂಕೇಶ್' ವಾರ ಪತ್ರಿಕೆಯ ಕಳೆದ ಸಂಚಿಕೆಯಲ್ಲಿ ಗೌರಿ ಲಂಕೇಶ್ ಬರೆದ ಮುಖಪುಟ ಲೇಖನ ಓದಿದೆ. ತುಂಬಾ ಚೆನ್ನಾಗಿದೆ. ನಟಿ ಜಯಮಾಲಾರ ಮೇಲೆ ಕೆಲವು ಕು-ತಂತ್ರಿ ಪುರೋಹಿತಶಾಹಿಗಳು ಕೆಂಡ ಕಾರುತ್ತಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಜಯಮಾಲಾ ಅಯ್ಯಪ್ಪನ ವಿಗ್ರಹ ಮುಟ್ಟಿ ಅಪರಾಧ ಎಸಗಿದ್ದಾರೆ ಎನ್ನುತ್ತಿರುವ ಕು-ತಂತ್ರಿಗಳು ತಾವು ಶಬರಿಮಲೈ ಸುತ್ತ ಹಲವು ವರ್ಷಗಳಿಂದ ಮಾಡಿರುವ ಅನೈತಿಕ, ಅನಾಚಾರಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ತಾವೇ ನೀಚತನದ ಪರಮಾವಧಿ ತಲುಪಿದ್ದರೂ ಜಯಮಾಲಾರಂತಹ ಶೂದ್ರ ಮಹಿಳೆ ಮೇಲೆ ಸಂಪ್ರದಾಯದ ತೂಗುಗತ್ತಿ ನೇತಾಡಿಸುತ್ತಿರುವುದು ಅಕ್ಷಮ್ಯ.

-ರಮಜಾನ ಕೆ. ಕೊರ್ತಿ,
ಬದಾಮಿ.

ಕೆಂಡಹಾಗೆ ಅಂಕಣದಲ್ಲಿ ಪ್ರಕಟಗೊಂಡ 'ಕಲ್ಲಿಗಿಂತಲೂ ಕಡೆಯಾದೆಯಾ ಹೆಣ್ಣೇ' ಬರಹ ಬಹಳ ಚೆನ್ನಾಗಿತ್ತು. ಯಾವನೋ ಒಬ್ಬ ಕಟ್ಟಿದ ಕತೆಯನ್ನು ಆಧರಿಸಿ ಶಬರಿಮಲೈನಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದು ಹೇಳಲಾಗುತ್ತಿದೆ. ಇದನ್ನೇ ಶೂದ್ರ ಭಕ್ತರೂ ನಂಬಿದ್ದಾರೆ. ಆದರೆ ಪುರಾಣಗಳಲ್ಲಿ ಇದರ ಬಗ್ಗೆ ಎಲ್ಲೂ ಉಲ್ಲೇಖವೇ ಇಲ್ಲ.


ಹೆಣ್ಣು ಭೋಗದ ವಸ್ತು ಎಂದು ನಂಬಿರುವ ಜನರು ಇನ್ನೇನನ್ನು ನಂಬಲು ಸಾಧ್ಯ? ಹೆಣ್ಣು ಕೀಳು, ಕಳಂಕ ಎನ್ನುವವರು ತಾವು ಯಾರಿಂದ ಜನನ ಪಡೆದದ್ದು ಎಂಬುದರ ಬಗ್ಗೆ ಯೋಚಿಸಬೇಕಿದೆ.

-ರಂಗರಾಜನ್, ಬೆನ್ನಿಗಾನಹಳ್ಳಿ

ಸುಧೀಂದ್ರರಿಗೆ ವಿದಾಯ

'ಮರೆಯಲಾಗದ ಸುಧೀಂದ್ರರಿಗೆ ಶ್ರದ್ಧಾಂಜಲಿ' ಈ ಶೀರ್ಷಿಕೆಯಲ್ಲಿ ಚಿಕ್ಕ ಚೊಕ್ಕದಾಗಿ ಬರೆದ ಶೆಣೈರವರ ಲೇಖನ ಓದಿ ವ್ಯಥೆಯಾಯಿತು. ಸುಧೀಂದ್ರರವರ ಬಗ್ಗೆ ಹೇಳುವುದಾದರೆ ಚಿತ್ರರಂಗದ `PRO' (ಸಾರ್ವಜನಿಕ ಸಂಪರ್ಕಾಧಿಕಾರಿ) ಎಂದೇ ಖ್ಯಾತರಾಗಿದ್ದರು. ಪ್ರಚಾರ ಕಲೆಯನ್ನು ಸೃಜನಾತ್ಮಕವಾಗಿ ಅಂತರ್ಗತ ಮಾಡಿಕೊಂಡಿದ್ದ ಅವರು 900 ಕ್ಕೂ ಹೆಚ್ಚು ಚಿತ್ರಗಳಿಗೆ ಪ್ರಚಾರ ನೀಡಿದ್ದು ಒಂದು ದಾಖಲೆಯೇ ಸರಿ.

ಪತ್ರಕರ್ತರು ಮತ್ತು ಸುಧೀಂದ್ರರವರ ನಡುವೆ ಇದ್ದ ಸುಮಧುರ ಬಾಂಧವ್ಯ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಚಿತ್ರರಂಗದವರಿಗೆ ಮತ್ತು ಪತ್ರಕರ್ತರಿಗೆ ಪ್ರತಿವರ್ಷ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸುವ, ಸ್ಫೂರ್ತಿ ನೀಡುವ ಉತ್ತಮ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದ ಸುಧೀಂದ್ರರವರಿಗೆ ರಾಜ್ಯ ಸರ್ಕಾರ ಕಳೆದ ವರ್ಷವಷ್ಟೇ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಇತರೆ ಹೇಳಿಕೊಳ್ಳುವ ಪ್ರಶಸ್ತಿ ಪುರಸ್ಕಾರಗಳು ಸಂದಿಲ್ಲ. ಯಾವುದೇ ಚಿತ್ರದ ಪ್ರಾರಂಭದಲ್ಲಿ ಇವರ ಹೆಸರು 'ಪ್ರಚಾರ ಕಲೆ' ಶೀರ್ಷಿಕೆಯಡಿಯಲ್ಲಿ ಬಂದೇ ಬರುತ್ತಿತ್ತು. ಇದರಿಂದಾಗಿ ಪ್ರತಿಯೊಬ್ಬ ಕನ್ನಡಿಗರ ಮನೆ-ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದರು.



ಶೆಣೈರವರು ಹೇಳಿರುವಂತೆ ಸುಧೀಂದ್ರರವರು ಚಿತ್ರರಂಗದ ನಡೆದಾಡುವ ಭಂಡಾರವಾಗಿದ್ದರು.

ಕಳೆದ ವರ್ಷವಷ್ಟೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಈಟೀವಿಯ 'ಆಟೋಗ್ರಾಫ್ ಪ್ಲೀಸ್' ಕಾರ್ಯಕ್ರಮದಲ್ಲಿ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಫೋಟೋ ತೆಗೆಸಿಕೊಂಡು ನಾಲ್ಕೈದು ಮಾತನಾಡಿದ್ದು ಇನ್ನೂ ಸ್ಪಷ್ಟವಾಗಿ ನೆನಪಿನಲ್ಲಿದೆ.


ಸುಧೀಂದ್ರರವರಿಗೆ ವಿಷಾದ ತುಂಬಿದ ಹೃದಯದಿಂದ ವಿದಾಯ ಹೇಳುತ್ತಿದ್ದೇನೆ.


-ಕಾಳೀಹುಂಡಿ ಕೆ.ವಿ. ಶಿವಕುಮಾರ್, ಮೈಸೂರು

ಸತ್ಯ 'ಸ್ವಯಂ' ಶಕ್ತಿಯುತ ವಾದಸರಣಿ -ಸೋಫೋಕ್ಲಿಸ್

ಯಾವುದೇ ಕಾರಣಕ್ಕೂ ನಾನು ಪರೀಕ್ಷೆಯಲ್ಲಿ ಫೇಲ್ ಆಗುವ ಸಾಧ್ಯತೆಗಳೇ ಇರಲಿಲ್ಲ. ಆರಂಭದಲ್ಲೇ ಹೇಳಿದಂತೆ ನಾನು ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿಂದಿದ್ದರೂ ದಡ್ಡನಾಗಿರಲಿಲ್ಲ. ಹೇಗೋ ಕಷ್ಟ ಪಟ್ಟು ಆವರೇಜ್ ಮಾರ್ಕ್ಸ್ ಪಡೆದು ಪಾಸಾಗುತ್ತಿದ್ದೆ ಹೊರತು ಫೇಲ್ ಆಗುತ್ತಿರಲಿಲ್ಲ.

ನಾನು ಫೇಲ್ ಆಗಿರಲಿಲ್ಲ





ನನ್ನ ಎದೆ ಬಡಿತ ಒಮ್ಮೆಗೇ ನಿಂತು ಹೋದಂತಾಯಿತು.

ಯಾವುದೇ ಕಾರಣಕ್ಕೂ ನಾನು ಪರೀಕ್ಷೆಯಲ್ಲಿ ಫೇಲ್ ಆಗುವ ಸಾಧ್ಯತೆಗಳೇ ಇರಲಿಲ್ಲ. ಆರಂಭದಲ್ಲೇ ಹೇಳಿದಂತೆ ನಾನು ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿಂದಿದ್ದರೂ ದಡ್ಡನಾಗಿರಲಿಲ್ಲ. ಹೇಗೋ ಕಷ್ಟ ಪಟ್ಟು ಆವರೇಜ್ ಮಾರ್ಕ್ಸ್ ಪಡೆದು ಪಾಸಾಗುತ್ತಿದ್ದೆ ಹೊರತು ಫೇಲ್ ಆಗುತ್ತಿರಲಿಲ್ಲ.

ಆದರೆ ಕಾಶ್ಮೀರದಿಂದ ವಾಪಸ್ಸು ಬಂದ ನಂತರ ನಡೆದ ಪರೀಕ್ಷೆಯ ಮಾರ್ಕ್ಸ್‌ಕಾರ್ಡ್ ನೋಡಿದಾಗ ಒಂದು ಸಬ್ಜೆಕ್ಟ್‌ನಲ್ಲಿ ಫೇಲಾಗಿರುವುದನ್ನು ಕಂಡು ನನ್ನ ಎದೆ ಬಡಿತ ಒಮ್ಮೆಗೇ ನಿಂತು ಹೋದಂತಾಯಿತು. ಇದು ನಮ್ಮ ಹೊಸ ಪ್ರಿನ್ಸಿಪಾಲ್ ನಾರಾಯಣ ಮೇಷ್ಟ್ರು ಕೆಲಸ ಇರಬಹುದೆಂದು ಭಾವಿಸಿದೆ.

"I want to check my answer paper" ಎಂದು ಪ್ರಿನ್ಸಿಪಾಲ್ ನಾರಾಯಣ ಮೇಷ್ಟ್ರಲ್ಲಿ ಮನವಿ ಮಾಡಿಕೊಂಡೆ. ಆದರೆ ನನ್ನ ಮನವಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ ಅವರು, ಫೇಲಾಗಿದ್ದಕ್ಕೆ ನನಗೆ ಜೋರಾಗಿ ಹೊಡೆಯಲಾರಂಭಿಸಿದರು. ಅವರು ರೂಲರ್ ಹಿಡಿದು ನನ್ನ ಕೈಗೆ ಹೊಡೆಯುತ್ತಿದ್ದಾಗ ನನ್ನ ನೆರವಿಗೆ ಬಂದವರು ಸ್ಟೀಫನ್ ಮಾಸ್ಟರ್. ನಮಗೆ ಇಂಗ್ಲಿಷ್ ಕಲಿಸುತ್ತಿದ್ದ ಅವರಿಗೆ ನಾನೆಂದರೆ ತುಂಬಾ ಇಷ್ಟ. ನಾರಾಯಣ ಮೇಷ್ಟ್ರನ್ನು ತಡೆದ ಸ್ಟೀಫನ್ ಮಾಸ್ಟರ್ "ವಿದ್ಯಾರ್ಥಿಗಳಿಗೆ ಹೀಗೆ ಹೊಡೆಯುವುದು ಸರಿಯಲ್ಲ. If he wants check, let him check the answer paper" ಎಂದು ಸಲಹೆ ನೀಡಿದರು. ಆಗ ನನಗೆ ಸ್ವಲ್ಪ ನೆಮ್ಮದಿಯಾಯಿತು.

ಸ್ಟೀಫನ್ ಮಾಸ್ಟರ್‌ರ ಮಾತಿಗೆ ಪ್ರಿನ್ಸಿಪಾಲ್ ತಲೆದೂಗಬೇಕಾಯಿತು. ಅವರು ನನ್ನ ಉತ್ತರ ಪತ್ರಿಕೆಯ ಕಾಪಿಯನ್ನು ನನಗೆ ನೀಡಿದರು. ನಾನು ಫೇಲಾಗಿದ್ದ ಫಿಸಿಕ್ಸ್ ಉತ್ತರ ಪತ್ರಿಕೆಯ ಮೇಲೆ ಕಣ್ಣಾಡಿಸಿದಾಗ ಗೊತ್ತಾಗಿದ್ದೇನೆಂದರೆ ಆ ಉತ್ತರ ಪತ್ರಿಕೆಯ ಮೂರ್ನಾಲ್ಕು ಹಾಳೆಗಳನ್ನು ಮೌಲ್ಯಮಾಪನ ಮಾಡಿರಲೇ ಇಲ್ಲ. ಆ ಹಾಳೆಗಳು ಹಾಗೇ ಅದರಲ್ಲೇ ಉಳಿದಿದ್ದವು. ಪ್ರಿನ್ಸಿಪಾಲರ ಮುಂದೆಯೇ ಅದನ್ನು ನಾನು ನೋಡಿದ್ದರಿಂದ ಅವರು "ನೀನು ಸರಿಯಾಗಿ ಪೇಪರ್ ಕಟ್ಟಿರಲಿಲ್ಲ" ಎಂದೋ ಅಥವಾ "ಉತ್ತರ ಪತ್ರಿಕೆಯನ್ನು ನೀನು ಬೇರೆಲ್ಲೋ ಬೀಸಾಡಿದ್ದೆ" ಎಂದೋ ಹೇಳಿ ನನ್ನ ಮೇಲೆ ಗೂಬೆ ಕೂರಿಸುವಂತಿರಲಿಲ್ಲ.

ನನ್ನ ಫಿಸಿಕ್ಸ್ ಉತ್ತರ ಪತ್ರಿಕೆಯನ್ನು ಸ್ಟೀಫನ್ ಮಾಸ್ಟರ್‌ರಿಗೆ ತೋರಿಸಿ "ನಾನು ಫೇಲಾಗಲು ಇದೇ ಕಾರಣ" ಎಂದೆ. ಕೊನೆಗೆ ಫಿಸಿಕ್ಸ್ ಮಾಸ್ಟರ್ ಮತ್ತು ನಾರಾಯಣ ಮೇಷ್ಟ್ರು ನನ್ನ ಉತ್ತರ ಪತ್ರಿಕೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡಿ ನನ್ನನ್ನು ಪಾಸ್ ಮಾಡಿದರು. ಆದರೆ ಅಷ್ಟೊತ್ತಿಗೆಲ್ಲಾ ನಾನು ಇನ್ನು ಮುಂದೆ ಈ ಶಾಲೆಯಲ್ಲಿ ಇರಕೂಡದು ಎಂದು ತೀರ್ಮಾನಿಸಿದ್ದೆ. ಹೀಗಾಗಿ ಒಂಭತ್ತನೇ ತರಗತಿಯ ನಂತರ ಆ ಶಾಲೆ ಬಿಟ್ಟು ಬೇರೊಂದು ಶಾಲೆಗೆ ಸೇರಿದೆ.

ಹತ್ತನೇ ತರಗತಿಗೆ ಟಿ. ನಗರ ಹೈಸ್ಕೂಲ್ ಎಂಬ ಹೊಸ ಶಾಲೆ ಸೇರಿದೆ. ಮತ್ತೆ ಹೊಸ ಶಾಲೆ, ಹೊಸ ವಾತಾವರಣ, ಹೊಸ ಫ್ರೆಂಡ್ಸ್. ಆದರೆ ನಾನು ಉತ್ತಮ ಕ್ರಿಕೆಟ್ ಆಟಗಾರನಾಗಿದ್ದರಿಂದ ಆದಷ್ಟು ಬೇಗ ಹೊಸ ಸ್ನೇಹಿತರನ್ನು ಸಂಪಾದಿಸಿದೆ.

ಅದೇ ಸಂದರ್ಭದಲ್ಲಿ ನಾನು ತಮಿಳು ನಾಡಿನ ಅಂಡರ್ 18 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದೆ. ಆಗ ನನ್ನ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. ಆದರೆ ಆ ಸಂತೋಷ, ಸಂಭ್ರಮ ಕ್ಷಣಿಕವಾಗಿತ್ತು. ಯಾಕೆಂದರೆ I was selected, but I was found that I was not in the team. ಅದಕ್ಕೆ ಕಾರಣ ತಂಡದ ಆಯ್ಕೆಯಲ್ಲಿ ರಾಜಕೀಯ ನಡೆದಿದ್ದು.

ನಾನು ತಂಡಕ್ಕೆ ಆಯ್ಕೆಯಾಗಿದ್ದರೂ ತಂಡದಲ್ಲಿ ಆಟವಾಡುವ ಅವಕಾಶದಿಂದ ನನ್ನನ್ನು ವಂಚಿಸಲಾಗಿತ್ತು. ಆಗ ಆಕಾಶವೇ ಕಳಚಿ ನನ್ನ ತಲೆಯ ಮೇಲೆ ಬಿದ್ದಂತಾಯಿತು. ಆ ಸಂದರ್ಭದಲ್ಲಿ ಯಾರೋ ಒಬ್ಬರು "ನೀನು ಬೆಂಗಳೂರಿಗೆ ವರ್ಗ ಮಾಡಿಸಿಕೊಂಡು ಅಲ್ಲಿ ಪ್ರಭಾವ ಬೀರಿ ಕರ್ನಾಟಕದ ಅಂಡರ್ 18 ತಂಡದಲ್ಲಿ ಅವಕಾಶ ಪಡೆಯಬಹುದು" ಎಂದು ಸಲಹೆ ನೀಡಿದರು. ಆದರೆ ಸ್ವಾಭಿಮಾನ ಇಂಥ ಕೆಲಸಕ್ಕೆ ಅಡ್ಡಿ ಬಂದಿತು. ಯಾವುದೇ ರೀತಿಯ ಪ್ರಭಾವವನ್ನು ಬೀರಿ ಕೆಲಸ ಮಾಡಿಸಿಕೊಳ್ಳುವುದು, ಸ್ಥಾನ ಪಡೆಯುವುದು ನನ್ನ ಜಾಯಮಾನವಲ್ಲ. ಕರ್ನಾಟಕಕ್ಕೆ ಬಂದು ಪ್ರಭಾವ ಬೀರಿ ಅವಕಾಶ ಪಡೆಯುವ ಅವರ ಸಲಹೆಯನ್ನು ನಾನು ತಿರಸ್ಕರಿಸಿದೆ. ಏನೇ ಆದರೂ ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎಂಬುದು ನನ್ನ ನಂಬಿಕೆ ಆಗಿತ್ತು. ಬೇರೆಯವರ ನೆರಳಿನಲ್ಲಿ ಬೆಳೆಯುವುದು ನನಗೊಂದಿಷ್ಟೂ ಇಷ್ಟವಿರಲಿಲ್ಲ. ಸೋತರೂ ಪರವಾಗಿಲ್ಲ ನನ್ನ ಸ್ವಂತ ಶ್ರಮ, ಪ್ರತಿಭೆ ಮುಖ್ಯ ಎಂಬ ನಿಲುವು ನನ್ನದು. ಯಾಕೆಂದರೆ ಮನುಷ್ಯನಿಗೆ ಸ್ವಂತಿಕೆ ಇಲ್ಲದಿದ್ದರೆ ಆತ ಯಾವ ಲೆಕ್ಕಕ್ಕೂ ಬರುವುದಿಲ್ಲ.

ಬಹುಶಃ ಅಂದಿನ ನನ್ನ ಈ ಅಭಿಪ್ರಾಯವೇ ಇವತ್ತು ನಾನು ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂಬ ನಿಲುವು ತಾಳಿರುವುದಕ್ಕೆ ಕಾರಣ ಅಂದರೆ ತಪ್ಪಾಗಲಾರದು. ನಿಜ ಹೇಳಬೇಕೆಂದರೆ, ನಾನು ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ, ಸ್ವಮೇಕ್ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ ಎಂಬ ತೀರ್ಮಾನಕ್ಕೆ ಬರಲು ಅಂತಹ ಕಷ್ಟವಾಗಲಿಲ್ಲ. ನನ್ನ ಪ್ರಕಾರ ಒಂದು ವೇಳೆ ಸ್ವಮೇಕ್ ಚಿತ್ರ ಸೋತರೂ ಒಂದು ಹೊಸ ಕ್ರಿಯಾತ್ಮಕ ಪ್ರಯೋಗದಲ್ಲಿ ಭಾಗಿಯಾಗಿದ್ದೆ ಎಂಬ ನೆಮ್ಮದಿಯಾದರೂ ಇರುತ್ತದೆ.

ಯಾವಾಗ ರಾಜಕೀಯ ಮಾಡಿ ನನ್ನನ್ನು ಕ್ರಿಕೆಟ್ ತಂಡದಿಂದ ಹೊರಗಟ್ಟಿದರೋ ಆ ದಿನ ನಾನು ಸಂಪೂರ್ಣವಾಗಿ ಆ ಆಟವನ್ನೇ ಬಿಟ್ಟುಬಿಟ್ಟೆ. ನಾನು ಬ್ಯಾಟ್, ಬಾಲ್, ವಿಕೆಟ್‌ಗಳನ್ನು ನಾಶಮಾಡಿದ್ದನ್ನು ನೋಡಿ ನನ್ನ ತಮ್ಮ ರಾಘು ಮತ್ತು ಸ್ನೇಹಿತರು ಎಷ್ಟೇ ಸಮಾಧಾನ ಮಾಡಲು ಪ್ರಯತ್ನ ಪಟ್ಟರೂ ನಾನು ಕ್ರಿಕೆಟ್ ಬಿಡುವ ತೀರ್ಮಾನವನ್ನು ಬದಲಿಸಲಿಲ್ಲ.

ಆದರೆ ಕ್ರಿಕೆಟ್ ಬಗೆಗಿನ ನನ್ನ ಆಸಕ್ತಿ ಕಡಿಮೆ ಆಗಲಿಲ್ಲ. ಗವಾಸ್ಕರ್ ಮತ್ತು ವಿಶ್ವನಾಥ್‌ರ ಆಟ ನನಗೆ ಅಚ್ಚುಮೆಚ್ಚಾಗಿದ್ದರೂ ನನ್ನ ಆದರ್ಶ ಆಟಗಾರ ಆಗಿದ್ದು ವೆಸ್ಟ್ ಇಂಡೀಸ್‌ನ ವಿವಿಯನ್ ರಿಚರ್ಡ್ಸ್. ಆತ ಬ್ಯಾಟಿಂಗ್‌ಗೆ ಇಳಿದನೆಂದರೆ ನಾನು ರೇಡಿಯೋವನ್ನು ನನ್ನ ಕಿವಿಯಿಂದ ಕೆಳಗಿಳಿಸುತ್ತಲೇ ಇರಲಿಲ್ಲ. ಇವತ್ತಿಗೂ ರಿಚರ್ಡ್ಸ್‌ನ ಆಟದ ಶೈಲಿ, ಆತ ಬೌಲರ್‌ಗಳನ್ನು ಯದ್ವಾ ತದ್ವಾ ದಂಡಿಸುತ್ತಿದ್ದ ರೀತಿ ನೆನೆಸಿಕೊಂಡರೆ ನನ್ನ ಮೈ ಜುಮ್ಮೆನ್ನುತ್ತದೆ. ಖಂಡಿತವಾಗಿಯೂ ಆತ ನನ್ನ ರೋಲ್ ಮಾಡೆಲ್. ನಾನು ಭಾರತ ತಂಡವನ್ನು ಹೊರತುಪಡಿಸಿದರೆ ಇಷ್ಟಪಡುವ ಮತ್ತೊಂದು ತಂಡವೆಂದರೆ ವೆಸ್ಟ್ ಇಂಡೀಸ್ ತಂಡ. ವೆಸ್ಟ್ ಇಂಡೀಸ್ ಆಟಗಾರರಲ್ಲಿ ರಿಚರ್ಡ್ಸ್ ಮಾತ್ರವಲ್ಲ, ಹೋಲ್ಡಿಂಗ್, ಗಾರ್ನರ್, ಆಂಡಿ ರಾಬರ್ಟ್ಸ್, ರಾಬರ್ಟ್ಸ್, ಕಿಂಗ್ ಕಾಲಿಸ್ಟನ್, ಗ್ಯಾರಿ ಸೋಬರ್ಸ್ ಇವರೆಲ್ಲರ ಆಟದ ಕಾಮೆಂಟ್ರಿಯನ್ನು ರೇಡಿಯೋದಲ್ಲಿ ಕೇಳಿ ಆನಂದಪಡುತ್ತಿದ್ದೆ.

ವೆಸ್ಟ್ ಇಂಡೀಸ್‌ನಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ ನಾವು ಬೆಳಗಿನ ಜಾವ ಮೂರೂವರೆ, ಹೆಚ್ಚೆಂದರೆ ನಾಲ್ಕು ಗಂಟೆಗೆ ಎದ್ದು ಕ್ರಿಕೆಟ್ ಕಾಮೆಂಟ್ರಿಯನ್ನು ಕೇಳ ಬೇಕಾಗಿತ್ತು. ಆದರೂ ನಾವು ಯಾವತ್ತೂ ಬೆಳಗಿನ ಜಾವದ ಸಿಹಿ ನಿದ್ರೆಗೆ ಶರಣಾಗದೆ, ನಿದ್ದೆಗಣ್ಣಿನಲ್ಲೇ ಕಾಮೆಂಟ್ರಿಯನ್ನು ಆಲಿಸುತ್ತಿದ್ದೆವು. ಇಷ್ಟೊಂದು ಕ್ರಿಕೆಟ್ ಹುಚ್ಚು ಇದ್ದ ನನಗೆ, ಕ್ರಿಕೆಟ್ ಆಡದಂತೆ ಮಾಡಿದ ಆ ಕೆಟ್ಟ ರಾಜಕೀಯವನ್ನು ನೆನೆಸಿಕೊಂಡರೆ ಈಗಲೂ ಮನಸ್ಸಿಗೆ ಬೇಸರವಾಗುತ್ತದೆ.

ಹತ್ತನೇ ತರಗತಿ ಮುಗಿದ ನಂತರ ನಾನು ಕಾಲೇಜಿಗೆ ಕಾಲಿಟ್ಟೆ. ಆದರೆ ಕಾಲೇಜಿಗೆ ಅಂತ ಹೇಳುವುದಕ್ಕಿಂತ ಪ್ಲಸ್ ಟು ಅಂದರೆ ಸರಿ. ಯಾಕೆಂದರೆ ತಮಿಳು ನಾಡಿನಲ್ಲಿ ಪಿಯುಸಿಯನ್ನು ಪ್ಲಸ್ ಟು ಅಂತ ಕರೆಯುತ್ತಿದ್ದರು.

ಈ ಪುಟ್ಟಸ್ವಾಮಿ ಕಾಲೇಜಿಗೆ ಕಾಲಿಟ್ಟ ಕೂಡಲೇ ಹಲವಾರು ಬದಲಾವಣೆಗಳಾದವು. ಕೊನೆಗೂ ಯೂನಿಫಾರ್ಮ್ ನಿಂದ ಬಿಡುಗಡೆ ಪಡೆದ ನಾನು ಕಾಲೇಜಿಗೆ ಬಣ್ಣ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್‌ಗಳನ್ನು ದಿನನಿತ್ಯ ಧರಿಸುತ್ತಿದ್ದೆ; ಯಾವಾಗಲೂ 'ಮೊನಾಲಿಸಾ' ಕೂಲಿಂಗ್ ಗ್ಲಾಸನ್ನು ತೊಡುತ್ತಿದ್ದೆ. ಆಗ ತುಂಬಾ ದುಬಾರಿಯಾಗಿದ್ದ ಮೊನಾಲಿಸಾ ಗ್ಲಾಸ್ ಧರಿಸುವುದು ಫ್ಯಾಶನ್ ಆಗಿತ್ತು. ಆ ಗ್ಲಾಸ್‌ಅನ್ನು ನಾನು ಸಿಂಗಾಪೂರಿನಿಂದ ತಂದಿದ್ದೆ.

ಪ್ಲಸ್ ಟು ಮುಗಿಸಿದ ನಂತರ ನಾನು ನ್ಯೂ ಕಾಲೇಜಿಗೆ ಸೇರಿಕೊಂಡೆ. ಆಗ ನ್ಯೂ ಕಾಲೇಜ್ ಮದರಾಸಿನಲ್ಲಿ ರೌಡಿಸಂಗೆ ಹೆಸರುವಾಸಿಯಾಗಿತ್ತು. ನನಗೆ ಬೇರೆ ಕಾಲೇಜುಗಳಲ್ಲಿ ಅವಕಾಶ ಸಿಕ್ಕಿದರೂ ಇದೇ ಕಾಲೇಜ್ ಸೇರಬೇಕೆಂದು ಹಠ ಹಿಡಿದೆ. ಈ ಕಾಲೇಜಿನಲ್ಲಿ ನಾನು ಕಲಿತದ್ದು, ಎಂಜಾಯ್ ಮಾಡಿದ್ದು ಬೇಕಾದಷ್ಟಿದೆ. ನನ್ನ ಕಾಲೇಜು ಜೀವನದ ವರ್ಣರಂಜಿತ ಅಧ್ಯಾಯಗಳನ್ನು ನಿಮಗೆ ಹೇಳಲೇಬೇಕು.....

(ಮುಂದುವರೆಯುತ್ತದೆ)

ಶಾಟ್ ಕಟ್



ಶಿಲ್ಪಿ ಮೇಲೊಂದು ಸುಮ್ನೆ ಕೇಸ್!

ಇಲ್ಲಿ ಸೂಪರ್ ತೋಪಾಗಿ ಬಕ್ಕಬಾರಲು ಬಿತ್ತಲ್ಲ 'ಆಟೋ ಶಂಕರ್' ಚಿತ್ರ? ಆ ಚಿತ್ರ ಈಗ ಮತ್ತೆ ನ್ಯೂಸ್‌ನಲ್ಲಿದೆ. ಅದು ಶಿಲ್ಪಾ ಶೆಟ್ಟಿಯ ಕಾರಣಕ್ಕಾಗಿ. ಇತರ ಭಾಷೆಗಳಿಗೆ ಈ ಚಿತ್ರ ಡಬ್ ಆಯ್ತು, ಅಲ್ಲಿ 'ತಮಿಳ್ ಮುರಸನ್' ಪತ್ರಿಕೆಯಲ್ಲಿ 'ಆಟೋ ಶಂಕರ್' ಚಿತ್ರದ ಉಪ್ಪಿ, ಶಿಲ್ಪಿಯರ ಸ್ಟಿಲ್ ಪ್ರಕಟವಾಯ್ತು. ಅದನ್ನು ನೋಡಿದ ವಕೀಲರೊಬ್ಬರು ಅದ್ಯಾವ ಪರಿ ಉದ್ರಿಕ್ತರಾದರೆಂದರೆ ಇದು ಅಶ್ಲೀಲತೆಯ ಪರಮಾವಧಿ ಎಂದು ಶಿಲ್ಪಾ ಶೆಟ್ಟಿ ವಿರುದ್ಧ ಕೋರ್ಟ್ ಕಟ್ಟೆ ಏರಿದ್ದಾರೆ.

ಇದೇನು ಹುಚ್ಚಾಟ? ಸೆನ್ಸಾರ್ ಆದ ಮೂವಿಯ ಸ್ಟಿಲ್ಲನ್ನು ಪತ್ರಿಕೆಗಳಲ್ಲಿ ಹಾಕುವುದು ಅಪರಾಧವೆ? ಎಂಬುದು ಹಲವರ ಪ್ರಶ್ನೆ. ಹಾಗೆಯೇ ಯಾವುದನ್ನು ಪ್ರಿಂಟ್ ಮಾಡಬೇಕು, ಮಹಿಳೆಯರು ಯಾವ ಭಂಗಿಯಲ್ಲಿ ಸ್ಟಿಲ್ ನೀಡಬೇಕು, ನೀಡಬಾರದು ಎಂದೇನೂ ಗೈಡ್‌ಲೈನ್ಸ್ ಉಂಟಾ? ಎಂದು ಪ್ರಶ್ನಿಸಿರುವ ಶಿಲ್ಪಾ ಶೆಟ್ಟಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿ ತನ್ನ ಪ್ರತಿಭಟನೆ ಸಲ್ಲಿಸಿದ್ದಾಳೆ.

ಕನ್ನಡದ ಫ್ಯಾನ್ಸ್ 'ಆಟೋ ಶಂಕರ್' ಒಟ್ಟಲ್ಲಿ ಹಂಗೂ ಹಿಂಗೂ ಸುದ್ದಿಯಲ್ಲಿದೆ.

ಟಾಟಾ ಯಂಗ್ ಬದಲು ಬಿಪಾಷಾನಾ, ಮಲ್ಲಿಕಾನಾ?

ತಮ್ಮ ಮುಂದಿನ ಚಿತ್ರ 'ಪ್ರೀತಿ ಏಕೆ ಭೂಮಿ ಮೇಲಿದೆ?' ಚಿತ್ರದ ಐಟಂಸಾಂಗ್‌ಗಾಗಿ ಪ್ರೇಮ್ ಕೆಂಡಮುಂಡೆ ಒಂದಕ್ಕಾಗಿ ಹುಡುಕುತ್ತಿದ್ದಾರೆ.

ಏಷ್ಯಾದ ಖ್ಯಾತ ಸಿಂಗರ್, ಡ್ಯಾನ್ಸರ್ ಟಾಟಾ ಯಂಗ್ ಗೊತ್ತಲ್ಲ? ಸಿಂಗಾಪೂರ್, ತೈವಾನ್‌ಗಳಲ್ಲಿ ಕುಣಿದು ಹುಚ್ಚೆಬ್ಬಿಸಿದವಳು; ಇಲ್ಲಿ ಬಾಲಿವುಡ್‌ನಲ್ಲಿ ಚಮಕ್ ಚಮಕ್ ಸಾಂಗ್‌ನಿಂದ ಪಡ್ಡೆಗಳನ್ನು ಸುಸ್ತು ಮಾಡಿದವಳು. ಇವಳನ್ನು ತಮ್ಮ ಚಿತ್ರದ ಐಟಂಸಾಂಗ್‌ಗೆ ಕರೆಸಿದರೆ ಹೇಗೆ ಎಂದು ಪ್ರೇಮ್ ಚಿಂತಿಸಿದರಂತೆ. ಆದರೆ ಕೇವಲ ಐಟಂಸಾಂಗ್‌ಗೆ ಈ ಯಂಗ್ ಒಂದು ಕೋಟಿ ಕೇಳಿಬಿಟ್ಟಿದ್ದಾಳೆ! ಬಿಡಿ, ಅವಳ ದಿಮ್ಯಾಂಡೇ ಹಾಗೈತೆ. ನಿರಾಶರಾದ ಪ್ರೇಮ್ ಈಗ ಬಾಲಿವುಡ್‌ನ ಬ್ಲಾಕ್ ಬ್ಯೂಟಿ ಬಿಪಾಷಾ ಬಸು ಅಥವಾ ಮರ್ಡರಸ್ ಮಲ್ಲಿಕಾ ಶೆರಾವತ್‌ಗೆ ಟ್ರೈ ಮಾಡ್ತಿದಾರೆ.


ಕರ್ನಾಟಕದ ಪಡ್ಡೆಗಳು ಬಿಪ್ಸ್ ಅಥವಾ ಮಲ್ಲಿಯನ್ನು ಕನ್ನಡದಲ್ಲಿ ನೋಡಿ 'ಆನಂದಿಸುವ' ಯೋಗ ಪಡೆದಿದ್ದಾರೆ, ಬಿಡಿ!



ಸೈನೈಡ್ : ಸಾವಿನ ಮನೆಯಲ್ಲಿ ತಲ್ಲಣಿಸುವ ಜೀವಗಳು!




ರಮೇಶ್


ರತ್ನವೇಲು

ಪ್ರತಿಸಾರಿ ಮನೆಯ ಕದ ತಟ್ಟಿದಾಗಲೂ ಒಳಗಿನವರೆಲ್ಲ ಕ್ಷಣ ತಲ್ಲಣಗೊಳ್ಳುತ್ತಾರೆ, ಕ್ಷಣ ಭಯಗೊಳ್ಳುತ್ತಾರೆ, ಮರುಕ್ಷಣವೇ alert ಆಗಿ ಪೊಸಿಷನ್ ತೆಗೆದುಕೊಳ್ಳುತ್ತಾರೆ. ಇವರು ಎಲ್‌ಟಿಟಿಇಯ ಏಳು ಉಗ್ರರು! ಅದ್ಯಾವುದೋ ಒಳತುಡುಗಿರುವ ಸಿಂಪಥಿಗೆ ಸೋತು ಈ ಉಗ್ರರಿಗೆ ತಾತ್ಕಾಲಿಕ ಆಶ್ರಯ ಕೊಟ್ಟ ಆ ಮನೆಯ ಯಜಮಾನ ಬೆವರುತ್ತಲೇ ಇರುತ್ತಾನೆ. ಆತನ ಮುಗ್ಧ ಹೆಂಡತಿ ಭಯ, ನೋವನ್ನೆಲ್ಲ ನುಂಗಲೂ ಆಗದೇ, ಹೊರಹಾಕಲೂ ಆಗದೇ ತತ್ತರಿಸಿ ಹೋಗುತ್ತಾಳೆ.....

ಸಾವಿನ ಮನೆಯಲ್ಲಿ ಕುಳಿತ ಈ ಜೀವಗಳು ತಲ್ಲಣಗೊಳ್ಳುತ್ತಲೇ ಇರುತ್ತವೆ. ಆ ಉಗ್ರರ ಎದೆಏರಿ, ಕುತ್ತಿಗೆಗೆ ನೇಣಿನಂತೆ ಸಾವೇ ನೇತಾಡುತ್ತಿರುತ್ತದೆ.

ಇದು 'ಸೈನೈಡ್'!

ಕನ್ನಡದಲ್ಲಿ ಇತ್ತೀಚೆಗೆ ಬಂದ ಚಿತ್ರಗಳ ಪೈಕಿ ಭಿನ್ನವಾಗಿರುವ, ತಾಂತ್ರಿಕವಾಗಿ ರಿಚ್ ಆಗಿರುವ, ನಿಮ್ಮನ್ನು ಹಿಡಿದಿಡುವ 2 ತಾಸಿನ ಚಿತ್ರ.....

ಹೆಚ್ಚೂಕಡಿಮೆ ಎಲ್ಲ ವಿಭಾಗದ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಎ.ಎಮ್.ಆರ್. ರಮೇಶ್ ಸಫಲರಾಗಿದ್ದಾರೆ. ಈ ಸಫಲತೆಯ ಹಿಂದೆ ಶ್ರದ್ಧೆಯಿದೆ, ವಿಭಿನ್ನತೆ-ವಿಶಿಷ್ಟತೆಗಳನ್ನು ಅರಸುವ ಪ್ರಾಮಾಣಿಕ ಪ್ರಯತ್ನವಿದೆ, ತನ್ನ ಪ್ರತಿಭಾವಂತ ಟೀಮ್‌ನ ಸದಸ್ಯರಿಗೆಲ್ಲ ಅವರವರ ಕೆಲಸದಲ್ಲಿ ಸ್ವಾತಂತ್ರ್ಯ ನೀಡುವ **sportiveness** ಇದೆ.

ರಾಜೀವ್‌ಗಾಂಧಿ ಹತ್ಯೆಯ ನಂತರ ಎಲ್.ಟಿ.ಟಿ.ಇ.ಯ ಹಂತಕರಾದ ಶಿವರಾಸನ್ ಮತ್ತು ಶುಭಾ ತಂಡ ಬೆಂಗಳೂರಲ್ಲಿ ತಲೆಮರೆಸಿಕೊಂಡು, ಕೊನೆಗೆ ಪೊಲೀಸರಿಗೆ ಸಿಕ್ಕು ಸೈನೈಡ್‌ಗೆ ಶರಣಾಗಿದ್ದ ಘಟನೆಯನ್ನೇ ಎತ್ತಿಕೊಂಡಿರುವ ರಮೇಶ್, ಮತ್ತೇನೂ ಮಸಾಲಾಗಳನ್ನು ತುರುಕದೇ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಗೆದ್ದಿದ್ದಾರೆ. ಚಿತ್ರದ ಕತೆ ಎಲ್ಲರಿಗೂ ಗೊತ್ತೇ ಇದೆ. ಸಸ್ಪೆನ್ಸ್ ಇಲ್ಲ; ಆದರೂ ಪ್ರೇಕ್ಷಕರ ಆಸಕ್ತಿಯನ್ನು ತಮ್ಮ ನಿರೂಪಣಾ ಶೈಲಿಯಿಂದ ಕೆರಳಿಸುವಲ್ಲಿ ರಮೇಶ್ ಯಶಸ್ವಿಯಾಗಿದ್ದಾರೆ.



ರಾತ್ರಿ ಕಗ್ಗತ್ತಲು, ಹಗಲು ಅರೆಗತ್ತಲಿನಿಂದ ಆವೃತವಾದ ಪುಟ್ಟ ಮನೆಯಲ್ಲಿಯೇ ತಮ್ಮ ಚಮತ್ಕಾರ ತೋರಿಸಿರುವ ಫೋಟೋಗ್ರಾಫರ್ ಆರ್. ರತ್ನವೇಲುಗೆ ಫುಲ್ ಮಾರ್ಕ್ಸ್. ಭಯೋತ್ಪಾದನೆಯನ್ನು ದೇಶಪ್ರೇಮ ಎಂದುಕೊಂಡು ಕತ್ತಲಿನಿಂದಾವೃತವಾದ ಮನಸ್ಸುಗಳು, ಆ ಕತ್ತಲಿನ ಮನೆಯ ಕಿಟಕಿ ತೆರೆದಾಗ ಹರಿವ ಬೆಳಕು, ಅವರ ಕಣ್ಣುಗಳಲ್ಲಿ ಎದ್ದು ಕಾಣುವ ಆತಂಕ, ಜೊತೆಗೆ ಒಳಗೆ ಹುದುಗಿರುವ ಸಹಜ ಮಾನವೀಯತೆ, ಆಶ್ರಯ ಕೊಟ್ಟವರ ತಲ್ಲಣದ ಕಂಪನಗಳೆಲ್ಲವನ್ನೂ ರತ್ನವೇಲು ತಮ್ಮ ಕ್ಯಾಮರಾದಲ್ಲಿ ಅರ್ಥಪೂರ್ಣವಾಗಿ ಸೆರೆಹಿಡಿದಿದ್ದಾರೆ. ಹಾಗೆಯೇ ಚಿತ್ರದ **theme**ಗೆ ಸರಿ ಹೊಂದುವಂತೆ ಸಂಗೀತ ನಿರ್ದೇಶಕ ಸಂದೀಪ್ ಚೌಟಾ ನೀಡಿರುವ ಸಂಗೀತ ಮನ ಮುಟ್ಟುವಂತಿದೆ.

ಇನ್ನು ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ನಟಿಸಿರುವ ನಟನಟಿಯರು. ಬಹುತೇಕ ರಂಗಭೂಮಿ ಹಿನ್ನೆಲೆಯ ಇವರೆಲ್ಲ ತಮ್ಮತಮ್ಮ ಪಾತ್ರಗಳನ್ನು ಆವಾಹಿಸಿಕೊಂಡು ಪ್ರಬುದ್ಧ ಅಭಿನಯ ನೀಡಿದ್ದಾರೆ.

'ಸರ್ಕಾರ್' ಚಿತ್ರದಲ್ಲಿ ಡಾನ್ ಅಮಿತಾಬ್‌ನ ಬಲಗೈ ಭಂಟನಾಗಿ ಗಮನ ಸೆಳೆದಿದ್ದ ರವಿಕಾಳೆ ಶಿವರಾಸನ್ ಪಾತ್ರವನ್ನು ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಉಗ್ರಗಾಮಿಯ ಕಠೋರತೆ, ತಂಡದ ನಾಯಕನಾಗಿ ಸೂಕ್ಷ್ಮತೆ, ಪರಿಸ್ಥಿತಿಯ ತಲ್ಲಣಗಳು... ಎಲ್ಲವೂ ರವಿಕಾಳೆಯ ನಟನೆಯಲ್ಲಿ ಮೂಡಿಬಂದಿವೆ.

ಪ್ರೊಫೆಷನಲ್ ಶೂಟರ್‌ಗಳಂತೆ ಪೊಸಿಷನ್ ತೆಗೆದುಕೊಳ್ಳುವ, ಕಣ್ಣುಗಳಲ್ಲೇ ತನ್ನ ನೋವಿನ ವೃತ್ತಾಂತವನ್ನೆಲ್ಲ ಹೇಳುವ ಮಾಳವಿಕಾ ಶುಭಾ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಉಗ್ರರ ತಂಡದ ಎಲ್ಲರೂ **over acting** ಮಾಡದೇ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಉಗ್ರರಿಗೆ ಆಶ್ರಯ ಕೊಟ್ಟವರ ಮನೆಯವರಾಗಿ ರಂಗಾಯಣ ರಘು, ತಾರಾರ ಅಭಿನಯವೂ ಸೂಪರ್ಬ್. ಮುಗ್ಧ ಹೆಣ್ಣಾಗಿ ಭಯ, ದುಃಖ, ನೋವುಗಳನ್ನೆಲ್ಲ ಎದುರಿಸಲಾಗದೇ ತೊಳಲಾಟ ಅನುಭವಿಸುವ ತಾರಾಳ ದೃಶ್ಯಗಳು ಕಣ್ಣಿಗೆ ಕಟ್ಟುವಂತಿವೆ.

ನಿರ್ದೇಶಕ ರಮೇಶ್ ಕೆಲವೊಂದು ಕಡೆ ಉಗ್ರರ ನಿಲುವುಗಳತ್ತ ವಾಲಿದ್ದಾರೆ ಎನ್ನಿಸಿದರೂ, ಒಟ್ಟಾರೆ ಚಿತ್ರಣದಲ್ಲಿ ಅವರೆಲ್ಲೂ ಯಾವುದೇ ನಿರ್ಧಾರವನ್ನು ಪ್ರೇಕ್ಷಕರ ಮೇಲೆ ಹೇರಿಲ್ಲ ಎಂಬುದು ಪಾಸಿಟಿವ್ ಅಂಶ.

ಕೊನೆಯಲ್ಲಿ ಆತ್ಮಾಹುತಿ ಮಾಡಿಕೊಳ್ಳುವ ಗಟ್ಟಿ ಮನಸ್ಸು ಮಾಡಿದಾಗಲೂ ಎಲ್ಲರ ಕಣ್ಮುಂದೆ ಅವರ ತಾಯಿ, ಸಹೋದರ-ಸಹೋದರಿಯರ ಪ್ರೇಮ, ಸ್ನೇಹ ಹಾಗೂ ಬದುಕಿನ ಸಂತಸದ ಕ್ಷಣಗಳೆಲ್ಲ ಒಂದು ಕ್ಷಣ ಹಾಯ್ದು ಹೋಗಿ ಜೀವ, ಬದುಕು ಎಂಬುದು ಎಷ್ಟು ಅಮೂಲ್ಯ ಎಂಬುದು ಚಿತ್ರಿತವಾಗಿದೆ.

ಒಟ್ಟಿನಲ್ಲಿ ಕನ್ನಡಕ್ಕೊಂದು ಬಿಗಿ ಚಿತ್ರಕತೆ ಇರುವ, ದಕ್ಷ ನಿರ್ದೇಶನವಿರುವ, ಅದ್ಭುತ ಛಾಯಾಗ್ರಹಣವಿರುವ ಚಿತ್ರ ಬಂದಿದೆ. ನೀವೂ ನೋಡಿ....

-ಮಲ್ಲಿ

ಹಂಸಗೀತೆಯ ಅಲಂಕಾರ



ಸಂಗೀತ ನಿರ್ದೇಶಕ ಹಂಸಲೇಖ ಈ ವರ್ಷ ಸಿನಿಮಾ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯ ಹಿಂದೆಯೇ ಅವರ ಪುತ್ರ ಅಲಂಕಾರ್ ಕೂಡ ಚಿತ್ರವೊಂದನ್ನು ನಿರ್ದೇಶಿಸಲಿದ್ದಾನೆ ಎಂಬ ಸುದ್ದಿ ಗಾಂಧಿನಗರದಿಂದ ಬಂದಿದೆ.

ಅಲಂಕಾರ್‌ನ ಸಿನಿಮಾಗೆ ಆತನೇ ಸಂಗೀತ ನೀಡಬೇಕೆಂಬುದು ಹಂಸ್‌ರವರ ಆಶಯವಾಗಿದ್ದರೆ, ಅಪ್ಪನೇ ನೀಡಲಿ ಎಂಬುದು ಮಗನ ಆಸೆಯಾಗಿದೆಯಂತೆ. ಅದೇನೆ ಇರಲಿ, ಅಪ್ಪ ಮಗನ ಈ ಜುಗಲ್‌ಬಂದಿಯಲ್ಲಿ ಜನ ಯಾರ ತಾಳಕ್ಕೆ ತಲೆದೂಗುತ್ತಾರೆ ನೋಡಬೇಕು.

'ಕನಕ'ನಾಗಿ ಶಿವು!



ಪೋಷಕ ನಟ ಶ್ರೀನಿವಾಸಮೂರ್ತಿಯವರಿಗೆ ಶಿವರಾಜ್‌ಕುಮಾರ್‌ರವರ ಕಾಲ್‌ಶೀಟ್ ಸಿಕ್ಕಿದೆಯಂತೆ. ಅಂದ ಮಾತ್ರಕ್ಕೆ ಶ್ರೀನಿವಾಸಮೂರ್ತಿ 'ಹೊಡಿ-ಬಡಿ-ಕಡಿ' ಸೂತ್ರಕ್ಕೆ ಜೋತು ಬೀಳದೆ 'ಭಕ್ತ ಕನಕದಾಸ' ಎಂಬ ಚಿತ್ರ ನಿರ್ಮಿಸಲಿದ್ದಾರೆ.

ರಾಜ್‌ಕುಮಾರ್‌ರವರು ನಟಿಸಿದ್ದ 'ಬೇಡರ ಕಣ್ಣಪ್ಪ' ಮತ್ತು 'ಗಂಧದ ಗುಡಿ' ಸಿನಿಮಾಗಳ ಹೊಸ ಅವತರಣಿಕೆಗಳಲ್ಲಿ ನಟಿಸಿರುವ ಶಿವು 'ಭಕ್ತ ಕನಕದಾಸ' ಚಿತ್ರದಲ್ಲೂ ನಟಿಸಿದರೆ. ಆಶ್ಚರ್ಯವೇನಿಲ್ಲ.

ಪ್ರೇಮ್‌ನ 'ಪ್ರೀತಿ' ಶುರು.....



'ಜೋಗಿ' ಚಿತ್ರ ಮತ್ತು ರಕ್ಷಿತಾಳ ಪ್ರೇಮ ಎರಡನ್ನೂ ಗೆದ್ದಿರುವ ನಿರ್ದೇಶಕ ಪ್ರೇಮ್ ಮುಂದಿನ ತಿಂಗಳು ತಮ್ಮ 'ಪ್ರೀತಿ ಯಾಕೆ ಭೂಮಿ ಮೇಲಿದೆ' ಚಿತ್ರವನ್ನು ಪ್ರಾರಂಭಿಸಲಿದ್ದಾರೆ. ಈ ಚಿತ್ರದಲ್ಲಿ ಅವರೇ ಪ್ರಥಮ ಬಾರಿಗೆ ನಾಯಕನಾಗಿ ನಟಿಸುತ್ತಿರುವುದರಿಂದ ಅದರ ಮುಹೂರ್ತವನ್ನು ಅದ್ದೂರಿಯಾಗಿ ಮಾಡಲು ನಿಶ್ಚಯಿಸಿದ್ದಾರೆ. ಅಂದಹಾಗೆ ಈ ಚಿತ್ರದ ನಾಯಕಿ ರಕ್ಷಿತಾ ಅಲ್ಲ, ಹಾಗೆಯೇ ರಮ್ಯಳೂ ಅಲ್ಲ ಎನ್ನುತ್ತಿದೆ ಗಾಂಧಿನಗರ.

ಟ್ಯೂನರ್, ಬಾಕ್ಸರ್ & Action 500!

'ಶಾರ್ಟ್‌ಕಟ್'ನಲ್ಲೊಮ್ಮೆ ಫ್ಲಾಪ್ ಸಿನಿಮಾ ಕೊಟ್ಟವರಿಗೆ ಫ್ಲಾಪಿಸ್ಟ್ ಎಂದೂ, ಅಟ್ಟರ್‌ಫ್ಲಾಪ್ ಸಿನಿಮಾ ಕೊಟ್ಟವರಿಗೆ ಫ್ಲಾಪ್‌ಫೆಸ್ಟ್ ಡೈರೆಕ್ಟರ್ ಅಥವಾ ಫ್ಲಾಫೆಸ್ಟ್ ನಟ ಎಂದು ಬರೆದಾಗ ಫ್ಲಾಪಿಸ್ಟ್, ಫ್ಲಾಪೆಸ್ಟ್ ಪದಗಳು ಗಾಂಧಿನಗರ ಪ್ರವೇಶಿಸಿದವು. ಈಗ ಇನ್ನೊಂದಿಷ್ಟು ನೋಡುವಾ...

ಚಿತ್ರ ಫ್ಲಾಪ್ ಆಗಿದ್ದರೂ ಹಿಟ್ ಅಂತಾ ತಿರುಗುವವರನ್ನು ಹಿಟ್ನಾಳ್ (ಕೊಪ್ಪಳ ಎಂಎಲ್‌ಎ!) ಅಂತಾ ಕರೆಯಬಹುದು. ಆಕ್ಷನ್ ಮೂವಿ ಎಂದು ಹೇಳುತ್ತ, ಮಚ್ಚು, ಲಾಂಗು ಮೆರೆಸಿ ತಲೆನೋವು ತಂದವರನ್ನು **action 500** ಎನ್ನಬಹುದೇನೋ. ಏಕೆಂದರೆ ಅಂತಹ ಚಿತ್ರ ನೋಡಿದ ಮೇಲೆ **action 500** ಮಾತ್ರ ತೆಗೆದುಕೊಳ್ಳಲೇಬೇಕು.

ಕದ್ದ ಟ್ಯೂನ್‌ನ್ನು ಸ್ವಂತದ್ದು ಎಂಬಂತೆ ಮಾತಾಡುವ ಸಂಗೀತ ನಿರ್ದೇಶಕರನ್ನು 'ಟ್ಯೂನರ್' ಎಂದು ಕರೆಯೋಣವೇ?

ಚಿತ್ರ ಸೋತರೂ 'ಬಾಕ್ಸ್-ಆಫೀಸ್ ಓಕೆ' ಎನ್ನುವವರನ್ನು ಬಾಕ್ಸರ್ ಎನ್ನಬಹುದೇನೋ?

PRINTER, PUBLISHER, PROPRIETOR AND EDITOR : GAURI LANKESH, No. 9, 1st Floor, E.A.T.Street, Basavanagudi, Bangalore -4, Phone : 26676427, Fax : 26620026, E-mail :lankesh70@rediffmail.com, Printed at Rajhans Enterprises, # 134, 4th Main. Industrial Estate, Rajajinagar, Bangalore-44